

ವಿಮೋಚನಕಾಂಡ

ತಾಚಿಪ್ಪಿನಲ್ಲಿ ಯಾಕೋಬನ ಕುಟುಂಬ

1 ಯಾಕೋಬನು (ಇಸ್ರೇಲನು) ತನ್ನ ಗಂಡು ಮತ್ತು ಶೊಂದಿಗೆ ತಾಚಿಪ್ಪಿಗೆ ಪ್ರಯಾಣ ಮಾಡಿದನು; ತಮ್ಮ ಕುಟುಂಬಗಳೊಡನೆ ಹೋದ ಅವನ ಗಂಡುಮತ್ತು ಭು ಯಾರಂದರೆ: ²ರೂಬೀನ್, ಸಿಮೆಯೋನ್, ಲೇವಿ, ಯೀಹುದ, ³ಇಸ್ರಾಕಾರ್, ಜೆಬಾಲಾನ್, ಬೆನ್‌ಐಮೀನ್, ⁴ದಾನ್, ನಘಾಲೀ, ಗಾದ್ ಮತ್ತು ಅಶೀರ್. ⁵ಯಾಕೋಬನ ಸಂತತಿಯವರಲ್ಲಿ ಒಟ್ಟು ಎವ್ವತ್ತು ಮಂದಿ ಇದ್ದರು. (ಯಾಕೋಬನ ಹನ್ನೆರಡು ಮಂದಿ ಗಂಡುಮತ್ತು ಒಟ್ಟು ಯೋನೇಫನು ಮೊದಲೇ ತಾಚಿಪ್ಪಿನಲ್ಲಿದ್ದನು.)

“ಬಳಿಕ ಯೋನೇಫನೂ ಅವನ ಸಹೋದರರೂ ಮತ್ತು ಆ ತಲುಪಾರಿನ ಜನರೆಲ್ಲರೂ ಸತ್ತ ಹೋದರು. ⁷ಆದರೆ ಇಸ್ರೇಲರಿಗೆ ಅನೇಕ ಮತ್ತು ಇದ್ದರು; ಅವರ ಸಂಖ್ಯೆಯು ಹೆಚ್ಚಾಗುತ್ತೋಡಿತು. ಇಸ್ರೇಲರು ಬಲಗೊಂಡರು; ತಾಚಿಪ್ಪಿನಲ್ಲಿ ಲಾ ತುಂಬಿಕೊಂಡರು.

ಇಸ್ರೇಲರಿಗೆ ಹಿಂಸೆ

“ಬಳಿಕ ಒಬ್ಬ ಹೋಸ ರಾಜನು ತಾಚಿಪ್ಪಿನ್ನು ಆಳ ತೊಡಗಿದನು. ಈ ರಾಜನಿಗೆ ಯೋನೇಫನ ವಿಷಯವಾಗಿ ತಿಳಿದಿರಲಿಲ್ಲ. ⁹ಈ ರಾಜನು ತನ್ನ ಜನರಿಗೆ, “ಇಸ್ರೇಲರ ಸಂಖ್ಯೆಯು ಹೆಚ್ಚಾಯಿತು; ಅವರು ನಮಗಿಂತಲೂ ಬಲಿತ್ತು ರಾದರು. ¹⁰ಯಾದ್ದುವೇನಾದರೂ ಸಂಭವಿಸಿದರೆ, ಇಸ್ರೇಲರು ನಮ್ಮ ವೇರಿಗಳೊಡನೆ ಸೇರಿಕೊಂಡು ನಮ್ಮನ್ನು ಸೋಲಿಸಿ ನಮ್ಮಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ ಅವರು ಅಭಿವೃದ್ಧಿಯಾಗದಂತೆ ನಾವು ಉಪಾಯವನ್ನು ಮಾಡೋಣ” ಎಂದು ಹೇಳಿದನು.

¹¹ಅದ್ದರಿಂದ ಅವರು ಇಸ್ರೇಲರನ್ನು ಹಿಂಸಿಸಲು ತೀವ್ರಾನ ನಿಸಿದರು. ಇಸ್ರೇಲರಿಂದ ಬಿಟ್ಟಿಕೊಲಸ ಮಾಡಿಸುವುಕಾಗಿ ಅಧಿಕಾರಿಗಳನ್ನು ನೇಮಿಸಿದರು. ಈ ಅಧಿಕಾರಿಗಳು ರಾಜನಿಗಾಗಿ ಹಿತೋವ್ಯೋ ಮತ್ತು ರಾಮೇನ್ ಪಟ್ಟಣಗಳನ್ನು ಇಸ್ರೇಲರಿಂದ ಬಲವಂತವಾಗಿ ಕಟ್ಟಿದರು; ಧಾನ್ಯಗಳನ್ನು ಮತ್ತು ಇನ್ನಿತರ ಮಸ್ತಗಳನ್ನು

ಶೇಷವಿನುವುದಕ್ಕೆ ರಾಜನು ಈ ಪಟ್ಟಣಗಳನ್ನು ಉವ ಯೋಗಿಸಿದನು.

¹²ತಾಚಿಪ್ಪಿನವರು ಇಸ್ರೇಲರಿಂದ ಪ್ರಯಾಸಕರವಾದ ಕೆಲಸಗಳನ್ನು ಬಲವಂತವಾಗಿ ಮಾಡಿಸಿದವೂ ಇಸ್ರೇಲರು ಹೆಚ್ಚಿ ಹರಡಿಕೊಂಡದ್ದರಿಂದ ತಾಚಿಪ್ಪಿನ ಜನರು ಇಸ್ರೇಲರಿಗೆ ಹೆಚ್ಚಿಬ್ಬಾಗಿ ಭಯಪಟ್ಟರು. ¹³ಅಲ್ಲದೆ ಇನ್ನೂ ಪ್ರಯಾಸಕರವಾದ ಕೆಲಸವನ್ನು ಬಲವಂತದಿಂದ ಮಾಡಿಸಿಕೊಂಡರು.

¹⁴ತಾಚಿಪ್ಪಿನವರು ಇಸ್ರೇಲರ ಜೀವಿತವನ್ನು ಕಷ್ಟಕರವ ನ್ನಾಗಿ ಮಾಡಿದರು. ಇಸ್ರೇಲರಿಂದ ಇಟ್ಟಿಗೆಗಳನ್ನೂ ಗಾರೆ ಗಳನ್ನೂ ಬೇನಾಯವನ್ನೂ ಪ್ರತಿಯೊಂದು ಕೆಲಸವನ್ನು ಬಲವಂತವಾಗಿ ಮಾಡಿಸಿಕೊಂಡರು.

ದೇವರನ್ನು ಹಿಂಬಾರಿಸಿದ ದಾದಿಯರು

¹⁵ಇಸ್ರೇಲನ ಸ್ತ್ರೀಯರಿಗೆ ಹೆರಿಗೆ ಮಾಡಿಸಲು ಇಬ್ರಿಯ ರಾದ ಇಬ್ಬರು ದಾದಿಯರಿದ್ದರು. ಇವರ ಹೆಸರು: ಶಿಥಾ, ಮತ್ತು ಪ್ರಾಗ. ತಾಚಿಪ್ಪಿನ ರಾಜನು ಈ ದಾದಿಯರೊಡನೆ ಮಾತಾಡಿ ಅವರಿಗೆ, ¹⁶“ಇಬ್ರಿಯ ಸ್ತ್ರೀಯರಿಗೆ ನೀವು ಹೆರಿಗೆ ಮಾಡುವಾಗ ಹೆಣ್ಣುಮಗು ಹುಟ್ಟಿದರೆ, ಅದನ್ನು ಉಳಿಸಿರಿ; ಗಂಡು ಹುಟ್ಟಿದರೆ ಸಾಯಿಸಿರಿ!” ಎಂದು ಹೇಳಿದನು.

¹⁷ಆದರೆ ಆ ದಾದಿಯರಿಗೆ ದೇವರಲ್ಲಿ ಭಯಭಕ್ತಿ ಇದ್ದ ಕಾರಣ ಅವರು ರಾಜನ ಆಳಿಗೆ ವಿಧೀಯರಾಗದ ಗಂಡು ಮತ್ತು ಗಳನ್ನೂ ಉಳಿಸಿದರು.

¹⁸ತಾಚಿಪ್ಪಿನ ರಾಜನು ದಾದಿಯರನ್ನು ಕರೆದು, “ನೀವು ಹಿಂಗೇಕೆ ಮಾಡುತ್ತಿದ್ದಿರಿ? ಗಂಡುಮತ್ತು ಗಳನ್ನು ನೀವು ಉಳಿಸುತ್ತಿರುವುದೇಕೆ?” ಎಂದು ಹೇಳಿದನು.

¹⁹ದಾದಿಯರು, “ಇಬ್ರಿಯ ಸ್ತ್ರೀಯರು ತಾಚಿಪ್ಪಿನ ಸ್ತ್ರೀಯರಿಗಿಂತ ಚುರುಕಾಗಿದ್ದಾರೆ. ನಾವು ಅವರಿಗೆ ಸಹಾಯಮಾಡುವುದಕ್ಕಿಂತ ಮೌದಲೇ ಅವರು ಹೆರುತ್ತಾರೆ” ಎಂದು ಹೇಳಿದರು. ²⁰⁻²¹(ತ) ದಾದಿಯರು ದೇವರಲ್ಲಿ ಭಯಭಕ್ತಿ ಉಳ್ಳವರಾಗಿದ್ದ ಕಾರಣ ಆತನು ಅವರನ್ನೂ ಅವರ ಕುಟುಂಬಗಳನ್ನೂ ಅಭಿವೃದ್ಧಿ

ಪಡಿಸಿದನು. ಇದಲ್ಲದೆ ಇಸ್ತೇರಿಗೆ ಸಂಶೈಯು ಅಥಿಕವಾಗಿ ಬೆಳೆಯಿತೋಡಿತು.)

²²ಆದ್ದರಿಂದ ಘರೋಹನ ತನ್ನ ಜನರಿಗೆಲ್ಲ “ಇಬ್ರಿಯರಿಗೆ ಮಟ್ಟುವ ಗಂಡುಕೊಸುಗಳನ್ನೆಲ್ಲಾನ್ನೀಲ್ ನಿದಿಗೆ ಎನೆದುಬಿಡಬೇಕು. ಆದರೆ ಎಲ್ಲಾ ಹೆಣ್ಣು ಮಕ್ಕಳು ಬದುಕಲೀ” ಎಂದು ಅಜಾಹಿಸಿದನು.

ಮೋಶಿಯ ಭಾಷ್ಯ

2 ಲೇವಿ ಕುಟುಂಬದ ಒಬ್ಬನು ಲೇವಿ ಕುಟುಂಬಕ್ಕೆ ಸೇರಿದ ಸ್ತೀಯಾಂಬುಳಿನ್ನು ಮದುವೆಯಾದನು. ² ಆ ಸ್ತೀಯು ಗಭ್ರಿಣಿಯಾಗಿ ಗಂಡುಮಗುವಿಗೆ ಜನ್ಮಿತ್ತಿಳ್ಳ. ಮಗುವು ಸುಂದರವಾಗಿತ್ತು. ಆಕೆ ಮಾರು ತಿಂಗಳವರೆಗೆ ಆ ಮಗುವನ್ನು ಬಿಟ್ಟಿಟ್ಟಳ್ಳ. ³ಇನ್ನೂ ಹೆಚ್ಚು ಕಾಲ ಬಿಟ್ಟಿ ಡಲಾಗದ ಆಕೆ ಒಂದು ಬುಟ್ಟಿಯನ್ನು ಮಾಡಿ ಅದಕ್ಕೆ ರಾಳ ವನ್ನು ಹಚ್ಚಿದೆಳ್ಳ. ಆಕೆ ಮಗುವನ್ನು ಬುಟ್ಟಿಯಲ್ಲಿಟ್ಟು ಆ ಬುಟ್ಟಿಯನ್ನು ಸೀರಿನಲ್ಲಿ ಎತ್ತರವಾಗಿ ಬೆಳಿದ ಹಲ್ಲಿನಲ್ಲಿ ಇಟ್ಟಳ್ಳ. ⁴ಮಗುವಿಗೆ ಹನಾಗುವುದೂ ಎಂದು ನೋಡಲು ಮಗುವಿನ ಅಕ್ಕೆ ಅಲ್ಲಿದ್ದಕೊಂಡು ಕಾಯುತ್ತಿದೆಳ್ಳ.

⁵ಅದೇ ಸಮಯದಲ್ಲಿ ಘರೋಹನ ಮಗಳು ಸ್ವಾನ ಮಾಡುವುದಕ್ಕೆ ನದಿಗೆ ಹೋದೆಳ್ಳ. ಆಕೆಯ ಸೇವಕರಿಗೆ ನದಿಯ ದದದಲ್ಲಿ ಕಿರುಗಾಡುತ್ತಿದ್ದರು. ಆಕೆ ಎತ್ತರವಾದ ಹಲ್ಲಿನ ಮೇಲಿದ್ದ ಬುಟ್ಟಿಯನ್ನು ನೋಡಿ ತನ್ನ ಸೇವಕಿಯರಲ್ಲಿ ಬಬ್ಬಿಗೆ, “ಹೋಗಿ ಅದನ್ನು ತೆಗೆದುಕೊಂಡು ಬಾ” ಎಂದು ಹೇಳಿದೆಳ್ಳ. ⁶ರಾಜನ ಮಗಳು ಬುಟ್ಟಿಯನ್ನು ತೆಗೆದು ನೋಡಿದಾಗ ಅಳುತ್ತಿದ್ದ ಗಂಡು ಮಗುವನ್ನು ಕಂಡಳ್ಳ. ಆಕೆಗೆ ಅದರ ಮೇಲೆ ಮರುಕಾಯಿಲು. ಆಕೆ, “ಇದು ಇಬ್ರಿಯರ ಮಗು” ಎಂದು ಹೇಳಿದೆಳ್ಳ.

⁷ಮಗುವಿನ ಅಕ್ಕೆ ಆಕೆಯ ಬಳಿಗೆ ಬಂದು, “ಮಗುವಿಗೆ ಹಾಲು ಕುಡಿಸಲು ಒಬ್ಬ ಇಬ್ರಿಯ ಸ್ತೀಯನ್ನು ಕರೆದು ಕೊಂಡು ಬರಲೇ?” ಎಂದು ಹೇಳಿದೆಳ್ಳ.

⁸ಅರಸನ ಮಗಳು, “ಹೋಗಿ, ಕರೆದುಕೊಂಡು ಬಾ” ಅಂದೆಳ್ಳ.

ಅದರಿಂದ ಆ ಹುಡುಗಿ ಹೋಗಿ ಮಗುವಿನ ಸ್ವಂತ ತಾಯಿಯನ್ನು ಕರೆದುಕೊಂಡು ಬಂದೆಳ್ಳ.

⁹ರಾಜನ ಮಗಳು ತಾಯಿಗೆ, “ಈ ಮಗುವಿಗೆ ಹಾಲು ಕುಡಿಸಿ ನೋಡಿಕೊಂಡೇ, ನಾನು ನಿನಗೆ ಸಂಬಳ ಕೊಡುವೇನು” ಎಂದು ಹೇಳಿದೆಳ್ಳ.

ಅದರಿಂದ ಆ ಸ್ತೀ ತನ್ನ ಮಗುವನ್ನು ತೆಗೆದುಕೊಂಡು ನಾಕಿದೆಳ್ಳ.

¹⁰ಮಗುವ ಬೆಳೆಯಿಲು. ಸ್ವಲ್ಪ ಕಾಲದ ನಂತರ ಆ ಸ್ತೀಯು ಬಾಲಕನನ್ನು ರಾಜನ ಮಗಳ ಬಳಿಗೆ ಕರೆದು ಕೊಂಡು ಬಂದೆಳ್ಳ. ರಾಜನ ಮಗಳು ಆ ಮಗುವನ್ನು ತನ್ನ

ಸ್ವಂತ ಮಗನೆಂದು ಸ್ವೀಕರಿಸಿದೆಳ್ಳ. ಆ ಮಗುವನ್ನು ನೀರಿ ನೋಳಿಗಿಂದ ಇಳಿದೆನೆಂದು ಆ ಬಾಲಕನಿಗೆ “ಮೋಶೆ” ಎಂದು ಹೆಸರಿಟ್ಟಳ್ಳ.

ಮೋಶೆ ತನ್ನ ಜನರಿಗೆ ಸಹಾಯ ಮಾಡಿದ್ದು

¹¹ಮೋಶಿಯು ಬೆಳೆದು ದೊಡ್ಡವನಾದನು. ತನ್ನ ಜನರಾದ ಇಬ್ರಿಯರು ಬಲವಂತಕ್ಕೂಳಗಾಗಿ ವ್ಯಾಯಾಸರೆ ವಾದ ಬಿಟ್ಟಿ ಕೆಲಸಗಳನ್ನು ಮಾಡುವುದನ್ನು ನೋಡಿದನು. ಬಂದು ದಿನ ಈಜಿಪ್ತಿನವನೆಂಬು ಇಬ್ರಿಯನೆಂಬುನನ್ನು ಹೊಡಿಯುವುದನ್ನು ಕಂಡ ¹²ಮೋಶಿಯು ಸುತ್ತಲೂ ನೋಡಿ ಯಾರೂ ಗಮನಿಸುತ್ತಿಲ್ಲವೆಂದು ತಿಳಿದುಕೊಂಡು ಈಜಿಪ್ತಿನವನನ್ನು ಕೊಂಡು ಮರಳಿನಲ್ಲಿ ಹೂಳಿಟ್ಟನು.

¹³ಮರುದಿನ, ಇಬ್ರಿಯರು ಇಬ್ರಿಯರು ಜಗತ್ತಾಳಾಡುತ್ತಿರು ವುದನ್ನು ಕಂಡ ಮೋಶಿಯು ಅವರಲ್ಲಿ ತಪ್ಪ ಮಾಡಿದ ವನಿಗೆ, “ನಿನ್ನ ನೇರಯವನಿಗೆ ಯಾಕೆ ಹೊಡಿಯುತ್ತಿರುವೆ” ಎಂದು ಕೇಳಿದನು.

¹⁴ಅದಕ್ಕೆ ಆ ಮನುಷ್ಯನು, “ನಿನ್ನನ್ನು ನಮ್ಮ ಅಧಿಕಾರಿಯನ್ನಾಗಿಯೂ ನಾಯಾಧಿಪತಿಯನ್ನಾಗಿಯೂ ಮಾಡಿದ ವರು ಯಾರು? ನಿನ್ನ ಆ ಈಜಿಪ್ತಿನವನನ್ನು ಕೊಂಡಂತೆ ನನ್ನನ್ನೂ ಕೊಲ್ಲಬೇಕೆಂದಿರುವಿಯೋ?” ಎಂದು ಉತ್ತರಿಸಿದನು.

ಆಗ ಮೋಶಿಗೆ ಭಯವಾಯಿತು. ಮೋಶಿಯು ತನ್ನೂಳಿಗೆ, “ನಾನು ಮಾಡಿದ್ದ ಪ್ರತಿಯೊಬ್ಬಿರ್ಗೂ ತಿಳಿದಿದ್ದು” ಅಂದುಕೊಂಡನು.

¹⁵ಮೋಶಿಯು ಮಾಡಿದ್ದ ಘರೋಹಕನಿಗೂ ತಿಳಿಯಿತು. ಆದ್ದರಿಂದ ಮೋಶಿಯನ್ನು ಕೊಲ್ಲಿಸಲು ಅವನು ತಿಮಾರ್ನಿಸಿದನು. ಆದರೆ ಮೋಶೆ ಘರೋಹನಿಂದ ಮಿದ್ಯಾನ್ ದೇಶಕ್ಕೆ ಒಡಿಹೋದನು.

ಮಿದ್ಯಾನಲ್ಲಿ ಮೋಶೆ

¹⁶ಮೋಶಿಯು ಮಿದ್ಯಾನ್‌ರ ಒಂದು ಬಾವಿಯ ಬಳಿಕುಳಿಕೊಂಡಿದ್ದನು. ಮಿದ್ಯಾನ್‌ರ ಒಬ್ಬ ಪ್ರರೋಹಿತನಿಗೆ ಹಳ್ಳಿ ಮಂದಿ ಹೆಣ್ಣಿಪುಕಕ್ಕಿದ್ದರು. ಆ ಹುಡುಗಿಯರು ಬಂದು ತಪ್ಪ ತಂದೆಯು ಕುರಿಗಳಿಗೆ ನೀರನ್ನು ಕುಡಿಸಲು ಬಾವಿಯಿಂದ ನೀರು ನೇಡಿ ತೊಟ್ಟಿಗಳಲ್ಲಿ ಹಾಕುತ್ತಿದ್ದರು.

¹⁷ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವು ಕುರುಬರು ನೀರು ನೇಡಲು ಅವರಿಗೆ ಅಡ್ಡಿಮಾಡಿದ್ದರಿಂದ ಮೋಶಿಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರು ಕುಡಿಸಿದನು.

¹⁸ಬಳಿಕ ಅವರು ತಪ್ಪ ತಂದೆಯಾದ ರೆಗೂವೇಲನ್^{*} ಬಳಿಗೆ ಮರಳಿಹೋದರು. ಅವರ ತಂಡಿ, “ಈ ದಿನ ನೀವು

ఒకు బేగనే మనిగె బందిద్దిరల్లా!” ఎందు కేళిదను.

¹⁹ఆ హుడుగియరు, “కురుబరు నమగె అడ్డి వూడిదాగ ఈజెప్పినవనొబ్బును నమ్మ నేరిగి బందు నమగూ నమ్మ శురిగళిగూ నీరు కోట్టును” ఎందు ఉత్తరిసిదరు.

²⁰ఆదశ్చే రేగువేలను తన్న హెణ్ణుమశ్శులైగి, “ఆ మనుషును ఎల్లిద్దానే? అవన్ను నీపు యాచి బిట్టు బందిరి? అవన్ను కరెయిరి; అవను నమోందిగి ఉండ మాటలి” ఎందు హేళిదను.

²¹మోళియు రేగువేలనొందిగి వాసమాడలు ఇష్టపట్టును; రేగువేలను తన్న మగళాద చిప్పేర జన్మ మోళిగే ముదువే మాడిసిదను.²²జప్పేరైరు గండుమగిగి ఒన్నవితుటు. మోళియు అన్నదేశ దల్లి ప్రవాసియాగిద్ద కారణ ఆ మగువిగి “గేమోమో*” ఎందు హెరిట్టును.

ఇస్రేలరిగి సకాయ మాడలు దేవర నిధార

²³స్వేచ్ఛ కాలద బలైక ఈజెప్పిన రాజనూ నమ్మ కోందను. ఇస్రేలరు తాపు వాడబేకాద పెయాసచరవాద బిట్టిరేలసదింద నిట్టుస్థిరుబిధుత్తు గోళాడుత్తా ఇద్దరు. అవర గోళు దేవరిగి ముట్టు. ²⁴దేవరు అవర నరభాటపన్ను కేళితాను అబ్రాకావునొందిగూ ఇసాకునొందిగూ యాకోంబనొందిగూ మాడిద ఒడంబడికియన్న జూక్కప్పమాడికోండను. ²⁵దేవరు ఇస్రేలర సంచక గళన్న నోండి అవరిగి సకాయమాడలు నిష్టయిసి కోండను.

ఉరియువ ప్రాదె

3 మోళియ మావన హసరు ఇస్రేనను.*
(ఇస్రేనను మిద్యానిన యాజకనాగిద్దను.) మోళియు ఇస్రేనన కురిగళిగి కురుబనాగి ద్దను. ఒందు దిన, మోళియు శురిగళన్న మరు భంమియ వశ్చిముభాగశ్చ నడిసికొండ దేవర బిట్టు వెందు కరియల్పదువ హోరేబో (సినాయ) బిట్టక్కే కోండను. ²ఆ బిట్టదల్లి యీహోవన దాతను మోళిగి ఉరియువ పొదెయల్లి కాటిసికోండను. పొదెయు ఉరియు వీతిద్దరూ సుట్టుమోగిదిరువు దన్ను మోళి గమనిసిదను. ³పొదెయు ఉరియు

తీద్దరూ సుట్టుమోగిదిరువుదక్కే కారణవేనేందు తిలిదుకోళ్లు మోళియు పొదెయు సమీపక్క హోగశిండిదను.

⁴మోళియు పొదెయున్న నోండలు బరుత్తిరు పుదన్న యిహోవను నోండిదను. దేవరు ఆ పొదెయోళగింద, “మోళి, మోళి!” ఎందు కరెదను.

ఆదశ్చే మోళి, “ఇగో ఇద్దేనే” అందను.

⁵ఆగ యీహోవను, “ఇన్ను హత్తిర బరబీడ. నిన్న వాదరశ్చే గళన్న తేగెండూకు. ఏకందరే నీఎను నింతిరువ స్థల్పు పరితుద్ద భూమియాకిది. “నాను నిన్న పూర్వికశర దేవరు, నాను అబ్రాకామన దేవరు, నాను ఇసాకన దేవరు, నాను యాకోంబన దేవరు” ఎందు హేళిదను.

దేవరున్న నోండువుదక్కే భయపట్టు మోళి తన్న ముఖవన్న ముణ్ణుండను.

⁶ఆగ యీహోవను, “నన్న జనరు ఈజెప్పినల్లి అనుభవిసుత్తిరువ కష్టగళన్న నోండిద్దేనే. అధికారిగళు అవరన్న హింసిసువాగ అవరు ఇట్ట మోరే యిన్న కేళిద్దేనే. అవర దుఃఖివన్నేల్లా బల్లేను.

⁸ఉగ నాను ఇళుధూకోగి ఈజెప్పినవరింద నన్న జనరన్న రక్షిసువేను. నాను అవరన్న ఆ దేశిదింద బిడుగడి మాడి ఒళ్లేయిదాడ మత్తు విశాలవాద దేశికి అవరన్న నడిసువేను. అదు సమ్మద్దిశరవాద దేశి. ⁹కానాన్నరు, హత్తియరు, అమోరియరు, పెరిజీయరు, హవ్వియరు, మమలుసియరు వాసాగిరువ దేశ ఆదాగిది. ¹⁰నాను ఇస్రేలర మోరేయన్న కేళిద్దేనే. ఈజెప్పినవరు అవరిగి కోదువ హింసియన్న నోండిద్దేనే. ¹¹ఆదరింద నాను నిన్నన్న ఫారోహన బల్లి కశ్చికసుత్తిద్దేనే. హోగు! నన్న జనరాద ఇస్రేలరన్న ఈజెప్పినింద బిడుగడి మాడు!” ఎందు హేళిదను.

¹¹ఆదశ్చే మోళియు యీహోవనిగి, “నాను మహా వ్యక్తియీనల్లి! ఫారోహన సన్నిధానశ్చ హోగువుదక్కూ ఇస్రేలరన్న ఈజెప్పినింద బిడిసి కోండు బరువుదక్కూ నానెష్ట్రప్పిరవను?” ఎందు హేళిదను.

¹²ఆదశ్చే దేవరు “నీను ఇదన్న మాడబహుదు; యాకందరే నానే నిన్నోండిగి ఇరువేను. నిన్నన్న కశ్చికసిదవను నానే ఎంబుద్దే ఇదే నాస్తి యాగిరువుదు. నీను ఇస్రేలరన్న ఈజెప్పినింద

బితిసికోండు బందమేలి ఈ బెట్టుకై బందు నీను నెన్నెన్న ఆరాధిసుపే' ఎందు హేళిదను.

¹³ఆగ మోశేయు దేవరిగి, “నాను ఇస్రేలర బలీగి హోగి ‘నిమ్మ పూర్వికర దేవరు నన్నెన్న నిమ్మ బలీగి కశ్యుహిసిద్దాన్’ ఎందు హేళిదరి, అపరు ‘అతన హసరేను?’ ఎందు కేళువరు. ఆగ నాను అపరిగి పను హేళబేసు?” ఎందు కేళిదను.

¹⁴ఆగ దేవరు మోశేగి, “నాను ‘ఇరువాతనే’ అగిద్దేనే. నీను ఇస్రేలర బలీగి హోదాగ ‘ఇరు వాతనే’ ఎంబపను నన్నెన్న నిమ్మ బలీగి కశ్యుహిసిద్దాన్ ఎందు హేళు’ అందను.

¹⁵ఇదలదే దేవరు మోశేగి, “నీను ఇస్రేలరిగి, ‘నిమ్మ పూర్వికర దేవరం ఆపుకామన దేవరం ఇనాన దేవరం యాకోబన దేవరం ఆగిరువ యీహోవను నిమ్మలీగి నన్నెన్న కశ్యుహిసిద్దాన్. ఇదే నన్న తాత్పత్వాద హసరు; తెలతలాంతరక్కు నన్నెన్న స్వరిసబేకాద హసరు ఇదే ఎందు హేళబేసు’” అందను.

¹⁶ఇదలదే యీహోవను అవసిగి, “నీను హోగి ఇస్రేలర నాయకరన్న ఒట్టుగూడిసి అపరిగి, ‘నిమ్మ పూర్వికర దేవరాద యీహోవను ననగి కాణిసి కోండను. అపుకామన, ఇనాకన, యాకోబన దేవరు హేళువుదేనందరి, ఈజిష్టినలీ నిముగి సంభవిసిదువుగళన్న నాను లక్ష్మిట్టు నోఇద్దేనే.

¹⁷ఈజిష్టినలీ నిపు అనుభవిసుత్తిరువ సంకటగ ఛింద బిడిసబేసేందు తీవాచానిసిద్దేనే. కానా స్వరు, హత్తియరు, అమోరియరు, పెరిజీయరు, హివ్వియరు మత్తు యిబంసియరు వాసవాగిరువ సమ్మిద్దిశరాద దేశ్శే నాను నిమ్మన్న నికిసువెను!” ఎందు హేళు.

¹⁸“ఫిరియరు నినగి శివిగోడువరు. ఆగ నీను మత్తు కిరియరు ఈజిష్టిన రాజన బలీగి హోగి, ‘ఇబ్రియర దేవరాద యీహోవను నమగి కాణిసి కోండను. ఆద్దరింద నాపు మరుభూమియలీ మారు దిన ప్రయాణమాడి నమత్త దేవరాద యీహోవనిగి యుజ్జుగళన్న సమఖిసబేసు’” ఎందు హేళిరి.

¹⁹“అదరే ఈజిష్టిన రాజను నిమ్మన్న హోగ గొలిసుపుదిల్ల ఎంబుదు ననగి గొత్తిదే. ²⁰ఆద్దరింద నాను శ్రేష్ఠాజి ఈజిష్టిన విరుద్ధ మహక్కుయిగళన్న మాడి అనేక విధదల్లి బాధిసువెను. ఆగ అపను నిమ్మన్న హోగగొడిసువను. ²¹ఈజిష్టిన

జనరు ఇస్రేలరిగి దయితోరువంతే మాడువెను. ఇస్రేలరు ఈజిష్టిన్న బిట్టు హోరఁడువాగ ఈజిష్టినపరు అపరిగి ఉడుగోగాజన్న కోడువరు.

²²“ప్రతియోభ్య ఇబ్రియ స్త్రీయు ఈజిష్టిన నేరీయ పరన్నాగలీ అథవా తన్న మనయల్లి వాసిసుత్తిరువ యాపదే స్త్రీయన్నాగలీ కేళిదరి అపరు ఆకిగె ఉడుగోగాజన్న కోడువరు. నిన్న జనరు బెల్లి బంగారగళన్న శ్రేష్ఠవాద బట్టెగాజన్న పడెయువరు. నిపు ఈజిష్టిన్న బిడువాగ ఆ ఉడుగోగాగాజన్న నిమ్మ మస్కలీగి తోడిపువిరి. ఈ రీతియల్లి నిపు ఈజిష్టినవర ఐశ్వర్యపన్న తేగుచోండు హోగువిరి” అందను.

మోశేగాస్తీ

⁴ ఆగ మోశేయు యీహోవనిగి, “అదరే నీను నన్నెన్న కశ్యుహిసిరువే ఎందు ఇస్రేలరు నంబువుదూ ఇల్ల; కేళువుదూ ఇల్ల. అపరు, ‘యీహోవను నినగి ప్రత్యక్షానాగలీల్’ ఎందు హేళువరు” ఎందు హేళిదను.

² యీహోవను మోశేగి, “నిన్న శ్రేయలీరువు దేసు?” అందను.

మోశే, “ఉరుగోలు” ఎందు ఉత్తరిసిదను.

³ఆగ యీహోవను, “నిన్న ఉరుగోలన్న నెలద మేలి బినాడిదను. ఆగ కోలు కావాయితు. మోశే అదర బలీయంద ఓకిహోలదను. ⁴బలీక యీహోవను మోశేగి, “నిన్న శ్రేష్ఠాజి అదర బాల వన్న హిడిదుకో” ఎందు హేళిదను.”

మోశేయు శ్రేష్ఠాజి కావిన బాలవన్న హిడిదను. ఆగ కాపు కోలాయితు. ⁵ఆగ దేవరు, “నిన్న కోలన్న ఈ రీతియల్లి ఉపయోగిను. నిన్న పూర్వికర, ఆపుకామన, ఇనాకనమత్త యాకోబన దేవరు నినగి ప్రత్యక్షానాదసెందు ఆగ అపరు నంబువరు” ఎందు హేళిదను.

⁶బలీక యీహోవను మోశేగి, “నాను నినగి ఇన్నోందు సాక్షియన్న కోడుతేసేనే. నిన్న శ్రేయన్న ఉడియల్లి కాకు” అందను.

మోశే తన్న శ్రేయన్న ఉడియల్లి కాకి హోర తీగిదాగ అద్దై తోన్న హిడిదితు.

⁷ఆగ దేవరు, “నిన్న శ్రేయన్న ఉడియల్లి కాకు” అందను. అంతేయే మోశేయు తన్న శ్రేయన్న మత్తు

ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದು ಮೊದಲಿನಂತೆ ಅಗಿತ್ತು.

⁸ಆಗ ಯಿಹೋವನು ಅವನಿಗೆ, “ನೀನು ನಿನ್ನ ಉರುಗೀಲಿನಿಂದ ಸೂಚಕಾರ್ಯ ಮಾಡುವಾಗ ಜನರು ನಿನ್ನನ್ನು ನಂಬುವರು; ನಿನ್ನ ಮಾತಿಗೆ ಲಕ್ಷ್ಯ ಕೊಡುವರು. ⁹ನೀನು ಈ ಎರಡು ಸೂಚಕ ಕಾರ್ಯಗಳನ್ನು ತೋರಿಸಿದ ನಂತರವೂ ಅವರು ನಂಬಬಿದ್ದರೆ, ನೇಲ್ ನಡಿಯಂದ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ನೆಲದ ಮೇಲೆ ಸುರಿ; ನೀರು ನೆಲವನ್ನು ಮುಟ್ಟಿದ ಕೂಡಲೇ ರಕ್ತ ವಾಸುಪ್ರದು” ಎಂದು ಹೇಳಿದನು.

¹⁰ಮೋಶೇಯ ಯಿಹೋವನಿಗೆ, “ಯಿಹೋವನೇ ನಾನು ನಿನಗೆ ಸತ್ಯವಾಗಿ ಹೇಳುವುದೇನಿಂದರೆ ನಾನಿಗೆ ವಾಕ್ಯಾತ್ಮಕ ವಿಲ್ಲ, ನಿನ್ನ ಮಾತ್ರಾ ನಾಲೀಗಿಯೂ ಮಂದ ವಾಗಿದೆ” ಎಂದು ಹೇಳಿದನು.

¹¹ಆಗ ಯಿಹೋವನು ಅವನಿಗೆ, “ಮನುಷ್ಯನ ಬಾಯಿನ್ನು ಯಾರು ಮಾಡಿದರು? ಮನುಷ್ಯನನ್ನು ಕಿವುಡ ನನ್ನಾಗಿ ಅಥವಾ ಮೂರಕನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನನ್ನು ಕುರುಡನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನಿಗೆ ದೃಷ್ಟಿಕೊಳ್ಳಬಹುದು ಯಾರು? ಯಿಹೋವನಾದ ನಾನಲ್ಲವೇ? ¹²ಆಗ ಹೋಗು, ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು. ನೀನು ಹೇಳಬೇಕಾದ ಮಾತುಗಳನ್ನು ನಾನು ನಿನಗೆ ಕೊಡುವೆನು” ಎಂದು ಹೇಳಿದನು.

¹³ಆದರೆ ಮೋಶೇ, “ನಿನ್ನ ಯಿಹೋವನೇ ದಯಮಾಡಿ ನನ್ನ ಬದಲಾಗಿ ಬೇರೊಬ್ಬನನ್ನು ಕಳುಹಿಸು” ಎಂದು ಬೇಕಿಕೊಂಡನು.

¹⁴ಯಿಹೋವನು ಮೋಶೇಯ ಮೇಲೆ ಕೋಪಗೊಂಡು, “ಹಾಗಾದರೆ ನಿನ್ನ ಅಳ್ವಾದ ಲೇವಿ ಕುಟುಂಬದ ಆರೋನನನ್ನೂ ನಾನು ಉಪಯೋಗಿಸುವೆನು. ಅವನಿಗೆ ವಾಕ್ಯಾತ್ಮಕ ವಿಲ್ಲ. ಆಗ ಅವನು ನಿನ್ನ ಬಳಿಗೆ ಬರುತ್ತಿದ್ದನೆ. ನಿನ್ನನ್ನು ಕಂಡು ಅವನಿಗೆ ಸಂಶೋಧ ವಾಸುಪ್ರದು. ¹⁵ಅವನು ನಿನ್ನೊಂದನೆ ಘರೋಹನ ಬಳಿಗೆ ಬರುವನು. ನೀನು ಹೇಳಬೇಕಾದದನ್ನು ನಾನೇ ನಿನಗೆ ತಿಳಿಸುವೆನು. ಅದನ್ನು ನೀನು ಆರೋನನಿಗೆ ತಿಳಿಸು. ಆರೋನನು ಘರೋಹನೊಂದನೆ ಸರಿಯಾಗಿ ಮಾತಾಡುವನು. ¹⁶ಆರೋನನು ಜನರೊಂದಿಗೂ ನಿನ್ನ ಪರವಾಗಿಯೂ ಮಾತಾಡುವನು. ನೀನು ಮಹಾರಾಜನಂತೆ ಇರುವೆ; ಅವನು ನಿನಗೆ ಅಧಿಕೃತ ಮಾತುಗಾರನಂತೆ ಇರುವನು.* ¹⁷ಆದ್ದರಿಂದ ಹೋಗು. ನಿನ್ನ ಉರುಗೀಲನ್ನೂ ತೆಗೆದುಕೊಂಡು ಹೋಗು. ಯಾರಂದರೆ

ಅದರಿಂದಲೇ ನೀನು ಅದ್ವಾತಕಾರ್ಯಗಳನ್ನು ಮಾಡುವೆ” ಎಂದು ಹೇಳಿದನು.

ಮೋಶೇ ಈಚ್ಚಿಗೆ ಹಿಂತಿರುಗಿದ್ದು

¹⁸ಬಳಿಕ ಮೋಶೇ ತನ್ನ ಮಾವಾನಾದ ಇತ್ತೋನನ ಬಳಿಗೆ ಹಿಂತಿರುಗಿದನು. ಮೋಶೇ ಇತ್ತೋನನಿಗೆ, “ಈಚ್ಚಿನಲ್ಲಿ ರುವನ್ನು ಜನರ ಬಳಿಗೆ ಹೋಗಿ ಅವರು ಇನ್ನೂ ಬೇವಂತ ವಾಗಿದ್ದಾರೋ ಏನೋ ನೋಡುವೆನು” ಎಂದು ಹೇಳಿದನು.

ಇತ್ತೋನನು ಮೋಶೇಗೆ, “ನೀನು ಸಮಾಧಾನದಿಂದ ಹೋಗಿ ಬಾ” ಎಂದು ಹೇಳಿದನು.

¹⁹ಮೋಶೇ ಇನ್ನೂ ಮಿದ್ದಾನಿನಲ್ಲಿದ್ದಾಗ ಯಿಹೋವನು, “ಆಗ ನೀನು ಸುರಾಸ್ತಿತವಾಗಿ ಈಚ್ಚಿಗೆ ಹೋಗಬಹುದು. ನಿನ್ನನ್ನು ಕೊಲ್ಲಬೇಕೆಂದಿದ್ದವರು ಸತ್ತು ಹೋಗಿದ್ದಾರೆ” ಅಂದನು.

²⁰ಆದ್ದರಿಂದ ಮೋಶೇ ತನ್ನ ಹೆಂಡತಿಯನ್ನೂ ಗಂಡು ಮಕ್ಕಳನ್ನು ಕತ್ತಿಗಳ ಮೇಲೆ ಕುಳಿರಿಸಿ ಈಚ್ಚೆ ದೇಶಕ್ಕೆ ಮರಳಿ ಪ್ರಯಾಣ ಮಾಡಿದನು. ಮೋಶೇಯು ಯಿಹೋವನ ಶಕ್ತಿಯಂದ ಕೂಡಿದ ತನ್ನ ಉರುಗೀಲನ್ನು ಹಿಡಿದುಕೊಂಡು ಹೋದನು.*

²¹ಮೋಶೇ ಈಚ್ಚಿಗೆ ಪ್ರಯಾಣ ಮಾಡುತ್ತಿದ್ದಾಗ ಯಿಹೋವನು ಅವನೊಂದನೆ ಮಾತಾಡಿ, “ನೀನು ಘರೋಹನೊಂದಿಗೆ ಮಾತಾಡುವಾಗ ನಾನು ತೋರಿಸಿ ಕೊಳ್ಳ ಅದ್ವಾತಕಾರ್ಯಗಳನ್ನೇಲ್ಲ ಅವನ ಮುಂದೆ ಮಾಡು. ಆದರೂ ನಾನು ಘರೋಹನ ಹೃದಯವನ್ನು ಕರಿಂಗೊಳಿಸುವುದರಿಂದ ಅವನು ಇನ್ನೇಲರಿನ್ನು ಹೋಗಿಗೊಡಿಸುವುದಿಲ್ಲ. ²²ಆಗ ನೀನು ಘರೋಹನಿಗೆ, “ಇಸ್ನೇಲ್ ಜನಾಗಂಪು ದೇವರಿಗೆ (ಯಿಹೋವನಿಗೆ) ಚೊಚ್ಚಲು ಮಗನಂತಿದೆ. ²³ನಿನ್ನ ಮಗನು ನಿನ್ನ ದೇಶದಿಂದ ಹೋಗಿ ನನ್ನನ್ನು ಆರಾಧಿಸಲು ನೀನು ಅವಳಿ ಕೊಡಬೇಕು. ಇಲ್ಲವಾದರೆ ನಾನು ನಿನ್ನ ಚೊಚ್ಚಲು ಮಗನನ್ನು ಕೊಲ್ಲುವೆನು” ಎಂದು ಯಿಹೋವನು ಹೇಳುತ್ತಾನೆ” ಎಂಬುದಾಗಿ ತಿಳಿಸಬೇಕು.

ಮೋಶೇಯ ಮಗನಿಗೆ ಸುನ್ನತಿಯಾದದ್ದು

²⁴ಮೋಶೇಯು ಈಚ್ಚೆಪ್ರರಿಗೆ ತನ್ನ ಪ್ರಯಾಣವನ್ನು ಮುಂದುವರೆಸಿ ಭತ್ತವೋಂದರಲ್ಲಿ ಇಳಿದುಕೊಂಡನು. ಆಗ ಯಿಹೋವನು ಮೋಶೇಯನ್ನು ಸಂಧಿಸಿ ಅವನನ್ನು ಕೊಲ್ಲಬೇಕೆಂದಿದ್ದನು.* ²⁵ಆದರೆ ಚಿಪ್ಪೋರಭು ಕಲ್ಲಿನ

ಮೋಶೇ... ಹೋದನು ಅಕ್ಕರಿತಃ “ಮೋಶೇಯ ದೇವರ ಉರುಗೀಲನ್ನೂ ತೆಗೆದುಕೊಂಡ ಹೋದನು.”

ಕಲ್ಲು ಬಹುತ್ತಃ “ಮನುತ್ತಿ ಮಾಡಲು.”

ಜೊರಿಯನ್ನು ತೆಗೆದುಕೊಂಡು ತನ್ನ ಮಗನಿಗೆ ಸುಸ್ತಿ ಮಾಡಿ ಚರ್ಮವನ್ನು ತೆಗೆದುಹೊಂಡು ಮೋಶಿಯ ಪಾದ ಗಳಿಗೆ ಮುಟ್ಟಿಸಿ, “ನೀನು ರಕ್ತಧಾರೆಯಿಂದಾದ ಮುದುವ ಜೀಗನಾದೆ” ಅಂದಳು.²⁶ ಆಕೆ ಸುಸ್ತಿಯ ನಿಮಿತ್ತವೇ “ರಕ್ತಧಾರೆಯಿಂದಾದ ಮುದುವಣಿಗನಾದೆ” ಎಂದು ಹೇಳಿದರಿಂದ ಯೆಹೋವನು ಅವನನ್ನು ಉಲ್ಲಿಂದನು.

ಯೆಹೋವನ ಮುಂದೆ ಮೋಶ ಆರೋನರು

²⁷ ಯೆಹೋವನು ಆರೋನನೊಡನೆ ವಾತಾಡಿ ಅವನಿಗೆ, “ಅರಣ್ಯಕ್ಕೆ ಹೋರಿ ಮೋಶಿಯನ್ನು ಭೇಟಿ ಯಾಗು” ಎಂದು ಹೇಳಿದ್ದನು. ಆದ್ದರಿಂದ ಆರೋನನು ಹೋರಿ ದೇವರ ಬೆಚ್ಚದಲ್ಲಿ ಮೋಶಿಯನ್ನು ಭೇಟಿ ಯಾದನು. ಆರೋನನು ಮೋಶಿಯನ್ನು ಕಂಡು ಅವನಿಗೆ ವುದ್ದಿಟ್ಟನು. ²⁸ ಯೆಹೋವನು ಹೇಳಿದ್ದನ್ನೇ ಲಾಂ ಮೋಶಿಯು ಆರೋನನಿಗೆ ತಿಳಿಸಿದನು. ಯೆಹೋವನು ತನ್ನನ್ನು ಯಾಕೆ ಕಳುಹಿಸಿದನೆಂದೂ ತಾನು ಯಾವ ಅದ್ವಯ ಕಾರ್ಯಗಳನ್ನು ವಾಡಬೇಕೆಂದು ಆರೋನನಿಗೆ ವಿವರಿಸಿದನು.

²⁹ ಆದ್ದರಿಂದ ಮೋಶ ಆರೋನರು ಹೋರಿ ಇಸ್ರೇಲ್ ಜನರ ಹಿರಿಯರಲ್ಲರನ್ನು ಒಟ್ಟುಗೂಡಿಸಿದರು. ³⁰ ಅಗ ಆರೋನನು ಜನರೂಂದಿಗೆ ವಾತಾಡಿದನು. ಯೆಹೋವನು ಮೋಶಿಗೆ ಹೇಳಿದ್ದನ್ನೇ ಲಾಂ ಅವನು ಅವರಿಗೆ ತಿಳಿಸಿದನು. ಬಳಿಕ ಮೋಶಿ ಜನರಲ್ಲರೂ ನೋಡುವಂತೆ ಸಾಕ್ಷಾತ್ ಧಾರಗಳನ್ನು ಯಾಡಿದನು. ³¹ ಯೆಹೋವನು ಮೋಶಿಯನ್ನು ಕಳುಹಿಸಿದ್ದನೆಂದು ಜನರು ಸಂಬಿದ್ದರು. ಯೆಹೋವನು ಇಸ್ರೇಲರಿಗೆ ಸಹಾಯ ಮಾಡಬೇಕೆಂದಿರುವುದನ್ನು ಅವರು ತಿಳಿದು ತಲೆಬಾಗಿ ಆತನನ್ನು ಆರಾಧಿಸಿದರು. ಯೆಹೋವನು ತಮ್ಮ ಸಂಕಟಗಳನ್ನು ನೋಡಿದ್ದರಿಂದ ಅವರು ಆತನನ್ನು ಆರಾಧಿಸಿದರು.

ಫರೋಹನ ಮುಂದೆ ಮೋಶ ಆರೋನರು

5 ಮೋಶ ಆರೋನರು ಜನರಾಡನೆ ಮಾತಾಡಿದ ನಂತರ ಫರೋಹನ ಬಳಿಗೆ ಹೋರಿ, “ಇಸ್ರೇಲರ ದೇವರಾದ ಯೆಹೋವನು ನಿನಗೆ, ‘ನನ್ನ ಜನರು ಅರಣ್ಯದೊಳಗೆ ಹೋರಿ ಜಾತಿ ನಡೆಸಲು ಅಪಣ ಹೊಡಬೇಕು’ ಎನ್ನುತ್ತಾನೆ” ಎಂದು ಹೇಳಿದರು.

² ಆದರೆ ಫರೋಹನು, “ಯೆಹೋವನು ಯಾರು? ನಾನು ಆತನಿಗೆ ಯಾಕೆ ವಿಧೀಯನಾಗಬೇಕು. ಇಸ್ರೇಲರನ್ನು ನಾನು ಯಾಕೆ ಹೋಗಿಗೊಡಿಸಬೇಕು. ನೀವು ಯೆಹೋವನೆಂದು ಕರೆಯುವ ಆತನನ್ನು ನಾನು ಅರಿಯೆನು, ಆದ್ದರಿಂದ ಇಸ್ರೇಲರನ್ನು ಹೋಗಿಗೊಡಿಸುವುದಿಲ್ಲ” ಅಂದನು.

³ ಆದಕ್ಕೆ ಮೋಶಿ ಆರೋನರು, “ಇಬ್ರಿಯರ ದೇವರು ನಮ್ಮ ಸಂಗಡ ಮಾತಾಡಿದ್ದಾನೆ. ಆದ್ದರಿಂದ ನಾವು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞವನ್ನು* ಸಮರ್ಪಿಸುವೆನು. ಇಲ್ಲವಾದರೆ ಆತನು ನಮ್ಮನ್ನು ಕಾಯಲೆ ಯಿಂದಲೋ ಕತ್ತಿಯಿಂದಲೋ ಸಂಹರಿಸುವನು” ಎಂದು ಹೇಳಿದರು.

⁴ ಆದರೆ ಈಜಿಪ್ತನ ರಾಜನು ಅವರಿಗೆ, “ಮೋಶಿ ಆರೋನರೇ, ನೀವು ಕೆಲಸಗಾರರಿಗೆ ತೊಂದರೆ ಮಾಡುತ್ತಿದ್ದೀರಿ, ಅವರು ತಮ್ಮ ಕೆಲಸ ಮಾಡಲಿ! ನೀವು ನಿಮ್ಮ ಕೆಲಸವನ್ನು ಮಾಡಿ! ಇಲ್ಲಿ ಬಹಳ ಮಂದಿ ಕೆಲಸಗಾರರಿದ್ದಾರೆ; ಅವರು ಕೆಲಸ ಮಾಡದಂತೆ ನೀವು ತಡೆಯುವುದೇಂದೆ” ಎಂದು ಹೇಳಿದನು.

ಫರೋಹನ ಜನರನ್ನು ದಂಡಿಸಿದ್ದು

“ಆದೇ ದಿನ ಫರೋಹನು ಬಿಟ್ಟ ಕೆಲಸ ಮಾಡಿಸುವ ಅಧಿಕಾರಿಗಳಿಗೆ ಮತ್ತು ಮೇಸ್ಟಿಗಳಿಗೆ, ⁷ ಇಟ್ಟಿಗೆಗಳನ್ನು ಮಾಡುವುದಕ್ಕೆ ಬೇಕಾದ ಹುಲ್ಲನ್ನು ನೀವು ಜನರಿಗೆ ಇಲ್ಲಿಯವರಿಗೆ ಹೊಟ್ಟಿದ್ದೀರಿ. ಆದರೆ ಈಗ ಇಟ್ಟಿಗೆಗಳನ್ನು ಮಾಡಲು ಅವರೇ ಹುಲ್ಲನ್ನು ಕಂಡುಕೊಳ್ಳಬೇಕೆಂದು ಅವರಿಗೆ ಹೇಳಿರಿ. ⁸ ಆದರೂ ಅವರು ಹಿಂದೆ ಮಾಡುತ್ತಿದ್ದೇ ಇಟ್ಟಿಗೆಗಳನ್ನು ಈಗಲೂ ಮಾಡಬೇಕು. ಅವರು ಸೌಲಂತಿರಿಗಳಾಗಿದ್ದಾರೆ. ಆದಕಾರಿಗೆ ತಮ್ಮನ್ನು ಹೋರಿಗೆ ಬಿಡಬೇಕೆಂದು ಕೇಳುತ್ತಿದ್ದಾರೆ. ಅವರಿಗೆ ನಾಕಮ್ಮ ಕೆಲಸ ವಿಲ್ಲ. ಆದ್ದರಿಂದ ತಮ್ಮ ದೇವರಿಗೆ ಯಜ್ಞಗಳನ್ನು ಅಪ್ಯಂಸಲು ಹೋಗಿಗೊಡಿಸಬೇಕೆಂದು ಕೇಳುತ್ತಾರೆ. ⁹ ಈ ಜನರಿಗೆ ಇನ್ನೂ ಕಷ್ಟಕರವಾದ ಕೆಲಸವನ್ನು ಹೊಡಿರಿ. ಅವರು ಕಾರ್ಯಮಗ್ನರಾಗಿರುವಂತೆ ನೋರಿಕೊಳ್ಳಿರಿ. ಆಗ ಅವರಿಗೆ ಮೋಶಿಯ ಸುಖ್ಯಗಳನ್ನು ಕೇಳುವುದಕ್ಕೆ ಸಮಯ ವಿರುವದಿಲ್ಲ” ಎಂದು ಹೇಳಿದನು.

¹⁰ ಆದ್ದರಿಂದ ಈಜಿಪ್ತನ ಬಿಟ್ಟ ಕೆಲಸ ಮಾಡಿಸುವ ಅಧಿಕಾರಿಗಳು ಮತ್ತು ಮೇಸ್ಟಿಗಳು ಇಸ್ರೇಲರ ಬಳಿಗೆ ಬಂದು, “ಫರೋಹನ ಇಟ್ಟಿಗೆಗಳನ್ನು ಮಾಡಲು ನಿಮಗೆ ಹುಲ್ಲು ಕೊಡುವುದಿಲ್ಲವೆಂದು ತೀಮಾರ್ಕನಿಸಿದ್ದಾನೆ. ¹¹ ಆದ್ದರಿಂದ ಹೋರಿಗೆ ಹುಲ್ಲನ್ನು ಕಂಡುಕೊಳ್ಳಿರಿ. ಆದರೆ ನೀವು ಮೋದಲು ಮಾಡುತ್ತಿದ್ದವೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಹೇಳಿದರು.

¹² ಆದ್ದರಿಂದ ಜನರು ಹುಲ್ಲನ್ನು ಹುಡುಕುತ್ತಾ ಈಜಿಪ್ತನ ಪ್ರತಿಯೋಂದ ಕಡೆಗೂ ಹೋದರು. ¹³ ಬಿಟ್ಟ ಕೆಲಸ ಮಾಡಿಸುವ ಅಧಿಕಾರಿಗಳು, ಜನರಿಂದ ಕಷ್ಟಕರವಾದ

ಕೆಲಸಗಳನ್ನು ಬಲವಂತದಿಂದ ಮಾಡಿಸುತ್ತಲೇ ಇದ್ದರು. ಮೊದಲು ಅವರಿಗೆ ಹುಲ್ಲನ್ನು ಕೊಟ್ಟಿದ್ದಾಗ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಬಲವಂತದಿಂದ ಮಾಡಿಸಿದರು.¹⁴ ಈಜೆಪ್ಪಿನ ಈ ಅಧಿಕಾರಿಗಳು ಇಬ್ಬಿಯ ಮೇಸ್ತಿಗಳನ್ನು ಆರಿಸಿ ಜನರು ಮಾಡಿದ ಕೆಲಸಕ್ಕೆ ಅವರನ್ನು ಜವಾಬ್ದಾರಿಸಿದರು. ಈಜೆಪ್ಪಿನ ಅಧಿಕಾರಿಗಳು ಇಬ್ಬಿಯ ಮೇಸ್ತಿಗಳನ್ನು ಹೊಡಿಸು, “ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಯಾಕೆ ಮಾಡುತ್ತಿಲ್ಲ? ಹಿಂದೆ ನೀವು ಮಾಡಲು ಸಾಧ್ಯವಾಗಿದ್ದರೆ, ಈಗಲೂ ನೀವು ಮಾಡಬಹುದು” ಎಂದು ಹೇಳಿದರು.

¹⁵ಆಗ ಇಬ್ಬಿಯ ಮೇಸ್ತಿಗಳು ಘರೋಹನ ಬಳಿಗೆ ಹೋಗಿ, “ನಿನ್ನ ಸೇವಕರಾದ ನಮಗೆ ನೀನು ಯಾಕೆ ಈ ರೀತಿ ಮಾಡುತ್ತಿ? ¹⁶ನೀನು ನಮಗೆ ಹುಲ್ಲ ಕೊಡುವುದಿಲ್ಲ. ಆದರೆ ನಾವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕೆಂದು ನಮಗೆ ಅವ್ಯಾಖ್ಯಾಗಿರುವುದರಿಂದ ನಾವು ಅಧಿಕಾರಿಗಳಿಂದ ಹೊಡಿತ್ತೇ ತಿನ್ನಬೇಕಾಯಿತು. ಹಿಗೆ ನಿನ್ನ ಜನರು ತಪ್ಪು ಮಾಡುತ್ತಿದ್ದಾರೆ” ಎಂದು ದೂರು ಹೇಳಿದರು.

¹⁷ಘರೋಹನ, “ನೀವು ಸೋಮಾರಿಗಳು. ನಿಮಗೆ ಕೆಲಸ ಮಾಡಲು ಇವ್ವಿಲ್ಲ. ಆದುದರಿಂದ ನಿಮ್ಮನ್ನು ಹೋಗಿಸಿದಬೇಕೆಂದು ನೀನು ನನ್ನನ್ನು ಕೇಳುತ್ತಿರೀ. ಇಲ್ಲಿಂದ ಹೊರಟುಹೋಗಿ ಯೆಹೋವನಿಗೆ ಯಜ್ಞಗಳನ್ನು ಮಾಡಬೇಕೆಂದು ಅವೇಕ್ಕಿಸುತ್ತಿರೀ. ¹⁸ಆಗ ನಿಮ್ಮ ಕೆಲಸಕ್ಕೆ ಹೋಗಿರಿ! ನಾವು ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೆ ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಉತ್ತರಿಸಿದನು.

¹⁹ಇಬ್ಬಿಯ ಮೇಸ್ತಿಗಳಿಗೆ ತಾವು ತೋಂದರೆಯಲ್ಲಿದ್ದೇ ವೆಂದು ತಿಳಿಯಿತು. ತಾವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ತೆಮ್ಮಿಂದ ಮಾಡಲಾಗುವುದಿಲ್ಲವೆಂದು ಅವರಿಗೆ ಗೊತ್ತಿತ್ತು. ²⁰ಅವರು ಘರೋಹನನ್ನು ಸಂಧಿಸಿ ಹೊರಟುಹೋಗುವಾಗ ತಮಗಾಗಿ ಕಾಯುತ್ತಿದ್ದ ಮೋಶೆ ಅರೋನ ರನ್ನು ಕಂಡು, ²¹“ನಮಗೆ ಹೋಗೆಲು ಅವ್ಯಾಖ್ಯಾ ಕೊಡಬೇಕೆಂದು ನೀವು ಪರೋಹನನ್ನು ಕೇಳಿ ನಮಗೆ ಕೆಟ್ಟಿದ್ದನ್ನು ಮಾಡಿದಿರಿ. ಘರೋಹನು ಮತ್ತು ಅವನ ಅಧಿಕಾರಿಗಳು ನಮ್ಮನ್ನು ದ್ಯೋಹಿಸುವರಂತೆ ನೀವು ಮಾಡಿದ್ದರಿಂದ ಯೆಹೋವನು ನಿಮಗೆ ತಿಏರ್ವ ನೀಡಲಿ. ಅವರು ನಮ್ಮನ್ನು ಕೊಲ್ಲಿಸಿದ್ದಾರಿಯಾಗಿ ಹೇಳಿಸಿದನು” ಎಂದು ಹೇಳಿದರು.

ಮೋಶಿಯ ದೇವರಿಗೆ ಸಲ್ಲಿಸಿದ ದೂರು

²²ಆಗ ಮೋಶಿಯ ಯೆಹೋವನಿಗೆ ಪ್ರಾರ್ಥಿಸಿ, “ಯೆಹೋವನಿಗೆ, ನಿನ್ನ ಜನರಿಗೆ ಈ ಕೇಡನ್ನು ವರೆ

ಮಾಡಿದೆ? ನನ್ನನ್ನು ಯಾಕೆ ಇಲ್ಲಿಗೆ ಕೆಳುಹಿಸಿದೆ? ²³ನಾನು ಘರೋಹನ ಬಳಿಗೆ ಹೋಗಿ ನೀನು ಹೇಳಿದ್ದನ್ನೇ ತಿಳಿಸಿದೆ.

ಆದರೆ ಅಂದಿನಿಂದ ಅವನು ಜನರನ್ನು ಕೀರ್ಣಿ ಕಾಣುತ್ತಿದ್ದಾನೆ. ಅಲ್ಲದೆ ನೀನೂ ನಿನ್ನ ಜನರಿಗೆ ಸಹಾಯ ಮಾಡುತ್ತಿಲ್ಲ” ಅಂದನು.

6 ಆಗ ಯೆಹೋವನು ಮೋಶಿಗೆ, “ನಾನು ಘರೋಹನ ನಿಗೆ ಮಾಡುವುದನ್ನು ಈಗ ನೀನು ನೋಡುವೆ. ನಾನು ನನ್ನ ಮಹಾಶಕ್ತಿಯನ್ನು ಅವನಿಗೆ ವಿರುದ್ಧವಾಗಿ ಉಪಯೋಗಿಸುವುದರಿಂದ ಅವನು ನನ್ನ ಜನರನ್ನು ಹೋಗಿಸಿದುವನು; ಬಲವಂತದಿಂದ ಅವರನ್ನು ಹೊರಡಿಸುವನು” ಎಂದು ಹೇಳಿದನು.

²ಬಳಿಕ ಯೆಹೋವನು ಮೋಶಿಗೆ, ³“ನಾನು ಯೆಹೋವನೇ. ನಾನು ಅಬ್ಹಾಮವಿಗೂ ಇಸಾರಸಿಗೂ ಯಾಕೋಬನಿಗೂ ಕಾಣಿಸಿಕೊಂಡೆನು. ಅವರು ನನ್ನನ್ನು ‘ಲೋ ಶದ್ವಾಯ’ (ಸರ್ವಶಕ್ತನಾದ ದೇವರು) ಎಂದು ಕರೆದರು. ಆದರೆ ನಾನು ನನ್ನನ್ನು ಯೆಹೋವ ಎಂಬ ನನ್ನ ಹೆಸರಿನಲ್ಲಿ ಅವರಿಗೆ ಗೊತ್ತುಹಡಿಸಿಕೊಳ್ಳಿಲ್ಲ. ⁴ನಾನು ಅವರೋಂದಿಗೆ ಒಂದು ಒಂಬಂಡಿಕೆಯನ್ನು ಮಾಡಿಕೊಂಡೆನು. ಕಾನಾನ್ ದೇಶವನ್ನು ಅವರಿಗೆ ಕೊಡುವುದಿಗೆ ನಾನು ವಾಗ್ದಾನ ಮಾಡಿದೆನು. ಅವರು ಆ ದೇಶದಲ್ಲಿ ಜೀವಿಸಿದರೂ ಅದು ಅವರ ಸ್ವಂತ ದೇಶವಾಗಿರಲಿಲ್ಲ. ⁵ಆಗ ಇಸ್ರೇಲರ ಕಷ್ಟಗಳನ್ನೂ ಬಲ್ಲಿನು; ಅವರು ಈಜೆಪ್ಪಿನ ನವರ ಗುಲಾಮರೆಂದೂ ಬಲ್ಲಿನು; ನಾನು ನನ್ನ ಭಡಂಬಡಿ ಕೆಯನ್ನು ಜ್ಞಾಹಿಸಿಕೊಂಡಿದ್ದೇನೆ. ⁶ಆದ್ದರಿಂದ ನನ್ನ ಈ ವಾತಾಗಳನ್ನು ಇಸ್ರೇಲರಿಗೆ ತಿಳಿಸು: ‘ನಾನೇ ಯೆಹೋವನು. ಈಜೆಪ್ಪಿನವರು ನಿಮ್ಮಿಂದ ಮಾಡಿಸುವ ಬಿಟ್ಟೇ ಕೆಲಸದಿಂದ ತಪ್ಪಿಸಿ ಈಜೆಪ್ಪಿನವರ ಗುಲಾಮಗಿರಿಯಿಂದ ಬಿಡಿಸುವೆನು. ನನ್ನ ಮಹಾಶಕ್ತಿಯಿಂದ ಈಜೆಪ್ಪಿನ ನವರನ್ನು ಭಯಿಂಬರವಾಗಿ ದಂಡಿಸುವೆನು; ಬಳಿಕ ನಿಮ್ಮನ್ನು ರಕ್ಷಿಸುವೆನು. ⁷ನೀವು ನನ್ನ ಜನರಾಗಿರಬಿರಿ; ನಾನು ನಿಮ್ಮ ದೇವರಾಗಿರಬಿನು. ನಿಮ್ಮ ದೇವರಾಗಿರಬಿ ಯೆಹೋವನಾದ ನಾನೇ ನಿಮ್ಮನ್ನು ಈಜೆಪ್ಪಿನವರ ಬಿಟ್ಟೇ ಕೆಲಸದಿಂದ ಬಿಡುಗಡೆಗೊಳಿಸಿದೆನೂ ಆಗ ನೀವು ತಿಳಿದುಕೊಳ್ಳಬಿರಿ. ⁸ಇದಲ್ಲದೆ ಅಬ್ಹಾಮ, ಇಸಾರ ಮತ್ತು ಯಾಕೋಬರಿಗೆ ನಾನು ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವೆನು. ನಾನು ಆ ದೇಶವನ್ನು ನಿಮಗೆ ಕೊಡುವೆನು. ಅದು ನಿಮ್ಮದಾಗಿರುವುದು. ನಾನೇ ಯೆಹೋವನು” ಎಂದು ಹೇಳಿದನು.

⁹ಅಂತೆಯೇ ಮೋಶಿಯ ಇಸ್ರೇಲರಿಗೆ ತಿಳಿಸಿದನು. ಆದರೆ ಜನರು ಬಹು ಪ್ರಯಾಸವಟ್ಟು ದುಡಿಯುತ್ತಿದ್ದುದರಿಂದ ಮೋಶಿಯ ಮಾಡಿಗೆ ಕಿವಿಗೊಡುವವ್ಯಾ ತಾಳ್ಳಿ ಅವರಿಗಿರಲಿಲ್ಲ.

10 ಆಗ ಯೆಹೋವನು ಮೋಜಿಗೆ, 11 “ಹೋಗು, ಇಸ್ತೇಲರನ್ನು ಈಚೆಪ್ಪಿಸಿನಿಂದ ಕೆಳುಹಿಸಬೇಕೆಂದು ಘರೋಹನಿಗೆ ಹೇಳು” ಅಂದನು.

12 ಅದಕ್ಕೆ ಮೋಜಿ, “ಇಸ್ತೇಲರು ನನ್ನ ಮಾತನ್ನು ಕೇಳು ಪ್ರದಿಲ್ಲ! ಅದರಿಂದ ಘರೋಹನು ನನ್ನ ಮಾತನ್ನು ವಿಂಡಿತ ವಾಗಿ ಕೇಳುವದಿಲ್ಲ. ನಾನು ಮಾತಾಡುವುದರಲ್ಲಿ ಜಾಣ ನಲ್ಲಿ”* ಎಂದು ಹೇಳಿದನು.

13 ಆದರೆ, ಯೆಹೋವನು ಮೋಜಿ ಮತ್ತು ಆರೋನರ ಸಂಗಡ ಮಾತಾಡಿ ಇಸ್ತೇಲರೊಡನೆಯೂ ಘರೋಹನೊಡನೆಯೂ ಮಾತಾಡಬೇಕೆಂದು ಅಜ್ಞಾಖಿಸಿದನು. ಅಲ್ಲದೆ ಈಚೆಪ್ಪಿಸಿಂದ ಇಸ್ತೇಲರನ್ನು ಬಿಂಬಿಸಿಕೊಂಡು ಹೋಗ ಬೇಕೆಂದು ಯೆಹೋವನು ಅವರಿಗೆ ಅಜ್ಞಾಖಿಸಿದನು.

ಇಸ್ತೇಲರ ಕೆಲವು ಕುಟುಂಬಗಳು

14 ಇಸ್ತೇಲರ ಕುಟುಂಬಗಳ ನಾಯಕರುಗಳ ಹೆಸರುಗಳು ಇಲ್ಲವೇ: ಇಸ್ತೇಲನ ಮೋದಲನೆಯ ಮಗನಾದ ರೂಜೇನಿಗೆ ನಾಲ್ಕು ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಹನೋರ್, ಫಲ್ಲು, ಹೆಚ್‌ಲ್ರೋನ್ ಮತ್ತು ಕ್ರಿಂಫ್. 15 ಸಿಹಿಯೋನನ ಗಂಡುಮಕ್ಕಳು ಯಾರೆಂದರೆ: ಯೆಮೂರ್ಯೀಲ್, ಯಾಮೀನ್, ಒಹ್ದ್, ಯಾಕೀನ್, ಚೋಹರ್ ಮತ್ತು ಸೌಲ. (ಸೌಲನು ಕಾನಾನ್ ಸ್ತ್ರೀಯ ಮಗನು.) 16 ಲೇವಿಯು ನೂರಮೂವತ್ತೇಳು ವರ್ಷ ಜೀವಿಸಿದನು. ಲೇವಿಯ ಗಂಡುಮಕ್ಕಳ ವಂಂಬಾವಳಿ: ಗೇಫೋರ್ನ, ಕೆಹಾತ್ ಮತ್ತು ಮೇರಾರೀ. 17 ಗೇಫೋರ್ನನಿಗೆ ಲಿಬ್ಬೀ ಮತ್ತು ಶಿಮ್ಮೀ ಎಂಬ ಇಬ್ಬರು ಗಂಡುಮಕ್ಕಳಿದ್ದರು. 18 ಕೆಹಾತನು ನೂರಮೂವತ್ತು ಮೂರು ವರ್ಷ ಜೀವಿಸಿದನು. ಕೆಹಾತನ ಗಂಡುಮಕ್ಕಳು: ಅಮೂರ್, ಇಟ್ಟ್ಲ್ರೂ, ಹೆಚ್‌ಲ್ರೋನ್ ಮತ್ತು ಉಜ್ಜೀಯೀಲ್. 19 ಮೇರಾರೀಯ ಗಂಡು ಮಕ್ಕಳು: ಮಹ್ಲೀ ಮತ್ತು ಮೂಹೀ. ಇಸ್ತೇಲನ ಮಗನಾದ ಲೇವಿಯಿಂದು ದೊತ್ತಾಗಳು ಇವೇ.

20 ಅಮೂರುನು ನೂರಮೂವತ್ತೇಳು ವರ್ಷ ಜೀವಿಸಿದನು. ಅಮೂರುನು ತನ್ನ ತಂಡೆಯ ಸಹೋದರಿಯಾದ ಯೋಜೆಬಿದಳನ್ನು ಮದುವೆಯಾದನು. ಅಮೂರ್ ಮತ್ತು ಯೋಜೆಬಿದಳು ಆರೋನ ಮತ್ತು ಮೋಜಿಗೆ ಜನ್ಮ ವಿತ್ತಿರು. 21 ಇಟ್ಟ್ಲ್ರೂನ ಗಂಡುಮಕ್ಕಳು: ಕೋರಹ, ನೆಫೀಗ್ ಮತ್ತು ಜೀರ್. 22 ಉಜ್ಜೀಯೀಲನ ಗಂಡುಮಕ್ಕಳು: ಮೀಫಾಯೀಲ್, ಎಲ್ಲಾಪ್ರಾನ್ ಮತ್ತು ಸಿತ್ರೀ.

23 ಆರೋನನು ಎಲೀಶೇಬಳನ್ನು ಮದುವೆಯಾದನು. (ಎಲೀಶೇಬಳು ಅಮ್ಮೀನಾದಾಬನ ಮಗಳು ಮತ್ತು

ನಹತೋನನ ತಂಗಿ.) ಆರೋನನಿಗೆ ಎಲೀಶೇಬಳಲ್ಲಿ ನಾದಾಬ್, ಅಬೀಹೂ, ಎಲ್ಲಾ ಜಾರ್ ಮತ್ತು ಈತಾವಾರ್ ಎಂಬ ಗಂಡುಮಕ್ಕಳು ಹುಟ್ಟಿದರು.

24 ಕೋರಹನ ಗಂಡುಮಕ್ಕಳು: ಅಸ್ಸೀರ್, ಎಲ್ಲಾನಾ ಮತ್ತು ಅಬೀಯಾಸಾಫ್. ಇವರೇ ಹೋರಹನ ಕುಲಗಳು.

25 ಆರೋನನ ಮಗನಾದ ಎಲಾ ಜಾರನು ಪ್ರಾಟಿಯೀಲನ ಮಗನ್ನು ಮದುವೆಯಾದನು; ಆದೆ ಥಿನೆಹಾಸನಿಗೆ ಜನ್ಮ ವಿತ್ತಿರು. ಇವರಿಲ್ಲರೂ ಇಸ್ತೇಲನ ಮಗನಾದ ಲೇವಿಯ ಗೋತ್ತದವರು.

26 ಮೋಜಿ ಆರೋನರು ಸಹ ಲೇವಿ ಕುಲದವರು. “ನನ್ನ ಜನರನ್ನು ಗುಂಪುಗುಂಪಾಗಿ* ಈಚೆಪ್ಪಿಸಿಕೊಂಡು ಹೋಗಿ” ಎಂದು ದೇವರು ಹೇಳಿದ್ದ ಇವರಿಗೇ. 27 ಇಸ್ತೇಲರು ಈಚೆಪ್ಪಿಸಿಂದ ಹೋರಟು ಹೋಗಲು ಅನುಮತಿ ನೀಡಬೇಕೆಂದು ಈಚೆಪ್ಪಿನ ರಾಜನಾದ ಘರೋಹನೊಂದಿಗೆ ಮಾತಾಡಿದವರು ಮೋಜಿ ಮತ್ತು ಆರೋನರೇ.

ಯೆಹೋವನು ಮೋಜಿಯನ್ನು ತಿರುಗಿ ಕರೆದದ್ದು

28 ಬಳಿಕ ಯೆಹೋವನು ಮೋಜಿಯ ಸಂಗಡ ಈಚೆಪ್ಪಿಸಿನಲ್ಲಿ ಮಾತಾಡಿ, 29 “ನಾನು ಯೆಹೋವನು. ನಾನು ನಿನಗೆ ತಿಳಿಸುವ ಪ್ರತಿಯೊಂದನ್ನು ಈಚೆಪ್ಪಿನ ರಾಜನಿಗೆ ಹೇಳು” ಅಂದನು.

30 ಆದರೆ ಮೋಜಿ ಯೆಹೋವನಿಗೆ, “ನಾನು ಒಳ್ಳೆಯ ಮಾತುಗಾರನಲ್ಲ. ರಾಜನು ನನ್ನ ಮಾತನ್ನು ಕೇಳುವನೇ” ಎಂದು ಉತ್ತರಿಸಿದನು.

7 ಯೆಹೋವನು ಮೋಜಿಗೆ, “ನಾನು ನಿನ್ನನ್ನು ಘರೋಹನಿಗೆ ಮಹಾರಾಜನಂತೆ* ಮಾಡಿರುವನೆ; ಆರೋನನು ಅಧಿಕೃತ ಮಾತುಗಾರನಾಗಿರುವನು.”*

2 ನಾನು ನಿನಗೆ ಅಜ್ಞಾಖಿಸುವದನ್ನೇಲ್ಲಾ ಆರೋನನಿಗೆ ಹೇಳು. ಆಗ ಅವನು ಅವಾಗಳನ್ನೇಲ್ಲಾ ರಾಜನಿಗೆ ತಿಳಿಸುವನು. ಇಸ್ತೇಲರು ಈ ದೇಶವನ್ನು ಬಿಟ್ಟುಹೋಗುವುದಕ್ಕೆ ಘರೋಹನು ಸಮ್ಮತಿಸುವನು. 3 ಆದರೆ ನಾನು ಘರೋಹನ ಹ್ಯಾದಿಯವನ್ನು ಕರಿಣಗೊಳಿಸುವುದರಿಂದ ಅವನು ನನ್ನ ಅಜ್ಞಿಗಳಿಗೆ ವಿಧೀಯನಾಗುವಿದಿಲ್ಲ. ಆಗ ನಾನು ಈಚೆಪ್ಪಿಸಿನಲ್ಲಿ ಅನೇಕ ಅದ್ವಾತಾಯಾಗಳನ್ನು ಮಾಡುವೆನು. ಆದರೂ ಅವನು ವಿಧೀಯನಾಗುವಿದಿಲ್ಲ.

4 ಆಗ ನಾನು ಈಚೆಪ್ಪಿಸಿನ ಭಯಂಕರವಾಗಿ ದಂಡಿಸಿ ನನ್ನ ಗುಂಪುಗುಂಪಾಗಿ ಇದು ಸೇನೆಯಲ್ಲಿ ಉಪಯೋಗಿಸಿದ ಪದ ಪ್ರಯೋಗ, ಇಸ್ತೇಲರು ವ್ಯವಸ್ಥಿತವಾದ ಸ್ವೇಷವಾಗಿದ್ದರು ಎಂದು ಇದು ತೋರಿಸುತ್ತದೆ.

ಮಹಾರಾಜ ಅಥವಾ “ದೇವರು.”

ಅಧಿಕೃತ ಮಾತುಗಾರ ಅಥವಾ “ಪ್ರಾದಿ.”

జనరన్న ఆ దేశదింద హోరతరువేను.⁵ నాను ఈజీ ప్రిన విరుద్ధవాగి నన్న కేయిన్న భాబి నన్న జనరన్న అవర దేశదింద బింగడే మాకిదాగ, నానే యీహోవనేందు అవరు తిళిదుకేళ్ళువరు.”

⁶ “యీహోవను ఆజ్ఞాప్రసిద్ధవుగళిగల్లా మోశే ఆరోఎను విధీయరాదరు. ⁷ అవరు ఫరోఇ నోడనే మాతాడిదాగ మోశేగి ఎంభత్తువష్ట వయ స్వగిత్తు. ఆరోఎననిగి ఎంభత్తు మూరు వష్ట వయస్వగిత్తు.

⁸ “యీహోవను మోశే ఆరోఎనరిగి, ⁹ “ఫరోఇ కను నిమిగి, అధ్యకారయిఫోలందన్న మాడి నిమ్మ అధికారపన్న రుజువాతువడినబేందు కేళ్ళ వను. ఆగ మోశేయు ఆరోఎననిగి ఉఱు గోలన్న నేలద మేలి బించలు హేళబేఁకు. ఆరోఎనను బించిద కొడలే ఆ కోలు అవర కణ్ణు దురినల్లి యీ సప్చవాగుపుదు” అందను.

ఉఱుగోలు సప్చవాయితు

¹⁰ ఆధ్యరింద మోశే ఆరోఎను ఫరోఇకన బళిగి కోఇదరు. యీహోవను ఆజ్ఞాప్రసిద్ధంతేయీ అవరు మాకిదరు. ఆరోఎను తన్న ఉఱుగోల లన్న ఫరోఇకన మత్తు అవన అధికారిగళ ముంది నేలద మేలి బించిదిగ అదు సప్చవాయితు.

¹¹ ఆగ రాజను తన్న విద్యాంసరన్నా మంత్రగార రన్ను కరియిసిదను. అవరు తమ్మ మంత్రవిద్యెయన్న అదే రింతి మాకిదరు. ¹² అవరు తమ్మ ఉఱు గోలుగళన్న నేలద మేలి బించిదిగ అపు సప్చగొళాపు. ఆదరే ఆరోఎనన కోలు అవర కోలు గళన్న నుంగిబిట్టితు. ¹³ యీహోవను హేళి ద్వంతేయీ ఫరోఇకన వృద్ధయవు కరిణవాయితు. అవను మోశే మత్తు ఆరోఎనర మాతిగి కివి గొడల్లిల్ల.

నీరు రక్తవాదమ్

¹⁴ ఆగ యీహోవను మోశేగి, “ఫరోఇకన వృద్ధయ మోండాగిది; అవను జనరన్న మోఎగోడి సుపుదిల్ల.¹⁵ ముంబానే అవను నదిగి హోసువను. సప్చవాగి మాపాటాడ ఉఱుగోలన్న తెగుదు కోండు నదియ తీరక్కే హోఎరి అవనన్న భేఁటి యాగి అవనిగి, ¹⁶ ఇబ్రియుర దేవరాద యీహోవను నన్నన్న నిన్న బళిగి కటుప్పిద్దానే. ఆతన జనరు అరణ్యదల్ల ఆతనన్న ఆరాధిసుపుదక్కే

నీను ఆవరిగి అష్టణీకోడబేందు ఆతను నినగి ఆజ్ఞాప్రసిద్ధతూనే. ఇదువరేగి నీను యీహోవనె వూతిగి కివిగోడల్లిల్. ¹⁷ ఆధ్యరింద ఆతనే యీహోవనేందు నినగి తిళియలేందు నన్న కేయల్లి రువ కోలీనింద స్వల్లా నదియ నీరన్న హోడియు వేను; ఆ నదియ నీరు రక్తవాగుపుదు. ¹⁸ నదియ లీరువ మీనుగభు సాయుపు; నదియు హోలసా గుపుదు; ఈజీప్పినవరు నదియ నీరన్న కుడియ లాగుపుదిల్ల ఎందు హేళబేఁకు” అందను.

¹⁹ యీహోవను మోశేగి, “నీను ఆరోఎననిగి, ‘నీన్న కేయల్లిరువ ఉఱుగోలన్న నదిగభ, కాలు వేగభ, కేరిగభ మత్తు నీరిరువ ప్రతియోందు స్ఫ్లిద మేలి భాబు’ ఎందు హేళు. అవను భాజిదాగ నీరిల్లా రక్తవాగుపుదు. మరద మత్తు కల్గిన పాత్రే గభల్లిరువ నీరు సక రక్తవాగుపుదు” ఎందు హేళిదను.

²⁰ యీహోవను ఆజ్ఞాప్రసిద్ధంతేయీ మోశే ఆరోఎను మాకిదరు. ఆరోఎను ఫరోఇకన మత్తు అవన అధికారిగళ ముంది కోలన్న ఎత్తి స్వల్లా నదియ నీరన్న హోడిదను. ఆగ నదియ నీరిల్లా రక్తవాయితు. ²¹ నదియల్లిద్ద మీనుగభు సత్తపు; నదియు హోలసాగోడికు. ఆధ్యరింద ఈజీప్పినవరు నదియ నీరన్న కుడియలాగలీల్ల. ఈజీప్పిన నీరిల్లా రక్తవే ఆగిత్తు.

²² మాంత్రికరు తమ్మ మంత్రవిద్యెయింద అదే రింతి మాకిదరు. ఆధ్యరింద ఫరోఇకను మోశే ఆరోఎనర మాతన్న కేళలిల్ల. యీహోవను హేళి దంతేయీ ఇదాయితు. ²³ ఫరోఇకను తన్న మనిగి హోరటుహోఎదను. మోశే ఆరోఎను మాకిద మహత్తూయిగభన్న లక్ష్మీ లక్ష్మీ తేగుబోళ్లిల్ల.

²⁴ ఈజీప్పినవరు నదియ నీరన్న కుడియలాగ లీల్. ఆధ్యరింద అవరు నదియ సుత్తలూ కుడియువ నీరిగాగి బావిగభన్న ఆగిదరు.

కప్పగళింద భాద్

²⁵ యీహోవను స్వల్లా నదియ నీరన్న రక్తవన్నాగి మాపాడిసిద బళిక పాటు దినగభు కణిదపు.

8 ఆగ యీహోవను మోశేగి, “ఫరోఇకన బళిగి హోగి యీహోవను హిగెన్నత్తునే ఎందు హేళు: ‘నన్నన్న ఆరాధిసుపుదక్కే నన్న జనరు హోగలి. ² నన్న జనరన్న నీను హోగోడిసిదిదరే నాను ఈజీప్పన్న కప్పగళింద తుంబిసువేను.

³ನೇಲ್ ನದಿಯು ಕಪ್ಪೆಗಳಿಂದ ತುಂಬಿ ಹೋಗುವದು. ಕಪ್ಪೆಗಳು ನದಿಯಿಂದ ಬಂದು ನಿಮ್ಮ ಮನೆಗಳನ್ನು ಪ್ರವೇಶಿಸುವವು; ನಿಮ್ಮ ಮಲಗುವ ಕೋಣೆಯಲ್ಲಿಯೂ ನಿಮ್ಮ ಹಾಸಿಗೆಗಳಲ್ಲಿಯೂ ನಿಮ್ಮ ಅಧಿಕಾರಿಗಳ ಮನೆಗಳಲ್ಲಿಯೂ ನಿಮ್ಮ ಒಳಗಳಲ್ಲಿಯೂ ನಿಮ್ಮ ಜಾಡಿಸಿದಾಗ ರಾತ್ರಿತಿಗೆ ಇಂದವು. ⁴ನಿನ್ನ ಮೇಲೆಯೂ ನಿನ್ನ ಪ್ರಚಿಗಳ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ಇರುವವು”⁵ ಅಂದನು.

⁵ಬಳಿಕ ಯೆಹೋವನು ಮೋತಿಗೆ, “ನೀನು ಅರೋನ ನಿಗೆ, ‘ನಿನ್ನ ಕೋಲನ್ನು ಹಿಡಿದುಕೊಂಡು ಹೋಳಿಗಳ, ಕಾಲುಗೆಗಳ ಮತ್ತು ಕೇರೆಗಳ ಮೇಲೆ ಕೈಬಾಚು’ ಎಂದು ಹೇಳು. ಆಗ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳು ಹೋರಬರುವವು” ಎಂದು ಹೇಳಿದನು.

⁶ಅಂತಿಯೇ ಅರೋನನು ಈಜಿಪ್ಟನ ನೀರುಗಳ ಮೇಲೆ ತನ್ನ ಕೈಯನ್ನು ಬಾಚಿದಾಗ ಕಪ್ಪೆಗಳು ನೀರುಗಳಿಂದ ಹೋರಬಂದು ಈಜಿಪ್ಟ ದೇಶವನ್ನು ಆವರಿಸಿಕೊಳ್ಳಲು ತೋಡಿದವು.

⁷ಮಾತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇ ರಿತಿ ಮಾಡಿ ಈಜಿಪ್ಟ ದೇಶದ ಮೇಲೆ ಕಪ್ಪೆಗಳನ್ನು ಬರಬಾಕಿದರು.

⁸ಫರೋಹನು ಮೋತಿ ಅರೋನರನ್ನು ಕರೆಯಿಸಿ, “ನನ್ನಿಂದ ಮತ್ತು ನನ್ನ ಜನರ ಮೇಲಿಂದ ಕಪ್ಪೆಗಳನ್ನು ತೊಲಗಿಸಬೇಕೆಂದು ಯೆಹೋವನನ್ನು ಕೇಳಿಕೊಳ್ಳಿ. ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ನಾನು ಅತನ ಜನರನ್ನು ಹೋಗಿಸಾಡಿಸುವೆನು” ಎಂದು ಹೇಳಿದನು.

⁹ಮೋತಿಯು ಫರೋಹನಿಗೆ, “ಕಪ್ಪೆಗಳು ಯಾವಾಗ ಬಿಟ್ಟುಹೋಗಬೇಕೆಂದು ತಿಳಿಸು. ನಾನು ನಿನಗೋಣಸ್ತರ, ನಿನ್ನ ಜನರಿಗೋಣಸ್ತರ ಮತ್ತು ನಿನ್ನ ಅಧಿಕಾರಿಗಳಿಗೋಣಸ್ತರ ಪ್ರಾರ್ಥಿಸುವೆನು. ಆಗ ಕಪ್ಪೆಗಳು ನಿನ್ನನ್ನು ನಿನ್ನ ಮನೆಗಳನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿದುಯುತ್ತವೆ” ಎಂದು ಹೇಳಿದನು.

¹⁰ಆದಕ್ಕೆ ಫರೋಹನು, “ನಾತೋ” ಅಂದನು.

ಮೋತಿ, “ನೀನು ಹೇಳಿದಂತಿಯೇ ಆಗುವದು. ನಮ್ಮ ದೇವರಾದ ಯೆಹೋವನಿಗೆ ಸಮಾನಾದ ದೇವರೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. ¹¹ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ನಿನ್ನ ಅಧಿಕಾರಿಗಳನ್ನೂ ನಿನ್ನ ಜನರನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿದುಕೊಳ್ಳುವವು” ಎಂದು ಹೇಳಿದನು.

¹²ಮೋತಿ ಅರೋನರು ಫರೋಹನ ಬಳಿಯಿಂದ ಹೋದರು. ಫರೋಹನ ವಿರುದ್ಧವಾಗಿ ಕಳುಹಿಸಿದ ಕಪ್ಪೆಗಳನ್ನು ತೊಲಗಿಸಬೇಕೆಂದು ಮೋತಿಯು

ಯೆಹೋವನಿಗೆ ಪ್ರಾರ್ಥಿಸಿದನು. ¹³ಯೆಹೋವನು ಮೋತಿಯ ಬೇಡಿಕೆಯನ್ನು ಅನಗ್ರಹಿಸಿದನು. ಕಪ್ಪೆಗಳು ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೋಲಗಳಲ್ಲಿಯೂ ಸತ್ತುಹೋದವೆ. ¹⁴ಅವುಗಳನ್ನು ಕೂಡಿಸಿದಾಗ ರಾತ್ರಿತಿಗೆ ಇಂದವು. ದೇಶವು ದುವಾಸನನೆಯಿಂದ ತುಂಬಿ ಹೋಯಿತು.

¹⁵ಕಪ್ಪೆಗಳಿಂದ ಬಿಡುಗಡೆಯಾದದನ್ನು ಫರೋಹನು ಕಂಡು ಮತ್ತೆ ತನ್ನ ಹೃದಯವನ್ನು ಕರಿಣ ಪಡಿಸಿಕೊಂಡನು. ಮೋತಿ ಅರೋನರ ಬೇಡಿಕೆಯನ್ನು ಅವನು ಈಡೇರಿಸಲಿಲ್ಲ. ಯೆಹೋವನು ಹೇಳಿದಂತಿಯೇ ಇಡಾಯಿತು.

ಹೇಮುಗಳು

¹⁶ಬಳಿಕ ಯೆಹೋವನು ಮೋತಿಗೆ, “ನೀನು ಅರೋನ ನಿಗೆ, ‘ನಿನ್ನ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡಿ ಎಂದು ಹೇಳಿ. ಆಗ ಧೂಳ ಈಜಿಪ್ಟನಲ್ಲಿ ಲಾಲಾ ಹೇನುಗಳಾಗುವವು’ ಎಂದು ಹೇಳಿದನು.

¹⁷ಅವರು ಹಾಗಿಯೇ ಮಾಡಿದರು. ಅರೋನನು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡಿದನು. ಆಗ ಈಜಿಪ್ಟನ ಪ್ರತಿಯೊಂದು ಸ್ಥಳದ ಧೂಳ ಹೇನುಗಳಾಗಿ ಪ್ರಾಣಿಗಳ ಮೇಲೂ ಜನರ ಮೇಲೂ ಪರಿಕೊಂಡವು.

¹⁸ಮಾತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇ ರಿತಿ ಮಾಡಲು ಪ್ರಯುಷಿಸಿದರೂ ಧೂಳಿನಿಂದ ಹೇನುಗಳನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಹೇನುಗಳು ಪ್ರಾಣಿಗಳ ಮೇಲೂ ಜನರ ಮೇಲೂ ಉಲ್ಲಿಂದಿಂದವು.

¹⁹ಆದ್ದರಿಂದ ಮಾತ್ರಿಕರು ಫರೋಹನಿಗೆ, “ಇದು ದೇವರ ಕಾರ್ಯದ ವೇ” ಎಂದು ಹೇಳಿದರು. ಆದರೆ ಫರೋಹನು ಅವರ ಮಾತಿಗೆ ಕಿವಿಗೊಡಿಲ್ಲ. ಯೆಹೋವನು ಹೇಳಿದಂತಿಯೇ ಇಡಾಯಿತು.

ಹಳುಗಳು

²⁰ಯೆಹೋವನು ಮೋತಿಗೆ, “ಬೆಳಿಗ್ಗೆ ಎದ್ದು ಫರೋಹನ ಬಳಿಗೆ ಹೋಗು. ಫರೋಹನು ನದಿಗೆ ಹೋಗುವನು. ನೀನು ಅವನಿಗೆ, ‘ಯೆಹೋವನು ಇಂತೆನ್ನುತ್ತಾನೆ: ನನ್ನ ಜನರು ಹೋಗಿ ನನ್ನನ್ನು ಆರಾಧಿಸಲಿ!

²¹ನೀನು ನನ್ನ ಜನರನ್ನು ಹೋಗಿಸಿದಿದ್ದರೆ, ಹುಳಗಳು ನಿನ್ನ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಮನೆಗಳಲ್ಲಿಯೂ ಹಂಬಿಕೊಳ್ಳುವವು; ನೆಲದ ಮೇಲೆಲ್ಲಾಲ್ಲಿ ಇರುವವು. ²²ಆದರೆ ನಾನು ಈಜಿಪ್ಟನವರೊಡನೆ ವರ್ತಿಸುವಂತೆ

ಇಸ್ತೇಲರೊಡನೆ ವರ್ತಿಸುವುದಿಲ್ಲ. ನನ್ನ ಜನರು ವಾಸಿ ಸುವ ಗೋಹೆನ್ನೇ ಪ್ರದೇಶದಲ್ಲಿ ಯಾವ ಹುಳಿಗೂ ಇರುವ ದಿಲ್ಲ. ನಾನೇ ಭೂಲೋಕವನ್ನು ಆಳುವ ಯೆಹೋವ ನೇಂದು ಆಗ ನೀನು ತಿಳಿದುಕೊಳ್ಳುವೆ. ²³ಆದ್ದರಿಂದ ನಾಳೆ ನನ್ನ ಜನಕ್ಕೂ ನಿನ್ನ ಜನಕ್ಕೂ ವ್ಯತ್ಯಾಸ ಮಾಡುವೆನು. ಅದೇ ನನ್ನ ಸಾಕ್ಷಿ ಎಂದು ಹೇಳಬೇಕು” ಎಂದು ಹೇಳಿದನು.

²⁴ಯೆಹೋವನು ತಾನು ಹೇಳಿದಂತೆಯೇ ಮಾಡಿದನು. ಲೈಕ್‌ವಿಲ್‌ಲ್ಯಾಂಡ್‌ಪ್ರೆ ಹುಳಿಗಳು ಈಚೆಟ್‌ಗ್ರೆ ಬಂದು ಘರೋಹನ ಮನೆಯಲ್ಲಿಯೂ ಅವನ ಅಧಿಕಾರಿಗಳ ಮನೆಗಳಲ್ಲಿಯೂ ತುಂಬಿಕೊಂಡಿವು. ಇಡೀ ಈಚೆಟ್‌ಪ್ರೆನ್ನೇ ಅವ ತುಂಬಿಕೊಂಡದ್ದರಿಂದ ದೇಶವು ಹಾಳಾಯಿತು. ²⁵ಆಗ ಘರೋಹನ ಮೋಶೆ ಆರೋಹನನ್ನು ಕರೆಯಿಸಿ, “ನಿಮ್ಮ ದೇವರಿಗೆ ಈ ದೇಶದಲ್ಲಿಯೇ ಯಜ್ಞಗಳನ್ನು ಅರ್ಹಿಸಿರಿ” ಎಂದು ಹೇಳಿದನು.

²⁶ಅದಕ್ಕೆ ಮೋಶೆ, “ಅದು ಸರಿಯಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಅರ್ಹಿಸುವ ಯಜ್ಞಗಳು ಈಚೆಟ್‌ನವರಿಗೆ ನಿಸಿದ್ದವಾಗಿವೆ. ಹೀಗಿರಲು ಅವರ ಕಣ್ಣದುರಿಗೇ ಅಂಥ ಯಜ್ಞಗಳನ್ನು ಅರ್ಹಿಸಿದರೆ, ಅವರು ನಮ್ಮನ್ನು ಕಲ್ಲಿಸಿದು ಕೊಲ್ಲುವುದಿಲ್ಲವೇ? ²⁷ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸುವಂತಾಗಲಿ. ಹೀಗೆ ಮಾಡಲು ಯೆಹೋವನೇ ನಮಗೆ ಹೇಳಿದ್ದಾನೆ” ಅಂದನು.

²⁸ಅದಕ್ಕೆ ಘರೋಹನ, “ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಅರ್ಹಿಸಲು ನಾನು ನಿಮಗೆ ಅಪ್ಪಣಿ ಕೊಡುವೆನು; ಆದರೆ ಬಹುದೂರ ಹೋಗಬೇಕಿ; ಈಗ ಹೋಗಿ ನನಗೋಣಸ್ತರ ಪ್ರಾರ್ಥಿಸಿರಿ” ಅಂದನು.

²⁹ಅದಕ್ಕೆ ಮೋಶೆ, “ನಾನು ಇಲ್ಲಿಂದ ಹೋಡಾಗ, ನಿನಗೂ ನಿನ್ನ ಪ್ರಚೆಗಳಿಗೂ ನಿನ್ನ ಅಧಿಕಾರಿಗಳಿಗೂ ಹುಳಿಗಳ ಬಾಧೆ ನಾಳೆಯಿಂದ ಇರಬಾರದೆಂಬುದಾಗಿ ಯೆಹೋವನಿಗೆ ಪ್ರಾರ್ಥಿಸುವೆನು. ಆದರೆ ಮತ್ತೆ ನೀನು ವಂಬಿಸಿ ಜನರು ಯಜ್ಞಗಳನ್ನು ಸಮರ್ಪಿಸದಂತೆ ತಡೆಯಬಾರದು” ಎಂದು ಹೇಳಿದನು.

³⁰ಮೋಶೆಯು ಘರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು. ³¹ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಯೆಹೋವನು ಘರೋಹನಿನದಲೂ ಅವನ ಅಧಿಕಾರಿಗಳಿಂದಲೂ ಅವನ ಜನರಿಂದಲೂ ಹುಳಿಗಳನ್ನು ತೊಲಗಿಸಿದನು. ಯಾವ ಹುಳಿಗಳು ಉಳಿಯಲ್ಲ. ³²ಆದರೆ ಘರೋಹನ ಮತ್ತೆ ತನ್ನ ಹೃದಯವನ್ನು ಕರಿಣವಡಿಸಿಕೊಂಡು ಜನರನ್ನು ಹೋಗೋಡಿಸಲಿಲ್ಲ.

ಹೊಲದ ಪ್ರಾಣಿಗಳ ವಾದಿ

⁹ಆಗ ಯೆಹೋವನು ಮೋಶೆಗೆ, “ನೀನು ಘರೋಹನ ಬಳಿಗೆಹೋಗಿ ಅವನಿಗೆ ಹೀಗೆಹೇಳಿ: ‘ಇಲ್ಲಿಯರ ದೇವರಾದ ಯೆಹೋವನು ಹೇಳುವುದೇ ನೆಂದರೆ, ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. ²ನೀನು ಅವರನ್ನು ಬಿಡದೆ ಇನ್ನೂ ತಡೆದರೆ, ³ನಾನು ಕೈಯಿತ್ತಿ ಹೊಲಗಳಲ್ಲಿರುವ ನಿನ್ನ ಪಶುಗಳನ್ನೂ ನಿನ್ನ ಎಲ್ಲಾ ಕುದುರೆಗಳನ್ನೂ ಕತ್ತಿಗಳನ್ನೂ ಬಂಟಿಗಳನ್ನೂ ದನಕರುಗಳನ್ನೂ ಕುರಿಗಳನ್ನೂ ಫೋರವಾಗ್ಯಾದಿಯಿಂದ ಸಾಯಿಸುವೆನು. ⁴ಆದರೆ ಇಸ್ತೇಲರ ಪಶುಗಳಿಗೂ ಈಚೆಟ್‌ನಿರ್ವಹಿಸಿದರೆ ವ್ಯತ್ಯಾಸ ಮಾಡುವೆನು. ಇಸ್ತೇಲರ ಯಾವ ಪಶುಗಳಿಗೂ ಸಾಯಿಸುವುದಿಲ್ಲ. ⁵ಇದು ನಡೆಯತಕ್ಕ ಕಾಲವನ್ನು ನಿಂಬಾಯಿಸಿ ನಾಳೆಯೀ ಇದನ್ನು ಕಾಯ್ದರಿಂದಕ್ಕೆ ತರುವೆನು’ ಎಂದು ಹೇಳಬೇಕು” ಅಂದನು.

“ಮರುದಿನ ಯೆಹೋವನು ಈ ಕಾಯ್ದರವನ್ನು ಮಾಡಿದನು. ಈಚೆಟ್‌ನ ಹೊಲಗಳಲ್ಲಿದ್ದ ಪಶುಗಳಿಲ್ಲಾ ಸತ್ತು ಹೋದಿವು; ಆದರೆ ಇಸ್ತೇಲರಿಗೆ ಸೇರಿದ ಯಾವ ಪಶುವೂ ಸಾಯಿಲಿಲ್. ⁷ಇಸ್ತೇಲರ ಯಾವ ಪಶುವಾದರೂ ಸತ್ತಿದೆಯೋ ಎಂದು ತಿಳಿದುಕೊಳ್ಳಲು ಘರೋಹನು ಜನರನ್ನು ಕಳುಹಿಸಿದನು. ಇಸ್ತೇಲರ ಪಶುಗಳಲ್ಲಿ ಬಂದಾದರೂ ಸತ್ತಿರಲಿಲ್. ಆದರೂ ಘರೋಹನು ತನ್ನ ಹೃದಯವನ್ನು ಕರಿಣವಡಿಸಿಕೊಂಡದ್ದರಿಂದ ಇಸ್ತೇಲರನ್ನು ಹೋಗೋಡಿಸಲಿಲ್.

ಹುಣ್ಣಿಗಳು

⁸ಯೆಹೋವನು ಮೋಶೆ ಆರೋಹನಿಗೆ, “ನೀವು ಒಲೆಯ ಬಾದಿಯನ್ನು ಕೈತ್ತುಂಬ ತೆಗೆದುಕೊಳ್ಳಿರಿ. ಮೋಶೆಯು ಅದನ್ನು ಘರೋಹನ ಮುಂದೆ ಗಾಳಿಯಲ್ಲಿ ತೂರಲಿ. ⁹ಅದು ಧೂಳಾಗಿ ಈಚೆಟ್‌ನಲ್ಲಿಲ್ಲ ಹರಡಿಕೊಳ್ಳುವುದು; ಈ ಧೂಳ ಈಚೆಟ್‌ನಲ್ಲಿರುವ ಮನಷ್ಯರ ನ್ನಾಗಲೀ ಪಶುಗಳನ್ನಾಗಲೀ ತಾಗಿದಾಗ ಅವರ ಜರ್ಮದ ಮೇಲೆ ಮಣಿಗಳಾಗುತ್ತವೆ” ಎಂದು ಹೇಳಿದನು.

¹⁰ಆದ್ದರಿಂದ ಮೋಶೆ ಆರೋಹನರು ಒಲೆಯಿಂದ ಬಾದಿಯನ್ನು ತೆಗೆದುಕೊಂಡು ಹೋಗಿ ಘರೋಹನ ಮುಂದೆ ನಿಂತುಕೊಂಡರು. ಅವರು ಬಾದಿಯನ್ನು ಗಾಳಿಯಲ್ಲಿ ತೂರಿದಾಗ ಜನರ ಮೇಲೂ ಪ್ರಾಣಿಗಳ ಮೇಲೂ ಹುಣ್ಣಿಗಳಾಗಿತ್ತುರಿದವು. ¹¹ಮೋಶೆಯ ಈ ಕಾಯ್ದರವನ್ನು ವಿಫಲಗೊಳಿಸಲು ಮಾಂತ್ರಿಕರಿಗೆ ಸಾಧ್ಯವಾಗಲಿಲ್. ಯಾಕಂದರೆ ಈಚೆಟ್‌ನ ಎಲ್ಲಾ ಜನರಂತೆ ಮಾಂತ್ರಿಕರ ಮೇಲೆಯೂ ಹುಣ್ಣಿಗಳಾದವು. ¹²ಆದರೆ ಯೆಹೋವನು ಹುಣ್ಣಿಗಳನ್ನು ಕರಿಣವಡಿಸಿಕೊಂಡು ಜನರನ್ನು ಹೋಗೋಡಿಸಲಿಲ್ಲ.

ఫరోహను మోశీ ఆరోహనర మాతన్ను కేళలిల్ల.
యిహోవను హేళిదంతయీ ఇదాయితు.

ఆలికల్లు

¹³బళిక యిహోవను మోశీగే, “ముంజానే ఎదు ఘరోహను బళిగే హోరి, అవనిగే, ‘ఇబ్రాయిర దేవరాద యిహోవను హిగెనుత్తానే; నన్నన్న ఆరా ధినలు నన్న జనరు హోగలి¹⁴ ఇల్లవాదరే, నాను నిన్న విరుద్ధవాగియూ నిన్న అధికారిగళ విరుద్ధ వాగియూ నిన్న జనరు విరుద్ధవాగియూ నన్న ప్రాణి ఈక్తి యిలింద ఉపద్రవగళన్ను కట్టిపుసెను. ఆగ నన్నంథ దేవరు లోకదల్లి ఇల్లవే ఇల్లవేందు నిఇను తిలీదుకోళ్ళువే. ¹⁵నాను నన్న శక్తి యిలింద సినగూ నిన్న జనరిగూ వ్యాధియన్ను బరమాడి నిమ్మన్న నిమూర్చల మాడబహుదిత్తు. ¹⁶ఆదరే, నన్న ఈక్తియన్న నినగే తోరిసబేకేందూ లోకద జనరెల్లరు నన్న బగ్గె తిలీదుకోళ్ళబేకేందూ నాను నిన్నన్న ఇన్ను ఉన్న ఉశిస్తేందే. ¹⁷ఆదరూ నిఇను నన్న జనరిగే విరుద్ధవాగిరువే; ఆవరిగే స్వతంత్రవన్ను కొడదిరువే. ¹⁸ఆద్దరింద నాళీ ఇదే సమయక్కే సరియాగి భీశకరవాద ఆలికల్లన మళీయన్న సురిసు వేను. ఈజిష్ట్ రాజువు స్వాపనీయాదందినింద జింథ ఆలికల్లన మళీ కీదిల్ల. ¹⁹ఈగ నిఇను నిన్న పశుగళన్ను నిన్న హోలదల్లరు నిన్న ప్రతియోందన్ను సురక్షితవాద స్థళదల్లి ఇరిసబేకు. మనేయోళగిరదే హోలదల్లరువ మనుషురూ పశుగళూ ఆలికల్లన మళీగే సిక్కిశేందు నాయువరు’ ఎందు హేళబేకు” అందను.

²⁰ఘరోహను అధికారిగళల్లి కేలవరు యిహోవన సందేశక్కే కివిగోట్టు తమ్మ ఎల్లా పశుగళన్నూ గులామరన్నూ మనేయోళగే సేరిసి కోందరు. ²¹ఆదరే ఇతరరు యిహోవన సందేశ వన్ను నిలశ్రమాడి తమ్మ ఎల్లా గులామరన్నూ పశుగళన్నూ హోలగళల్లియీ చిట్టరు.

²²యిహోవను మోశీగే, “నిన్న తోళుగళన్ను ఆకాశద కడేగి చూచు; ఆగ ఈజిష్ట్నిల్లా ఆలికల్లన మళీ బీళతోడగుపుదు. ఆలికల్లన మళీయు జనర, ప్రాణిగళ మత్తు తిజిష్టిన హోలగళల్లిరువ ఎల్లా సస్కాగ మేలి బీళువుదు” ఎందు హేళిదను.

²³ఆద్దరింద మోశీ తను హోలన్ను ఆకాశద కడేగి చూచిదను. కూడలే యిహోవను గుడుగు మించుగళింద కూడిద ఆలికల్లన మళీయు ఈజిష్ట్

నల్లిల్లా సురిసిదను. ²⁴ఆలికల్లన మళీయు భీశకరవాగిప్పు రుగురుగిసువ మించు అదరోందిగిప్పు. ఈజిష్ట్ ఒందు రాష్ట్రవాదందినింద జింథ భీశకరవాద ఆలికల్లన మళీ ఎందూ ఆగిరలీల్ల. ²⁵ఈజిష్ట్నే హోలగళల్లిద్ద ప్రతియోందన్నూ బిరుగాళి నాతమాడితు. ఆలికల్లు జనరన్న ప్రాణిగళన్న సస్కాగళన్ను నాతమాడితు; హోలగళల్లిద్ద ఎల్లా మరగళన్ను మురిదుకాకితు. ²⁶ఇస్రేలరు వాసవాగిద్దగొంపేనో ప్రదేశదల్లి మాత్ర, ఆలికల్లన మళీయాగల్లు.

²⁷ఘరోహను మోశీ ఆరోహనన్న కరేసి అవరిగే, “ఈ సారి నాను వావ మాడిదేనే. యిహోవవే ని రీతివంతను. నాను నన్న జనరం దొంగిఖాగిదేవే. ²⁸భయంసకరవాద గుడుగూ ఆలికల్లన మళీయూ ఒహళ హేబ్బుదపు. ఇవుగళన్న సిలిసబేకేందు దేవరన్న ప్రాణిసిరి; నిమ్మన్న ఈ దేశదింద కట్టిపుసికోడుతేనే; తడియువుదిల్ల” ఎందు హేళిదను.

²⁹మోశీయు ఘరోహనిగే, “నాను పట్టణ దిందాచెగి హోదశకూడలే క్యేయిత్తి యిహోవనల్లి ప్రాణిసువేను, ఆగ గుడుగూ ఆలికల్లన మళీయూ నింతుహోగలివపు. భూలోకవు యిహోవన అదివందల్లిదేయిందు ఆగ నిఇను తిలీదుకోళ్ళువే. ³⁰ఆదరే నిఱగలిఁ నిన్న అధికారిగళాగలిఁ ఇన్నూ దేవరిగే భయవడువుదిల్ల ఎంబుదు ననగే గొత్తిదే” ఎందు హేళిదను.

³¹అగసెయ మోగ్గు బార్ల్గీ తేనెయూ బందిద్దిరింద ఈ ఎరకు బేళీగళు నాతవాదపు. ³²ఆదరే గొంధియూ కడలేయూ బేఁరే ధాన్యగళ నంతర ఆగవ బేళీగఖాగిద్దపు. ఆద్దరింద ఈ వ్యేరుగటు నాతవాగలిల్ల.

³³మోశీయు ఘరోహన బళియింద హోరటు పట్టణదాచెగి హోదాగ క్యేయిత్తి యిహోవనల్లి ప్రాణిసిదను. ఆగ గుడుగూ ఆలికల్లన మళీయూ నింతుహోదపు; మళీయూ నింతుహోయితు.

³⁴మళీయూ ఆలికల్లన మళీయూ గుడుగూ నింతుహోదద్దన్న శండ ఘరోహను మత్తు అవన అధికారిగళ మత్తే తమ్మ హృదగళన్న కరిణ పడిసి కోందు పాపమాడిదరు.

³⁵ఇస్రేలరు స్వతంత్రరాగి హోగలు ఘరోహన బిడల్లు. యిహోవను మోశీయ మూలక హేళిసి దంతయీ ఇదాయితు.

ಮಿಡತೆಗಳಿಂದ ಬಾಧೆ

10 ಯೀಹೋವನು ಮೋಶಿಗೆ, “ಫರೋಹನ ಬಳಿಗೆ ಹೋಗಿ. ನಾನು ಅದ್ಯತಕಾರ್ಯ ಗಳನ್ನು ಶೋರಿಸಲು ಅವಕಾಶವಾಗಲೇಂದು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕರಿಣಪಡಿಸಿದ್ದೇನೆ. ²ನಾನು ಈಚೆಟಿನಲ್ಲಿ ಮಾಡಿದ ಸೂಚಕಾರ್ಯಗಳನ್ನೂ ಇತರ ಅದ್ಯತಕಾರ್ಯಗಳನ್ನೂ ನೀವು ನಿಮ್ಮ ಮಕ್ಕಳಿಗೆ ಮತ್ತು ಮೊಮಕ್ಕಳಿಗೆ ವಿವರಿಸಿ, ‘ಯೀಹೋವನು ಈಚೆಟಿನ ವರಣ್ಣ ತನಗೆ ಇಷ್ಟಭಂದಂತೆ ತಿಕ್ಕಿಸಿದನು’ ಎಂಬುದಾಗಿ ತಿಳಿಸಬೇಕೆಂದು ನಾವು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕರಿಣಪಡಿಸಿದ್ದೇನೆ. ಇದಲ್ಲದೆ ಈ ಮಹತ್ವಾರ್ಥಗಳ ಮೂಲಕ ನಾನೇ ಯೀಹೋವನು ನೀಡು ತಿಳಿದುಹೋಳುವಿರಿ.”

³ಆದ್ದರಿಂದ ಮೋಶಿ ಆರೋನರು ಫರೋಹನ ಬಳಿಗೆ ಹೋಗಿ, “ಇಜ್ಞಿಯರ ದೇವರಾದ ಯೀಹೋವನು ಹೀಗ ನ್ನುತ್ತಾನೆ ನೀನು ಎಲ್ಲಿಯವರಿಗೆ ನನಗೆ ವಿಧೀಯನಾಗು ಪ್ರದಿಲ್ಲ? ನನಗೆ ಆರಾಧಿಸಲು ನನ್ನ ಜನರನ್ನು ಕಳುಹಿಸಿಕೊಡು! ⁴ನೀನು ನನ್ನ ಜನರನ್ನು ಕಳುಹಿಸಿಕೊಡಿದ್ದರೆ, ನಾಳಿಯೇ ನಿನ್ನ ದೇಶದೊಳಗೆ ಮಿಡತೆಗಳನ್ನು ತರುವುದನು. ⁵ಮಿಡತೆಗಳು ಬಂದು ಭೂಮಿಯನ್ನು ಮುಂಚ್ಚುಕೊಳ್ಳುವು; ನೆಲವೇ ಕಾಣಿಸದೆ ಹೋಗುವುದು. ಅಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವುದನ್ನು ಮಿಡತೆಗಳು ತಿಂದುಬಿಡುತ್ತವೆ; ಹೊಲದಲ್ಲಿರುವ ಎಲ್ಲಾ ಮರಗಳ ಎಲೆಗಳನ್ನು ತಿಂದುಬಿಡುತ್ತವೆ.

⁶ಆವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಚೆಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿರುತ್ತವೆ. ನಿನ್ನ ತಂದೆಗಳೂ ತಾತಂದಿರೂ ನೋಡಿಲ್ಲದಷ್ಟು ಮಿಡತೆಗಳಿರುತ್ತವೆ” ಎಂದು ಹೇಳಿದರು. ಬಳಿಕ ಫರೋಹನ ಬಳಿಯಿಂದ ಹೊರಟು ಹೋದರು.

⁷ಅಧಿಕಾರಿಗಳು ಫರೋಹನಿಗೆ, “ಈ ಜನರಿಂದ ಇನ್ನೆಷ್ಟುಕಾಲ ನಾವು ಬಳಲಬೇಕು? ಇವರು ಹೋಗಿ ತಮ್ಮ ದೇವರಾದ ಯೀಹೋವನನ್ನು ಆರಾಧಿಸಲಿ. ಈಚೆಟ್ ನಾಶವಾಗುತ್ತಿದೆ ಎಂಬುದು ನಿನಗಿನ್ನೂ ಮನವ ರಿಕೆಯಾಗಿಲ್ಲವೇ?” ಅಂದರು.

⁸ಆದ್ದರಿಂದ ಫರೋಹನು ಮೋಶಿ ಆರೋನರನ್ನು ತನ್ನ ಬಳಿಗೆ ಕರೆಯಿಸಿ, “ಹೋಗಿ ನಿಮ್ಮ ದೇವರಾದ ಯೀಹೋವನನ್ನು ಆರಾಧಿಸಿರಿ. ಅದರೆ ಹೋಗುವವರು ಯಾರಂಬುದನ್ನು ನನಗೆ ತಿಳಿಸಿ” ಅಂದನು.

⁹ಮೋಶಿಯು, “ಯಾವನನ್ನರು, ಮುದುಕರು, ಎಲ್ಲರೂ ಹೋಗುತ್ತೇವೆ. ನಮ್ಮ ಗಂಡು ಹೆಣ್ಣು ಮಕ್ಕಳನ್ನೂ ನಮ್ಮ ದನಕುರಿಗಳನ್ನೂ ತೆಗೆದುಹೊಂಡು

ಹೋಗುತ್ತೇವೆ. ಯಾಕಂದರೆ ಇದು ಯೀಹೋವನ ಚಾತ್ರೆ” ಎಂದು ಉತ್ತರಕೊಟ್ಟನು.

¹⁰ಫರೋಹನು ಅವರಿಗೆ, “ಯೀಹೋವನಾಳೆ, ನೀವು ನಿಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಲು ನಾನು ಅನುಮತಿ ಕೊಡುವುದೇ ಇಲ್ಲ. ¹¹ನೀನು ನನಗೆ ವಿರೋಧವಾಗಿ ಸಂಭುವಾಡುತ್ತಿರುವುದು ಈಗ ಸ್ವಷ್ಟವಾಯಿತು” ಎಂದು ಹೇಳಿದನು. ಬಳಿಕ ಫರೋಹನು ಮೋಶಿ ಆರೋನರನ್ನು ಕಳುಹಿಸಿಬಿಟ್ಟನು.

¹²ಯೀಹೋವನು ಮೋಶಿಗೆ, “ಈಚೆಟ್ ದೇಶದ ಮೇಲೆ ನಿನ್ನ ಕೈಯನ್ನುತ್ತು. ಆಗ ಮಿಡತೆಗಳು ಬರುವವು! ಮಿಡತೆಗಳು ಈಚೆಟ್ ದೇಶದಲ್ಲಿಲ್ಲ ಹಾರಡಿಕೊಳ್ಳುವವು. ಅಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದುಹೊಂಡ ವ್ಯೇಗಳನ್ನುಲ್ಲಾ ಮಿಡತೆಗಳು ತಿಂದುಬಿಡುವವು” ಎಂದು ಹೇಳಿದನು.

¹³ಅಂತೆಯೇ ಮೋಶಿ ಈಚೆಟ್ ದೇಶದ ಮೇಲೆ ಕೈಚಾಚಿದನು. ಆಗ ಯೀಹೋವನು ಪ್ರಾರ್ಥಿಸಿದ ಬಲ ವಾದ ಗಳಿ ಬೀಸುವಂತೆ ಮಾಡಿದನು. ಗಾಳಿಯು ಹಗಲಿರುಳು ಬೀಸಿತು. ಮುಂಜಾನೆಯಾದಾಗ ಆ ಗಾಳಿಯಿಂದ ಈಚೆಟ್ ದೇಶಕ್ಕೆ ಮಿಡತೆಗಳು ಬಂದವು. ¹⁴ಮಿಡತೆಗಳು ಈಚೆಟ್ ದೇಶದೊಳಗೆ ಹಾರಿಬಂದು ನೆಲದ ಮೇಲೆ ಇಂದಿರುತ್ತವೆ. ಈಚೆಟಿನಲ್ಲಿ ಹಿಂದೆಂದೂ ಇಷ್ಟು ಮಿಡತೆಗಳು ಇರಲಿಲ್ಲ; ಇನ್ನು ಮುಂದೆಯೂ ಇರುವುದಿಲ್ಲ. ¹⁵ಮಿಡತೆಗಳು ನೆಲವನ್ನು ಮುಂಚ್ಚುಕೊಂಡವು; ಇದರಿಂದಿಗೆ ನೆಲವು ಕಾಣದಂತಾಯಿತು. ಅಲಿಕಲ್ಲಿನ ಮಳೆಗೆ ನಾಶವಾಗದೆ ಉಳಿದಿದ್ದ ಎಲ್ಲಾ ವ್ಯೇಗಳನ್ನೂ ಮರಗಳಲ್ಲಿದ್ದ ಕಾಯಿಗಳನ್ನೂ ಆವು ತಿಂದುಬಿಟ್ಟನು. ಈಚೆಟಿನಲ್ಲಿಲ್ಲ ಮರಗಳಲ್ಲಾಗಲೀ ಹಿಗಳಿಗಳಲ್ಲಾಗಲೀ ಗಿಡಗಳಿಗಳಲ್ಲಾಗಲೀ ಹಿಗಳಿಗಳಿಗಳಿಗಳಿರುತ್ತವೆ.

¹⁶ಫರೋಹನು ಕೂಡಲೇ ಮೋಶಿ ಆರೋನರನ್ನು ಕರೆಸಿ, “ನಾನು ನಿಮ್ಮ ದೇವರಾದ ಯೀಹೋವನಿಗೂ ನಿಮಗೂ ವಿರುದ್ಧವಾಗಿ ಪಾವ ಮಾಡಿದ್ದೇನೆ. ¹⁷ಇದೋಂದು ಸಲ ನನ್ನ ಪಾಪಗಳನ್ನು ಕ್ಷಮಿಸಿ ಈ ‘ವಿವ್ರತನ್ನು’ ನನ್ನಿಂದ ತೊಲಿಗಿಸಬೇಕೆಂದು ಯೀಹೋವನಿಗೆ ಪ್ರಾರ್ಥಿಸಿರಿ” ಎಂದು ಹೇಳಿದನು.

¹⁸ಮೋಶಿಯು ಫರೋಹನ ಬಳಿಯಿಂದ ಹೋಗಿ ಯೀಹೋವನಿಗೆ ಪ್ರಾರ್ಥಿಸಿದನು. ¹⁹ಆದ್ದರಿಂದ ಯೀಹೋವನು ಗಾಳಿಯ ದಿಕ್ಕನ್ನು ಬದಲಾಯಿಸಿ, ಪಶ್ಚಿಮ ದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು; ಅದು ಮಿಡತೆಗಳನ್ನು ಕೆಂಪು ಸಮುದ್ರಕೈ ಕಾರಿಸಿತು. ಈಚೆಟಿನಲ್ಲಿ ಒಂದು ಮಿಡತೆಯೂ ಉಳಿಯಲ್ಲ. ²⁰ಆದರೆ ಫರೋಹನು ಮತ್ತೆ ಹೃದಯವನ್ನು ಕರಿಣಪಡಿಸಿಕೊಂಡು ಇಸ್ತೇರನ್ನು ಕಳುಹಿಸಿಕೊಡಲಿಲ್ಲ.

ಕಾರ್ಗತ್ತಲ್

²¹ಬಳಿಕ ಯೆಹೋವನು ಮೋಶಿಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಭಾಚು. ಆಗ ಕಾರ್ಗತ್ತಲೀಯು ಈಚೆಪ್ಪನ್ನು ಅವರಿಸುವರು. ಆ ಕಾರ್ಗತ್ತಲೀಯಿಂದ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.

²²ಮೋಶಿ ತನ್ನ ಕೈಯನ್ನು ಆಕಾಶದ ಕಡೆಗೆ ಭಾಚಿದಾಗ ಕಾರ್ಗತ್ತಲ್ ಈಚೆಪ್ಪನ್ನು ಅವರಿಸಿತು. ಕಾರ್ಗತ್ತಲ್ ಈಚೆಪ್ಪಿನ ನಲ್ಲಿ ಮೂರು ದಿನಗಳವರೆಗೆ ಇತ್ತು.²³ಈ ಮೂರು ದಿನ ಗಳಲ್ಲಿ ಯಾರೂ ಒಬ್ಬರನ್ನೂ ಬ್ಬರು ಸೋಡಲಾಗಲಿಲ್. ಯಾವ ಸ್ಥಳಕ್ಕೂ ಹೋಗಲಿಲ್. ಆದರೆ ಇಸ್ತೇಲರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬೆಳಿಕಿತ್ತು.

²⁴ಫರೋಹನು ಮತ್ತೆ ಮೋಶಿಯನ್ನು ಕರೆಸಿ, “ಹೋರಿ, ಯೆಹೋವನನ್ನು ಅರಾಧಿಸಿರಿ! ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡ ಹೋಗಬಹುದು. ಆದರೆ ನೀವು ನಿಮ್ಮ ಕುರಿಗಳನ್ನು ದನಕರುಗಳನ್ನು ಇಲ್ಲಿಯೇ ಬಿಟ್ಟು ಹೋಗಬೇಕು” ಎಂದು ಕೇಳಿದನು.

²⁵ಮೋಶಿಯು “ನಾವು ನಮ್ಮ ಕುರಿಗಳನ್ನು ದನಕರು ಗಳನ್ನೂ ಕಾಳಿಕೆಗಳಿಗಾಗಿ ಮತ್ತು ಯಿಜ್ಞಾಗಳಿಗಾಗಿ ತೆಗೆದು ಕೊಂಡ ಹೋಗಬೇಕು; ಮಾತ್ರವಲ್ಲದೆ²⁶ನಮ್ಮ ಪ್ರಾಣೆಗಳನ್ನೇ ಲಾಲ್ ತೆಗೆದುಕೊಂಡ ಹೋಗುವೆವು. ಒಂದನ್ನಾದರೂ ಬಿಟ್ಟುಹೋಗುವದಿಲ್ಲ; ಯಾವ ಪಶುಗಳನ್ನು ಅರ್ವಸಬೆಳೆಂಬಿದು ಅಲ್ಲಿಗೆ ಹೋಡಾಗಲೇ ನಮಗೆ ತಿಳಿಯುವರು. ಆದ್ದರಿಂದ, ನಾವು ಇವುಗಳನ್ನೇಲ್ಲಾ ನಮ್ಮ ಜೊಷಿಯಲ್ಲಿ ತೆಗೆದುಕೊಂಡ ಹೋಗಬೇಕು” ಎಂದು ಹೇಳಿದನು.

²⁷ಯೆಹೋವನು ಫರೋಹನ ಹೃದಯವನ್ನು ಮತ್ತೆ ಕರಿಣಿಗೊಳಿಸಿದನು. ಆದ್ದರಿಂದ ಫರೋಹನು ಅವರನ್ನು ಕಳುಹಿಸಿಕೊಡಲಿಲ್ಲ.²⁸ಫರೋಹನು ಮೋಶಿಗೆ, “ಇಲ್ಲಿಂದ ತೊಲಗಿಹೋಗಿ! ನೀನು ನನ್ನ ಸನ್ನಿಧಿಗೆ ಇನ್ನು ಮೇಲೆ ಬರಕಾಡು. ನೀನು ಮತ್ತೆ ಬಂದರೆ ನಿನಗೆ ಮರಣದಂಡನೆ ವಿಧಿಸುವೆನು” ಎಂದನು.

²⁹ಆದಕ್ಕೆ ಮೋಶಿಯು ಫರೋಹನಿಗೆ, “ಸರಿ, ಇನ್ನು ಮೇಲೆ ನಾನು ನಿನ್ನ ಸನ್ನಿಧಿಗೆ ಬರುವುದೇ ಇಲ್ಲ” ಎಂದು ಹೇಳಿದನು.

ಜೊಷ್ಟಲು ಮಕ್ಕಳ ಮರಣ

11 ಬಳಿಕ ಯೆಹೋವನು ಮೋಶಿಗೆ, “ನಾನು ಫರೋಹನಿಗೂ ಈಚೆಪ್ಪಿಗೂ ಮತ್ತೊಂದು ವಿವತ್ತನ್ನು ಬರಮಾಡುತ್ತೇನೆ. ಆಗ ಅವನು ನಿಮ್ಮನ್ನು ಈಚೆಪ್ಪಿನಿಂದ ಕಳುಹಿಸುವನು; ನಿಮ್ಮನ್ನು ಬಿಲವಂತದಿಂದ ಕಳುಹಿಸಿಬಿಡುವನು. ²ನೀನು ಇಸ್ತೇಲರಿಗೆ ಈ ಸಂದೇಶವನ್ನು ತಿಳಿಸು: ‘ಸ್ತ್ರೀಯರೂ ಪುರುಷರೂ ತಮ್ಮ ನೇರೆಯವರಿಂದ

ಬೆಳ್ಳಿ ಬಂಗಾರಗಳ ವಸ್ತುಗಳನ್ನು ಕೇಳಿಕೊಳ್ಳಬೇಕು. ³ಈಚೆಪ್ಪಿನವರು ನಿಮಗೆ ದಯೆ ತೋರುವಂತೆ ಯೆಹೋವನು ಅವರನ್ನು ಪ್ರೇರೋಹಿಸುವನು. ಈಚೆಪ್ಪಿನ ಜನರು ಮತ್ತು ಫರೋಹನ ಅಧಿಕಾರಿಗಳು ಮೋಶಿಯನ್ನು ಮಹಾಪುರುಷನೆಂದು ತಿಳಿದುಕೊಂಡಿದ್ದಾರೆ” ಎಂದು ಹೇಳಿದನು.

⁴ಮೋಶಿಯು ಜನರಿಗೆ, “ಯೆಹೋವನು, ಇಂತಹನ್ನು ತ್ವಾನೆ: ‘ಇಂದ ಮಧ್ಯರಾತ್ರಿ, ನಾನು ಈಚೆಪ್ಪಿನ ಮೂಲಕ ಹಾದುಹೋಗುವೆನು. ⁵ಈಚೆಪ್ಪಿನ ಜೊಷ್ಟಲು ಮಕ್ಕಳಿಲ್ಲರೂ ಅಂದರೆ ಫರೋಹನ ಜೊಷ್ಟಲು ಮಗನಿಂದಿಡಿದು ಧಾನ್ಯವನ್ನು ಬೀಂಸುವ ಸೇವಕಿಯ ಜೊಷ್ಟಲು ಮಗನ ವರೆಗೂ ಇರುವ ಜೊಷ್ಟಲು ಮಕ್ಕಳಿಲ್ಲರೂ ಸಾಯಂವರು. ಇದಲ್ಲದೆ ಜೊಷ್ಟಲು ಪಶುಗಳೂ ಸಾಯಂತ್ರವೇ. ⁶ಈಚೆಪ್ಪಿನಲ್ಲಿಲ್ಲಾ ದೊಡ್ಡ ಗೋಳಾಟ ಉಂಟಾಗುವುದು, ಅಂಥ ಗೋಳಾಟ ಈವರೆಗೂ ಆಗಿಲ್ಲ; ಮುಂದೆಯೂ ಆಗುವುದಿಲ್ಲ. ⁷ಆದರೆ ಇಸ್ತೇಲರಲ್ಲಿ ಯಾರಿಗೂ ಕೇಡಾಗುವುದಿಲ್ಲ. ಒಂದು ನಾಯಿಯೂ ಅವರಿಗೆ ಬೊಗಳುಪುದಿಲ್ಲ. ಇಸ್ತೇಲಿನ ಜನರಿಗಳೀರೆ ಪಶುಗಳಿಗಾಗಲೀ ಕೇಡಾಗುವುದಿಲ್ಲ. ಇಸ್ತೇಲರಿಗೂ ಮತ್ತು ಈಚೆಪ್ಪಿನವರಿಗೂ ನಾನು ವ್ಯಾತ್ಸಾಹ ಮಾಡಿದ್ದೇನೆಂದು ಆಗ ನೀವು ತಿಳಿದು ಕೊಳ್ಳುವಿರಿ. ⁸ಆಗ ನಿಮ್ಮ ಈ ಗುಲಾಮರಲ್ಲರೂ (ಈಚೆಪ್ಪಿನ ಅಧಿಕಾರಿಗಳು) ನನ್ನ ಬಳಿಗೆ ಬಂದು ನನಗೆ ಅಡಬಿದ್ದ ನನ್ನನ್ನು ಅರಾಧಿಸುವರು. ಅವರು, “ಹೆಂರಟುಹೋಗಿ, ನಿಮ್ಮ ಜನರಿಲ್ಲರನ್ನು ನಿಮ್ಮೊಂದಿಗೆ ಕರೆದುಕೊಂಡ ಹೋಗಿರಿ” ಎಂದು ಹೇಳುವರು. ಆಗ ನಾನು ಫರೋಹನ ಬಳಿಯಿಂದ ಬಿಟ್ಟುಹೋಗುವೆನು” ಅಂದನು.

⁹ಬಳಿಕ ಯೆಹೋವನು ಮೋಶಿಗೆ, “ಫರೋಹನು ನಿನ್ನ ಮಾತಿಗೆ ಕಿವಿಗೊಡುವದಿಲ್ಲ. ಯಾಕೆಂದರೆ ನಾನು ನನ್ನ ಮಹಾತ್ಮೆಯನ್ನು ಈಚೆಪ್ಪಿನಲ್ಲಿ ತೋರಿಸಬೇಕಾಗಿದೆ” ಅಂದನು.¹⁰ಯೆಹೋವನು ಫರೋಹನ ಹೃದಯವನ್ನು ಕರಿಣಿಗೊಳಿಸಿದ್ದರಿಂದ ಫರೋಹನ ಇಸ್ತೇಲರನ್ನು ಕಳುಹಿಸಿ ಕೊಡಲಿಲ್ಲ; ಆದ್ದರಿಂದ ಮೋಶಿ ಆರೋಗ್ಯ ಈ ಅಧ್ಯಯತ ಕಾರ್ಯಗಳನ್ನೇಲ್ಲಾ ಮಾಡಿದರು.

ಪಷ್ಟ ಹಣ್ಣು

12 ಮೋಶಿ ಆರೋಗ್ಯ ಇನ್ನೂ ಈಚೆಪ್ಪಿನಲ್ಲಿದ್ದಾಗ ಯೆಹೋವನು ಅವರೊಡನೆ ಮಾತಾಡಿ,² “ತಿಂಗಳು* ನಿಮಗೆ ಪಣದ ಮೊದಲನೆ ತಿಂಗಳಾಗಿರುವುದು. ³ತಿಂಗಳೆಲ್ಲಿಯೇ ಇಡೀ ಇಸ್ತೇಲರ ಸಮೂಹಕ್ಕೆ ಅನ್ಯಾಯಸುತ್ತಿದೆ. ಈ ತಿಂಗಳ ಹತ್ತನೇಯ ದಿನದಲ್ಲಿ

ತಿಂಗಳು ಮಾರ್ಚ್ ತಿಂಗಳ ಮಧ್ಯ ಭಾಗದಿಂದ ಏತುಲ್ಲಾ ತಿಂಗಳ ಮಧ್ಯ, ಬಾಗದರಿಗೆ.

ಪ್ರತಿಯೊಬ್ಧನು ತನ್ನ ಮನೆಯಲ್ಲಿರುವ ಜನರಿಗಾಗಿ ಒಂದು ಕುರಿಮಿರಿಯನ್ನು ಅಥವಾ ಒಂದು ಆದುಮರಿಯನ್ನು ಕೊಯ್ದಬೇಕು.⁴ ಅದನ್ನು ಸಂಪೂರ್ಣವಾಗಿ ತಿನ್ನಲು ಅವನ ಮನೆಯಲ್ಲಿ ಸಾಕಷ್ಟು ಜನರಿಲ್ಲದಿದ್ದರೆ ಅವನು ತನ್ನ ನೇರೆಯವರನ್ನು ಅಮಂತಿಸಿ ಅವರೊಂದಿಗೆ ಅದರ ಮಾಂಸ ವನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಧನಿಗೂ ತಿನ್ನಲು ಸಾಕಷ್ಟು ಮಾಂಸವಿರಬೇಕು.⁵ ಅದು ಒಂದು ವರ್ಷದ ಗಂಡುಕುರಿಯಾಗಿರಬೇಕು ಅಥವಾ ಆಡಾಗಿರಬೇಕು. ಅಲ್ಲದೆ ಕಳಂಕರಹಿತವಾಗಿರಬೇಕು.⁶ ಈ ತಿಂಗಳ ಹದಿನಾಲ್ಕನೇಯ ದಿನದವರೆಗೆ ನೀವು ಆ ಪಶುವನನ್ನು ಸಾಕಬೇಕು. ಅಂದು ಸಂಜಿ ಇಸ್ರೇಲರೆಲ್ಲರೂ ಆ ಪಶುಗಳನ್ನು ಕೊಯ್ದಬೇಕು.⁷ ಈ ಪಶುಗಳ ರಕ್ತವನ್ನು ತೆಗೆದಿಟ್ಟು ಜನರು ಭೋಜನಮಾಡುವ ಮನೆಗಳ ಬಾಗಿಲಿನ ಎರಡು ನೀಲುವು ಕಂಬಗಳಿಗೂ ಮೇಲಿನ ಪಟ್ಟಿಗಳಿಗೂ ಆ ರಕ್ತವನ್ನು ಹಚ್ಚಬೇಕು.

⁸“ಅಂದು ರಾತ್ರಿ ಆ ಪಶುವಿನ ಮಾಂಸವನ್ನು ಸುಟ್ಟು ಸಂಪೂರ್ಣವಾಗಿ ತಿನ್ನಬೇಕು. ಅದರೊಡನೆ ಕಹಿಯಾದ ಪಲ್ಯಾಗಳನ್ನೂ ಹುಳಿಯಲ್ಲದ ರೋಟೀಯನ್ನೂ ತಿನ್ನಬೇಕು.⁹ ನೀವು ಆ ಪಶುವಿನ ಮಾಂಸವನ್ನು ಹಸಿಯಾಗೀ ನೀರಿನಲ್ಲಿ ಬೇಯಿಸಿಯಾಗಲೀ ತಿನ್ನಬಾರದು; ಅದರ ಮಾಂಸವನ್ನು ಬೇರಿಯ ಮೇಲಿಟ್ಟು ಬೇಯಿಸಬೇಕು. ಅದರ ತಲೆ ಕಾಲುಗಳನ್ನೂ ಉಳಿಗಿನ ಭಾಗಗಳನ್ನೂ ಬೇರಿಯ ಮೇಲಿಟ್ಟು ಬೇಯಿಸಬೇಕು.¹⁰ ಅದರ ಮಾಂಸವನ್ನೆಲ್ಲ ಆ ರಾತ್ರಿಯಲ್ಲಿಯೇ ತಿನ್ನಬೇಕು. ಬೆಳಗಾಗುವವರೆಗೆ ಮಾಂಸವೇನಾದರೂ ಉಳಿದರೆ ಅದನ್ನು ಬೇರಿಯಿಂದ ಸುಟ್ಟುಬೀಡುಬೇಕು.

¹¹“ನೀವು ಭೋಜನ ಮಾಡುವಾಗ ಪ್ರಯಾಣ ಮಾಡುತ್ತಿರುವಂತೆ ಬಟ್ಟೆ ಧರಿಸಿಕೊಂಡಿರಬೇಕು; ಕೆರಗಳನ್ನು ಹಾಕಿಕೊಂಡು ನಿಮ್ಮ ಉರುಗೋಳನ್ನು ಕೈಯಲ್ಲಿ ಹಿಡಿದಿರಬೇಕು. ನೀವು ಅವಸವಸರವಾಗಿ ತಿನ್ನಬೇಕು. ಯಾಕಂದರ ಇದು ಯೆಹೋವನ ಪಸ್ತುಹಚ್ಚಿ*

¹²“ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲಲು ಹೇಬೆನು; ಈಜಿಪ್ಟಿನ ಎಲ್ಲಾದೇವರುಗಳಿಗೆ ತೀವ್ರಪ್ರಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಂಡುವೆನು.¹³ ಅದರೆ ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು.* ಈಜಿಪ್ಟಿನ ಜನರಿಗೆ ಕೇಡು

ಗೊಗುವಂತೆ ಮಾಡುವೆನು. ಅದರೆ ಆ ವ್ಯಾದಿಗಳು ನಿಮಗೆ ಹಾನಿ ಮಾಡುವುದಿಲ್ಲ.

¹⁴“ಆದ್ದರಿಂದ ನೀವು ಆ ರಾತ್ರಿಯನ್ನು ಯಾವಾಗಲೂ ಚ್ಚಾಗಿಸಿಕೊಳ್ಳಬಿರಿ. ಅದು ನಿಮಗೆ ವಿಶೇಷವಾದ ಹಚ್ಚವಾಗಿರುವುದು. ನಿಮ್ಮ ಸಂತತಿಯವರು ಈ ಹಚ್ಚಿದಿಂದ ಯೆಹೋವನನ್ನು ಎಂದೆಂದಿಗೂ ಸನ್ನುಸೀನುವರು.¹⁵ ಈ ಹಚ್ಚದಲ್ಲಿ ನೀವು ಹುಳಿಯಲ್ಲದ ರೋಟೀಯನ್ನು ಖಳುದಿಪಣ ತಿನ್ನುವಿರಿ. ಹಚ್ಚದ ಪ್ರಥಮ ದಿನದಲ್ಲಿ ನೀವು ನಿಮ್ಮ ಮನೆಯಿಂದ ಎಲಾ ಹುಳಿಯನ್ನು ತೆಗೆದು ಹಾಕುವಿರಿ. ಈ ಹಚ್ಚದ ಖಳುದಿನಗಳಲ್ಲಿ ಯಾವುದೇ ಹುಳಿಯನ್ನು ತಿನ್ನಬಾರದು. ಯಾವನಾದರೂ ಹುಳಿಯನ್ನು ತಿಂದರೆ, ನೀವು ಅವನನ್ನು ಇಸ್ರೇಲಿನಿಂದ ಬಹಿಷ್ಕಿಸಿರಬೇಕು.¹⁶ ಈ ಹಚ್ಚದ ಪ್ರಥಮ ಮತ್ತು ಹೊನೆಯ ದಿನಗಳಲ್ಲಿ ಪವಿತ್ರ ಸಭೆಯಾಗಿ ಕೂಡಿಬರಬೇಕು. ಈ ಹಚ್ಚದ ದಿನಗಳಲ್ಲಿ ನೀವು ಯಾವ ಕೆಲಸವನ್ನೂ ಮಾಡಬಾರದು ಆದರೆ ನಿಮ್ಮ ಭೋಜನಕ್ಕಾಗಿ ಆಕಾರ ಸಿದ್ಧಪಡಿಸಬಹುದು.¹⁷ ನೀವು ಹುಳಿಯಲ್ಲದ ರೋಟೀಯ ಹಚ್ಚವನ್ನು ಆಚರಿಸಲೇಬೇಕು. ಯಾಕಂದರ ಆ ದಿನದಲ್ಲಿಯೇ ನಾನು ನಿಮ್ಮ ಎಲ್ಲಾ ಜನರ ಗುಂಪುಗಳನ್ನು ಈಜಿಪ್ಟಿನಿಂದ ಬಿಡಿಸಿ ಕರೆದುಕೊಂಡು ಹೋದೆನು. ಆದ್ದರಿಂದ ನಿಮ್ಮ ಸಂತತಿಯವರೆಲ್ಲರೂ ಆ ದಿನವನ್ನು ಚ್ಚಾಗಷಮಾಕಿಕೊಳ್ಳಬೇಕು. ಇದು ಶಾಶ್ವತವಾದ ಕಟ್ಟಳೀಯಾಗಿದೆ.¹⁸ ಆದ್ದರಿಂದ ಪ್ರಥಮ ತಿಂಗಳಿನ ಹದಿನಾಲ್ಕನೇಯ ದಿನದ ಸಾಯಂಕಾಲ ನೀವು ಹುಳಿಯಲ್ಲದ ರೋಟೀಯನ್ನು ತಿನ್ನಲು ಆರಂಭಿಸಿ ಅದೇ ತಿಂಗಳ ಇಪ್ಪತ್ತುಂದನೇ ದಿನದ ಸಾಯಂಕಾಲದವರೆಗೂ ತಿನ್ನಬಿರಿ.¹⁹ ಖಳುದಿನಗಳವರೆಗೆ ನಿಮ್ಮ ಮನೆಗಳಲ್ಲಿ ಯಾವ ಹುಳಿಯೂ ಇರಬಾರದು. ಯಾವ ಇಸ್ರೇಲಿಯಾದರೂ ಯಾವ ವಿದೇಶಿಯನಾದರೂ ಈ ಹಚ್ಚದಲ್ಲಿ ಹುಳಿಯನ್ನು ತಿಂದರೆ, ಅವನನ್ನು ಇಸ್ರೇಲರ ಸಮುದಾಯದಿಂದ ಬಹಿಷ್ಕಿಸಿರಬೇಕು.²⁰ ಈ ಹಚ್ಚದಲ್ಲಿ ನೀವು ಹುಳಿಯನ್ನು ತಿನ್ನಬಾರದು. ನೀವು ವಲ್ಲೇ ವಾಸವಾಗಿದ್ದರೂ ಹುಳಿಯಲ್ಲದ ರೋಟೀಯನ್ನೇ ತಿನ್ನಬೇಕು” ಎಂದು ಹೇಳಿದನು.

²¹ಆದ್ದರಿಂದ ಮೋಶೇಯು ಹಿರಿಯರ ಸಭೆ ಸೇರಿಸಿ, “ನಿಮ್ಮ ಕುಟುಂಬಗಳಿಗೆ ಬೇಕಾದ ಪಶುಗಳನ್ನು ತೆಗೆದುಕೊಂಡು ಪಸ್ತುಕಾಗಿ ಅವರಗಳನ್ನು ಕೊಯ್ದಾಗಿ. ²²ಹಿಸೋಪ* ಗಿಡದ ಬರಲನ್ನು ತೆಗೆದುಕೊಂಡು ರಕ್ತಾರ್ಪಣೆಯಲ್ಲಿ ಅದ್ದಿರಿ. ರಕ್ತವನ್ನು ಬಾಗಿಲಿನ ನೀಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿರಿ. ಮುಂಜಾನೆಯಾಗುವವರೆಗೆ ಯಾರೂ ತಮ್ಮ ಮನೆಯನ್ನು ಪಸ್ತುಹಚ್ಚಿ

ಪಸ್ತುಹಚ್ಚಿ ಇಬ್ರಿಯ ವದದ ಅರ್ಥವೇನೆಂದರೆ, “ಬಿಟ್ಟುಹೋಗು, ಮುಂದೆಹಾಡುಹೋಗು” ಅಥವಾ “ಸಂರಕ್ಷಿಸುವನು.”

ದಾಟಿಹೋಗುವೆನು ಅಥವಾ “ಸಂರಕ್ಷಿಸುವನು.”

ಹಿಸೋಪ ಅಡಿ ಉದ್ದ ಕಾಂಡಗಳಿರುವ ಗಿಡ. ಇದರ ಎಲೆ ಮತ್ತು ಕೊಂಬೆಗಳು ಕೂಡಲಿನಂತಿರುತ್ತವೆ. ಹೀಗಾಗೆ ಅದು ಬಣ್ಣ ಬಳಿಯಲು ಉಪಯೋಗಿಸಾಗುತ್ತಿತ್ತು.

ಬಿಟ್ಟು ಹೊರಗೆ ಹೋಗಬಾರದು. ²³ಆ ಸಮಯದಲ್ಲಿ ಜೊಜ್ಜಳ್ಳಾದಪುಗಳನ್ನು ಸಂಹರಿಸಲು ಯೆಹೋಎವನು ಈಚೆಪ್ಪಿನ ಮೂಲಕ ಹಾದುಹೋಗುವನು. ಭಾಗಿಲೆನ ನಿಲುವು ಕಂಬಗಳಿಗೆ ಮತ್ತು ಮೇರಿನ ವಟ್ಟಿಗಳಿಗೆ ಹಜ್ಜೆದ ರಕ್ತವನ್ನು ಯೆಹೋಎವನು ನೋಡಿ ಆ ಮನೆಯನ್ನು ಸಂರಕ್ಷಿಸುವನು.* ಸಂಹಾರಕನು ನಿಮ್ಮು ಮನೆಯೋಳಗೆ ಬಂದು ಸಂಹರಿಸಲು ಯೆಹೋಎವನು ಬಿಡುಪಡಿಲ್ಲ. ²⁴ನೀವು ಈ ಆಜ್ಞೆಯನ್ನು ಜ್ಞಾಪಕದಲ್ಲಿಡಬೇಕು. ಇದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ. ²⁵ಯೆಹೋನು ನಿಮಗೆ ಕೊಡಿಲಿರುವ ದೇಶಕ್ಕೆ ನೀವು ಹೋದಾಗಲೂ ಈ ಹಬ್ಬವನ್ನು ಅಜರಿಸ ಬೇಕು. ²⁶ಈ ಹಬ್ಬವನ್ನು ಮಾಡುವುದೇಕೇ ಎಂದು ನಿಮ್ಮ ಮಕ್ಕಳು ನಿಮ್ಮನ್ನು ಕೇಳುವಾಗ, ²⁷ಇದು ಯೆಹೋಎವನ್ನು ಸನ್ನಾಸಿಸಲು ಮಾಡುವ ಪಸ್ತಹಬ್ಬವಾಗಿದೆ. ಯಾಕಂದರೆ ನಾವು ಈಚೆಪ್ಪಿನಲ್ಲಿದ್ದಾಗ ಯೆಹೋಎವನು ಇಸ್ರೇಲರ ಮನೆಗಳನ್ನು ಬಿಟ್ಟು ಡಾಟಿಕೋದನು; ಈಚೆಪ್ಪಿ ನವರನ್ನು ಸಂಹರಿಸಿದನು; ಆದರೆ ಅತನು ನಿಮ್ಮ ಮನೆಗಳ ಲೀಡ್ಸಿದರನ್ನು ರಕ್ಷಿಸಿದನು* ಎಂದು ಹೇಳಬೇಕು. ಆಗ ಇಸ್ರೇಲರು (ಮೋಽಿಯ ಮಾತನ್ನು ಕೇಳುತ್ತಿದ್ದವರು) ಅಡ್ಡಬಿದ್ದ ಯೆಹೋಎವನನ್ನು ಆರಾಧಿಸಿದರು.”

²⁸ಯೆಹೋಎವನು ಮೋಽಿ ಮತ್ತು ಆರೋನರಿಗೆ ಅಜ್ಞಾಪಿಸಿದ್ದಂತೆಯೇ ಇಸ್ರೇಲರು ಮಾಡಿದರು.

²⁹ಮೃಥಾತ್ರಿಯಲ್ಲಿ ಯೆಹೋವನು ಈಚೆಪ್ಪಿನಲ್ಲಿದ್ದ ಜೊಜ್ಜಳ್ಳಾಲು ಗಂಡುವುಕ್ಕಳನ್ನು ಲ್ಲಾ ಸಂಹರಿಸಿದನು. ಘರೋಹನ* ಜೊಜ್ಜಳ್ಳಾಲು ಮಗನಿಂದಿಡಿದು ಸೀರೆಮನೆಯ ಲೀಡ್ಸಿದೆಯಿಲ್ಲ ಜೊಜ್ಜಳ್ಳಾಲು ಮಗನವರಿಗೆ ಇರುವ ಎಲ್ಲಾ ಜೊಜ್ಜಳ್ಳಾಲು ಮಕ್ಕಳನ್ನು ಅತನು ಸಂಹರಿಸಿದನು. ಜೊಜ್ಜಳ್ಳಾಲು ಪಶುಗಳೂ ಸಂಹರಿಸಲ್ಪಟ್ಟವು. ³⁰ಆ ರಾತ್ರಿಯಲ್ಲಿ ಘರೋಹನೂ ಅವನ ಅಧಿಕಾರಿಗಳೂ ಈಚೆಪ್ಪಿನ ಜನರೆ ಲ್ಲರೂ ವದ್ದರು. ಈಚೆಪ್ಪಿನಲ್ಲಿ ಮಹಾ ಗೋಳಾಟ ಉಂಟಾಯಿತು. ಯಾಕಂದರೆ ಸಾವಿಲ್ಲದ ಮನೆಯೇ ಇರಲಿಲ್ಲ.

ಇಸ್ರೇಲರಿಗೆ ಈಚೆಪ್ಪಿನಿಂದ ಬಿಟ್ಟುಗೆ

³¹ಅಡ್ಡರಿಂದ ಆ ರಾತ್ರಿ, ಘರೋಹನು ಮೋಽಿ ಆರೋನರನ್ನು ಕರೀ, “ನನ್ನ ಜನರನ್ನು ಬಿಟ್ಟುಹೋಗಿರಿ. ನೀವು ಕೇಳಿಕೊಂಡಂತೆ ನೀವು ಮತ್ತು ನಿಮ್ಮ ಜನರು ಹೋರಟು ಹೋಗಿ ಯೆಹೋಎವನನ್ನು ಆರಾಧಿಸಿರಿ. ³²ನೀವು ಕೇಳಿಕೊಂಡಂತೆ ನಿಮ್ಮ ಶುರಿಗಳನ್ನು ದನಕರು ಗಳನ್ನೂ ನಿಮೋಽಿದಿಗೆ ತೆಗೆದುಕೊಂಡು ಹೋಗಿರಿ!

ಸಂರಕ್ಷಿಸುವನು ಅಥವಾ “ದಾಟಿ ಮೋಗುವನು.”

ಘರೋಹನ ತಾದೆಯ ಅಳ್ಳಿಕೆಯ ನಂತರ ಜೊಜ್ಜಳ್ಳಾಲು ಮಗನೇ ರಾಜ್ಯ, ಬಾರ ಮಾಡುತ್ತಿದ್ದನು.

ನನ್ನನ್ನು ಆಶೀರ್ವದಿಸಿರಿ!” ಎಂದು ಹೇಳಿದಿನು. ³³ಈಚೆಪ್ಪಿನ ಜನರು ಸಹ ತಮ್ಮನ್ನು ಬೇಗನೆ ಬಿಟ್ಟುಹೋಗಿ ಬಿಳಿಕಂದು ಇಸ್ರೇಲರನ್ನು ಬೇಡಿಕೊಂಡು, “ನೀವು ಬಿಟ್ಟುಹೋಗದಿದ್ದರೆ, ನಾವೆಲ್ಲಾ ಸಾಯುವೆವೆ” ಎಂದು ಹೇಳಿದರು.

³⁴ತಮ್ಮ ರೋಟಿಗೆ ಹುಳಿಕಾಕಲು ಇಸ್ರೇಲರಿಗೆ ಸಮಯ ವಿರಲಿಲ್ಲ. ಅವರು ಹಿಟ್ಟಿನ ಮುದ್ದೆಯನ್ನು ಬಣ್ಣಿಯಲ್ಲಿ ಸುತ್ತಿ ಹೆಗಲಿನ ಮೇಲಿ ಹೊತ್ತುಕೊಂಡು ಹೋದರು. ³⁵ಅಲ್ಲದೆ ಮೋಽಿಯು ಹೇಳಿದಂತೆಯೇ ಇಸ್ರೇಲರು ತಮ್ಮ ಸೀರೆಮನೆಯವರ ಬಳಿಗೆ ಹೋಗಿ ಬಣ್ಣಿಗಳನ್ನೂ ಬೆಳ್ಳಿ, ಬಂಗಾರಗಳ ವಸ್ತುಗಳನ್ನೂ ಕೇಳಿಕೊಂಡರು. ³⁶ಈಚೆಪ್ಪಿನವರು ಇಸ್ರೇಲರಿಗೆ ದಯಿತೋರಿಸುವಂತೆ ಯೆಹೋವನು ವೈರೇಪಿಸಿದ್ದರಿಂದ ಈಚೆಪ್ಪಿನವರು ತಮ್ಮ ಸ್ವತ್ತಗಳನ್ನು ಇಸ್ರೇಲರಿಗೆ ಕೊಟ್ಟುಬಿಟ್ಟರು.

³⁷ಇಸ್ರೇಲರು ರಮ್ಮೇಸ್ ನಿಂದ ಸುಕ್ಕೋತೀಗೆ ಪ್ರಯಾಣ ಮಾಡಿದರು. ಅವರಲ್ಲಿ ಸುಮಾರು ಅರು ಲಕ್ಷ ಮಂದಿ* ಗಂಡಸರಿದ್ದರು. (ಈ ಸಂಖ್ಯೆಯಲ್ಲಿ ಮಕ್ಕಳನ್ನೇ ರಿಲ್ಲ.) ³⁸ಈಚೆಪ್ಪಿಲಿದಷ್ಟು ಶುರಿಗಳೂ ದನಕರುಗಳೂ ಇವ ರೂಂದಿದ್ದವು. ಇಸ್ರೇಲರಲ್ಲದ ಬೇರೆ ಜನರು ಸಹ ಇಸ್ರೇಲರೂಂದಿಗೆ ಈಚೆಪ್ಪಿನಿಂದ ಹೊರಟರು.

³⁹ರೋಟಿಗೆ ಹುಳಿಕಾಕುವಷ್ಟು ಸಮಯವೂ ಜನರಿಗೆ ಇರಲಿಲ್ಲ; ಅವರು ತಮ್ಮ ಪ್ರಯಾಣಕ್ಕಾಗಿ ಆಕಾರವನ್ನು ತಯಾರಿಸುವುದಕ್ಕೂ ಆಗಲಿಲ್ಲ. ಅಡ್ಡರಿಂದ ಅವರು ಹುಳಿಯಿಲ್ಲದ ರೋಟಿ ಮಾಡಿ ತಮ್ಮದನೆ ತೆಗೆದುಕೊಂಡು ಹೋದರು.

⁴⁰ಇಸ್ರೇಲರು ಈಚೆಪ್ಪಿನಲ್ಲಿ ನಾನೂರಮೂರತ್ತು ವರ್ಷ ವಾಸಿಸಿದರು. ⁴¹ನಾನೂರಮೂರತ್ತು ವರ್ಷಗಳಾದ ನಂತರ, ಅದೇ ದಿನದಂದು ಯೆಹೋವನು ನೈಸ್ತಿಗಳಿಲ್ಲಾ * ಈಚೆಪ್ಪಿನ್ನು* ಬಿಟ್ಟು ಹೋರಟವು. ⁴²ಅಡ್ಡರಿಂದ ಯೆಹೋವನು ಅವರನ್ನು ಸಂರಕ್ಷಿಸಿ ಈಚೆಪ್ಪಿನಿಂದ ಹೊರ ತಂದದ್ದನ್ನು ಜ್ಞಾಪಕ ಮಾಡುವ ಆ ರಾತ್ರಿ ಬಹು ವಿಶೇಷ ವಾದ ರಾತ್ರಿಯಾಗಿದೆ ಇಸ್ರೇಲರಲ್ಲರೂ ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವರು.

⁴³ಯೆಹೋವನು ಮೋಽಿ ಆರೋನರಿಗೆ, “ವಸ್ತುತ್ತಬ್ಬದ

ಅರು ಲಕ್ಷ ಮಂದಿ ಅಥವಾ ಅರುನೂರು ಕುಟುಂಬ ಗುಂಪುಗಳು. ಇಬ್ಬಿಯ ವೆದ ‘ಸಾವಿರ’ ಎಂಬುದು. ಕುಟುಂಬ ಗುಂಪುಗಳು ಎಂಬ ಅರ್ಥವನ್ನು ಕೊಡುವ ಇಬ್ಬಿಯ ಪದಗಳಿಂತಿದೆ.

ಯಾಕೆವನ ನೈಸ್ತಿಗಳು ಇಸ್ರೇಲ್ ಜನರು.

ಈಚೆಪ್ಪಿ ಪ್ರರಾತನೆ ಗ್ರೀಕ್ ಮತ್ತು ಸಮಾಯದ ಅನುವಾದಗಳಲ್ಲಿ “ಈಚೆಪ್ಪಿ ಮತ್ತು ಕಾನಾನ್” ಎಂದಿದೆ. ಅವರು ಅಭಿಹಂಪಣ ಕಾಲ ದಿಂದ ವರ್ಷಗಳನ್ನು ಎಳಿಸಿದ್ದಾರೆಂದೂ ಅವರು ಯೋನೀಫಿನ ಕಾಲ ದಿಂದ ಎಣಿಸಿಲ್ಲವೆಂದು ಇದು ಅರ್ಥ ಕೊಡುತ್ತಿದೆ ಆದಿಕಾಂಡ 15:12-16 ಮತ್ತು ಗಳಿಷ್ಟ 3:17ರಲ್ಲಿ ನೋಡಿ.

ನಿಯಮಗಳು ಇಂತಿವೆ: ಯಾವ ಪರದೇಶಿಯೂ ಪಸ್ತು ಹಬ್ಬದ ಉಟಟವನ್ನು ಮಾಡಬಾರದು. ⁴⁴ಆದರೆ ಸುನ್ನತಿ ಮಾಡಿಕೊಂಡಿರುವ ಗುಲಾಮನು ಪಸ್ತುಹಬ್ಬದ ಉಟಟ ವನ್ನು ಮಾಡಬಹುದು. ⁴⁵ಆದರೆ ನಿಮ್ಮ ದೇಶದಲ್ಲಿ ಕೇವಲ ವಾಸವಾಗಿರುವರಾಗಲೀ ಕೂಲಿಯಾಳಾಗಲೀ ಪಸ್ತು ಹಬ್ಬದ ಉಟಟ ಮಾಡಬಾರದು.

⁴⁶‘ಪಸ್ತುಹಬ್ಬದ ಉಟಟವನ್ನು ಮನೆಯೋಳಿಗೆ ತಿನ್ನ ಬೇಕು. ಪಸ್ತುದ ಮಾಂಸವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಕೂಡದು. ಕುರಿಮರಿಯ ಎಲುಬುಗಳಲ್ಲಿ ಯಾವದನ್ನು ಮುರಿಯಬಾರದು. ⁴⁷ಇಸ್ರೇಲರ ಇಡೀ ಸಮೂಹಕ್ಕೆ ಈ ಹಬ್ಬವನ್ನು ಅಡರಿಸಬೇಕು. ⁴⁸ನಿಮ್ಮ ಮುಢ್ಧದಲ್ಲಿ ವಾಸವಾಗಿರುವ ಪರದೇಶದ ವನು ಯಿಹೋವನು ಪಸ್ತು ಭೋಜನದಲ್ಲಿ ವಾಲುಗಾರ ನಾಗಬೇಕಂದು ಬಯಸಿದರೆ ಅವನು ಸುನ್ನತಿ ಮಾಡಿಸಿ ಕೊಳ್ಳಬೇಕು. ಆಗ ಅವನು ಇಸ್ರೇಲಿನವನಾಗುವುದರಿಂದ ಭೋಜನದಲ್ಲಿ ವಾಲುಗಾರನಾಗಬಹುದು. ಆದರೆ ಸುನ್ನತಿಯಾಗಿಲ್ಲದವನು ಪಸ್ತು ಉಟಟಮಾಡಕೂಡದು. ⁴⁹ಪ್ರತಿಯೋಭಿಗೂ ಇದೇ ನಿಯಮ ಅನ್ವಯಿಸುತ್ತದೆ. ಸ್ವದೇಶದವರಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶದ ವನಿಗೂ ಒಂದೇ ನಿಯಮವಿರಬೇಕು’ ಅಂದನು.

⁵⁰ಯಿಹೋವನು ಮೋಶಿ ಆರೋನರಿಗೆ ಆಚ್ಛಾಪೀಸಿ ದಂತೆಯೇ ಇಸ್ರೇಲರಲ್ಲಿರೂ ಮಾಡಿದರು. ⁵¹ಆದ್ದರಿಂದ ಅದೇ ದಿನದಲ್ಲಿ ಯಿಹೋವನು ಇಸ್ರೇಲರನ್ನು ಈಚ್ಚೆದೆಶದಿಂದ ಜನರನ್ನು ಗುಂಪು ಗುಂಪುಗಳಾಗಿ * ಹೊರ ತಂದನು.

13 ಬಳಿಕ ಯಿಹೋವನು ಮೋಶಿಗೆ, ²‘ಇಸ್ರೇಲ ರಲ್ಲಿ ಹುಟ್ಟಿದ ಚೊಳ್ಳಲು ಗಂಡುವಕ್ಕಳಿಲ್ಲಾ ನನಗೆ ಮೀನಲಾಗಿರಬೇಕು; ಪ್ರತಿಯೋಭಿ ಚೊಳ್ಳಲು ಮಗನು ನನ್ನವನೇ. ಪ್ರತಿಯೋಂದ ಚೊಳ್ಳಲು ಪಶುವು ನನ್ನದೇ’ ಎಂದು ಹೇಳಿದನು.

³ಮೋಶಿಯು ಜನರಿಗೆ, ‘ನೀವು ಈಚ್ಚಿಸಿ ಗುಲಾಮ ತನದಿಂದ ಬಿಡುಗಡೆಯಾದ ಈ ದಿನವನ್ನು ಜ್ಞಾಪಕ ಮಾಡಿ ಕೊಳ್ಳಿ. ಆದರೆ ಈ ದಿನದಲ್ಲಿ ಯಿಹೋವನು ತನ್ನ ಮಹಾ ಶಕ್ತಿಯಿಂದ ನಿಮ್ಮನ್ನು ಸ್ವತಂತ್ರರಾನಾಗಿ ಮಾಡಿದನು. ನೀವು ಹುಳಿಯಾರುವ ರೋಟ್ಟಿಯನ್ನು ತಿನ್ನಬಾರದು. ⁴ಅಬೀಬಾ* ತಿಂಗಳಿನ ಈ ದಿನದಲ್ಲಿ ನೀವು ಈಚ್ಚಿಸಿ ಬಿಟ್ಟು ಹೊರಟಿರಿ. ಆಗ ಯಿಹೋವನು ಒಂದು ವಿಶೇಷ ವಾಗ್ಣನವನ್ನು ನಿಮ್ಮ ಪೂರ್ವಿಕರಿಗೆ ಮಾಡಿದನು. ಕಾನಾ

ಗುಂಪು ಅಥವಾ “ವಿಭಾಗಗಳು.” ಇದು ಸೈನ್ಯದ ಒಂದು ಪದ. ಜನರ ಯಿಹೋವನು ಸೈನ್ಯದರಲ್ಲಿ ಸನ್ಸೂತಿಗಾಗಿರ್ದರೆಂದು ಇದು ಸೂಕ್ಷಣತದೆ.

ಅಬೀಬಾ ಅಥವಾ “ಬೈತ್ತಮಾಸ” ಯಿಹೂದ್ರ ಪರಿವರ್ತನೆಯಲ್ಲಿ ಇದು ಪ್ರಥಮ ತಿಂಗಳು.

ನೇರು, ಹಿತ್ತಿಯರು, ಅಮೋರಿಯರು, ಹಿವ್ವಿಯರು, ಮತ್ತು ಯೆಬಾಸಿಯರು ವಾಸಿಸುವ ಸಮ್ಮಾನಿಕರವಾದ ದೇಶವನ್ನು ನಿಮಗೆ ಕೊಡುವುದಾಗಿ ಯಿಹೋವನು ವಾಗ್ಣನ ಮಾಡಿದನು. ಆತನು ನಿಮಗೆ ಆ ದೇಶವನ್ನು ಕೊಳ್ಳಬೇಕಾಗಿ ಪ್ರತಿವರ್ವದ ಮೊದಲನೆಯ ತಿಂಗಳ ಈ ದಿನ ವನ್ನು ಆರಾಧನೆಯ ವಿಶೇಷ ದಿನವನ್ನಾಗಿ ಇಟ್ಟ ಕೊಳ್ಳಬೇಕು.

“ಪಳು ದಿನಗಳವರೆಗೆ ನೀವು ಕೇವಲ ಹುಳಿಯಲ್ಲದ ರೋಟ್ಟಿಯನ್ನೇ ತಿನ್ನಬೇಕು. ಏಳನೆಯ ದಿನದಲ್ಲಿ ಯಿಹೋವವನ ಘನತೆಗಾಗಿ ಒಂದು ದೊಡ್ಡ ಹಬ್ಬ ಮಾಡಬೇಕು. ⁷ಆದ್ದರಿಂದ ಹುಳಿಯಾರುವ ರೋಟ್ಟಿಯನ್ನು ಪಳು ದಿನಗಳವರೆಗೆ ತಿನ್ನಬಾರದು. ನಿಮ್ಮ ದೇಶದಲ್ಲಿ ಹುಳಿಯಾರುವ ರೋಟ್ಟಿ ಇರ್ಲೇಕೂಡದು. ⁸ಈ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, “ಯಿಹೋವನು ನಮ್ಮನ್ನು ಈಚ್ಚಿಸಿ ನಿಂದ ಬಿಡಿಸಿಕೊಂಡು ಬಂದರಿಂದ ನಾವು ಈ ಹಬ್ಬ ವನ್ನು ಮಾಡುತ್ತಿದ್ದೇವೆ” ಎಂದು ಹೇಳಬೇಕು.

“ಈ ಹಬ್ಬವು ನಿಮ್ಮ ಕೈಗಳಲ್ಲಿ ಜ್ಞಾಪಕವಟ್ಟಿಯಾಗಿ ದ್ವಿತೀಯದಿನದ್ದು ಯಿಹೋವವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಚ್ಚಿಸಿ ನಿಂದ ಬಿಡಿಸಿದನ್ನು ಮತ್ತು ನಿಮಗೆ ಆತನು ನೀಡಿದ ಉಪದೇಶಗಳನ್ನು ನನಸಿಗೆ ತರುತ್ತದೆ. ¹⁰ಆದ್ದರಿಂದ ಪ್ರತಿವರ್ವ ನಿಯಮಿತವಾದ ಕಾಲದಲ್ಲಿ ನೀವು ಈ ಹಬ್ಬವನ್ನು ಅಡರಿಸಬೇಕು.

¹¹“ಯಿಹೋವವನು ನಿಮಗೆ ಕೊಡುವುದಾಗಿ ವಾಗ್ಣನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವನು. ಆಗ ಅಲ್ಲಿ ಕಾನಾನ್ಯರು ವಾಸವಾಗಿದ್ದಾರೆ. ಆದರೆ ದೇವರು ಆ ದೇಶ ವನ್ನು ನಿಮಗೆ ಕೊಡುಪುದಾಗಿ ನಿಮ್ಮ ಪೂರ್ವಿಕರಿಗೆ ವಾಗ್ಣನ ಮಾಡಿದನು. ದೇವರು ಆ ದೇಶವನ್ನು ನಿಮಗೆ ಕೊಟ್ಟಣಂತರ ¹²ನೀವು ನಿಮ್ಮ ಚೊಳ್ಳಲು ಗಂಡು ಮತ್ತಳನ್ನು ಆತನಿಗಾರಿ ಮೀನಲಿಡಬೇಕು. ¹³ಚೊಳ್ಳಲು ಕತ್ತಮರಿಯನ್ನು ನೀವು ಯಿಹೋವಸಿಂದ ಬಿಡಿಸಿಕೊಳ್ಳಬೇಕೆಂದಿದ್ದರೆ ಅದಕ್ಕೆ ಬದಲಾಗಿ ಒಂದು ಕುರಿಮರಿಯನ್ನು ಕೊಡಬೇಕು. ಕತ್ತಮರಿಯನ್ನು ಬಿಡಿಸಿಕೊಳ್ಳಲು ಇಷ್ಟಪಡಿದ್ದರೆ, ಆದರೆ ಕತ್ತಮರಿಯನ್ನು ಮುರಿದು ಕೊಲ್ಲಬೇಕು. ಆದರೆ ಚೊಳ್ಳಲು ಗಂಡು ಮತ್ತಳನ್ನೆಲ್ಲಾ ಯಿಹೋವವನಿಂದ ಬಿಡಿಸಿಕೊಳ್ಳಲೇಬೇಕು.

¹⁴“ಮುಂದಿನಕಾಲದಲ್ಲಿ ನಿಮ್ಮ ಮಕ್ಕಳು, ನೀವು ಹೀಗೆಕೇ ಮಾಡುತ್ತೀರಿ’ ಎಂದು ಕೇಳುವಾಗ ನೀವು, ‘ಯಿಹೋವವನು ನಮ್ಮನ್ನು ಈಚ್ಚಿಸಿನಿಂದ ತನ್ನ ಮಹಾಶಕ್ತಿಯಿಂದ ರಕ್ಷಿಸಿದನು. ನಾವು ಅಲ್ಲಿ ಗುಲಾಮರಾಗಿದ್ದೇವು, ಆದರೆ ಯಿಹೋವವನು ನಮ್ಮನ್ನು ಇಲ್ಲಿಗೆ ಕರೆದು ಕೊಂಡು ಬಂದನು. ¹⁵ಈಚ್ಚಿಸಿನಲ್ಲಿ ಘರೋಹಕನು ತನ್ನ ಹೃದಯವನ್ನು ಕರಿಣಪಡಿಸಿಕೊಂಡು ನಮ್ಮನ್ನು ಕಳುಹಿಸಿ

ಕೊಡಲೀಲ್ಲ. ಆಗ ಯಿಹೋವನು ಆ ದೇಶದ ಚೊಚ್ಚಲು ಗಂಡುಮತ್ತೊಳ್ಳೆನ್ನು ಸಂಪರಿಸಿದನು. (ಯಿಹೋವನು ಚೊಚ್ಚಲು ವಶಗಳನ್ನು ಮತ್ತು ಚೊಚ್ಚಲು ಗಂಡು ಮತ್ತೊಳ್ಳೆನ್ನು ಕೊಂಡನು.) ಅದ್ದರಿಂದ ನಾನು ಚೊಚ್ಚಲಾದ ಪ್ರತಿಯೊಂದು ಗಂಡುವಶವನ್ನು ಯಿಹೋವನಿಗೆ ಯಜ್ಞ ಮಾರಿ ಅರ್ಥಸ್ತೋತ್ರ ತೇತೀನೆ. ಈ ಕಾರಣದಿಂದಲೇ, ನನ್ನ ಪ್ರತಿ ಯೋಂದು ಗಂಡುಮಗುವನ್ನು ಯಿಹೋವನಿಂದ ಮತ್ತು ಖರೀದಿ ಮಾಡುತ್ತೇನೆ ಎಂದು ಹೇಳುವಿರಿ.¹⁶ ಇದು ನಿಮ್ಮ ಕೈಗೆ ದಾರಕಟ್ಟಿದಂತಿರುತ್ತದೆ; ನಿಮ್ಮ ಕಣ್ಣಗಳ ಮುಂದ ಒಂದು ಚೆಹ್ಮೆಯಂತೆ ಇರುತ್ತದೆ.* ಯಿಹೋವನು ತನ್ನ ಮಹಾತಕ್ತಿಯಂದ ನಿಮ್ಮನ್ನು ಈಚೆಪ್ಪಿನಿಂದ ಹೊರಗೆ ಕರೆದುಕೊಂಡು ಬಂದನೆಂಬುದನ್ನು ಚ್ಛಾಪಿಸಿಕೊಳ್ಳಲು ಇದು ಸಂಕಾಯಮಾಡುತ್ತದೆ.”

ಈಚೆಪ್ಪಿನಿಂದ ಪ್ರಯಾಣ

¹⁷ಇಸ್ರೇಲರು ಈಚೆಪ್ಪೆನ್ನು ಬಿಟ್ಟುಹೋಗುವಂತೆ ಘರೋಹನು ಅನುಮತಿ ನೀಡಿದನು. ಇಸ್ರೇಲರು ಥಿಲಿಪ್ಪಿ ಯರ ದೇಶದ ಮೂಲಕ ಹಾದುಹೋಗುವ ರಸ್ತೆಯಲ್ಲಿ ಹೋಗಲು ಯಿಹೋವನು ಅನುಮತಿ ನೀಡಲಿಲ್ಲ. ಸಮುದ್ರದ ಮೂಲಕ ಹಾದುಹೋಗುವ ಆ ರಸ್ತೆ ಬಹಳ ಹತ್ತಿರ ವಾಗಿತ್ತು. ಆದರೆ ಯಿಹೋವನು, “ಇಸ್ರೇಲರು ಆ ದಾರಿ ಯಲ್ಲಿ ಹೋದರೆ, ಯಾದ್ದಿ ಮಾಡಬೇಕಾಗುವವರು. ಆಗ ಅವರು ತಮ್ಮ ಮನಸ್ಸಿನ ಗಳನ್ನು ಬಡಲಾಯಿಸಿ ಈಚೆಪ್ಪಿಗೆ ಹಿಂತಿರುಗಬಹುದು” ಅಂದುಕೊಂಡನು.¹⁸ಆದ್ದರಿಂದ ಯಿಹೋವನು ಅವರನ್ನು ಕೆಂಪು ಸಮುದ್ರದ ಅರಣ್ಯದ ಮೂಲಕ ನಡೆಸಿದನು. ಇಸ್ರೇಲರು ಈಚೆಪ್ಪೆನ್ನು ಬಿಟ್ಟಾಗು ಯಾದ್ದಿದ್ದಾರಿಗೆ ಹಿಂತಿರುಗಬಹುದು.

ಯೋಸೇಫನ ಎಲುಬುಗಳನ್ನು ತೆಗೆದುಹಾಕಿದರು

¹⁹ಮೋಽಿಯ ತನ್ನೊಡನೆ ಯೋಸೇಫನ ಎಲುಬುಗಳನ್ನು ತೆಗೆದುಹಾಕಿಂದು ಹೋದನು. (ಯೋಸೇಫನು ಸಾಯುವ ಮೋದಲು, ತನಗಾಗಿ ಈ ಕಾರ್ಯವನ್ನು ಮಾಡುವಂತೆ ಇಸ್ರೇಲನ ಪ್ರತಿರಿಂದ ಪ್ರಮಾಣ ಮಾಡಿಸಿದನು. ಯೋಸೇಫನು ಅವರಿಗೆ, “ಯಿಹೋವನು ನಿಮ್ಮನ್ನು ರಕ್ಷಿಸುವಾಗ, ಈಚೆಪ್ಪಿನಿಂದ ನನ್ನ ಎಲುಬುಗಳನ್ನು ತೆಗೆದುಹಾಕಿ ಹೋಗಲು ಮರೆಯಬೇಡಿ” ಎಂದು ಹೇಳಿದ್ದನು.)

ಇದು ... ಇರುತ್ತದೆ ಅಕ್ಕರಳೆ: “ನಿಮ್ಮ ಕೈಗಳ ಮೇಲೆ ಬಿಟ್ಟು ಮತ್ತು ನಿಮ್ಮ ಕಣ್ಣಗಳ ನಡುವೆ ಜ್ಞಾಪಕಚಟ್ಟಿ” ಯಿಹೋವನೆಂಬುದು ದೇವರ ಧರ್ಮಾಳಾಸ್ತಪನ್ನು ಜ್ಞಾಪಕಮಾಡಿಕೊಳ್ಳುವುದಕ್ಕಾಗಿ ವಿಹೋಜನೆಯ ಬಗ್ಗೆ ತಿಳಿಸಿದ ಈ ಪಡಗಳನ್ನು ಕಿಟಕಿ ವೇಗಿಗಳಲ್ಲಿಟ್ಟು ಅಪಗಳನ್ನು ವಾಧನೆಯಿಂದ ಭವಿಸುತ್ತಿದ್ದಾರಿ ಕಿಟಕಿ ತನ್ನ ಕೈಗೂ ತಲೀಗೂ ಕಟ್ಟಿಕೊಳ್ಳುತ್ತಿದ್ದಂತೆ ಇದು ಸಂಖಿಸುತ್ತದೆ.

ಯಿಹೋವನು ತನ್ನ ಜನರನ್ನು ಮುನ್ನಡಿಸಿದನು

²⁰ಇಸ್ರೇಲರು ಸುಕೋಽತನ್ನು ಬಿಟ್ಟು ತಾಮಿನಲ್ಲಿ ವಾಳಿಯ ಹಾಕಿದರು. ಏತಾಮು ಮರುಭೂಮಿಗೆ ಹತ್ತಿರ ವಾಗಿತ್ತು²¹ ಯಿಹೋವನು ದಾರಿಯನ್ನು ತೋರಿಸಿದನು. ಹಗಲಿನಲ್ಲಿ ಜನರನ್ನು ನಡಿಸಲು ಯಿಹೋವನು ಎತ್ತರ ವಾದ ಮೇಷಸ್ತಂಭವನ್ನು ಉಪಯೋಗಿಸಿದನು; ರಾತ್ರಿ ವೇಳೆಯಲ್ಲಿ ದಾರಿಯನ್ನು ತೋರಿಸಲು ಯಿಹೋವನು ಎತ್ತರವಾದ ಅಗ್ನಿಸ್ತಂಭವನ್ನು ಉಪಯೋಗಿಸಿದನು. ಈ ಬಂಧಿಯು ಅವರಿಗೆ ಬಿಳಿಕು ಕೊಟ್ಟಿದ್ದರಿಂದ ಅವರು ರಾತ್ರಿ ಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಯಿತು.²²ಹಗಲಿನಲ್ಲಿ ಎತ್ತರವಾದ ಮೇಷಸ್ತಂಭವೂ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವೂ ಯಾವಾಗಲೂ ಅವರ ಮುಂಭಾಗದಲ್ಲಿ ಅವರೊಂದಿರ್ದವು.

14 ಬಳಿಕ ಯಿಹೋವನು ಮೋಽಿಗೆ,²³ “ಪೀಠಹೀ ರೋತಿನ ಪೂರ್ವಕದೆಯಲ್ಲಿ ಪ್ರಯಾಣ ಮಾಡಿ ಬಾಳ್ಳಿಪ್ರೋನಿಗೆ ಸಮೀಪದಲ್ಲಿರುವ ಮಿಗ್ರೋಎಲ್ ಮತ್ತು ಕೆಂಪು ಸಮುದ್ರದ ನಡುವೆ ಇಳಿದುಕೊಳ್ಳಬೇಕಂದು ಇಸ್ರೇಲರಿಗೆ ಆಜ್ಞಾಪಿಸಿ.”²⁴ಇಸ್ರೇಲರು ಅರಣ್ಯದಲ್ಲಿ ದಾರಿ ತಪ್ಪಿದರು; ಅವರಿಗೆ ಹೋಗಲು ಯಾವ ಸ್ಥಳವೂ ಇರುವುದಿಲ್ಲ ಎಂದು ಘರೋಹನು ಭಾವಿಸುವನು. ²⁵ನಾನು ಘರೋಹನೆ ಹೃದಯವನ್ನು ಕರಿಣವಿಡಿಸುವುದರಿಂದ ಅವನು ನಿಮ್ಮನ್ನು ಬೆಂಬ್ಬಟ್ಟವನ್ನು ಸೋಲಿಸುವನು. ಇದು ನನಗೆ ಗೌರವವನ್ನು ತರುವುದು. ಆಗ ನಾನೇ ಯಿಹೋವನೆಂದು ಈಚೆಪ್ಪಿನ ಜನರ ತಿಳಿದುಕೊಳ್ಳುವರು” ಎಂದು ಹೇಳಿದನು. ಇಸ್ರೇಲರು ದೇವರಿಗೆ ವಿಧೇಯರಾಗಿ ಆತನು ಹೇಳಿದನ್ನು ಮಾಡಿದರು.

ಘರೋಹನ ಇಸ್ರೇಲರನ್ನು ಬೆನ್ನಟ್ಟಿದ್ದು

²⁵ಇಸ್ರೇಲರು ತಪ್ಪಿಸಿಕೊಂಡರೆಂಬ ವರದಿಯನ್ನು ಕೇಳಿದಾಗ, ಘರೋಹನ ಮತ್ತು ಅವನ ಅಧಿಕಾರಿಗಳ ಮನಸ್ಸಿಗಳು ಬದಲಾದವು. ಘರೋಹನು, “ಇಸ್ರೇಲರನ್ನು ನಾವು ಯಾಕೆ ಹೋಗಲು ಬಿಟ್ಟಿವು? ಅಯ್ಯೋ, ನಾವಿಗ ನಿಮ್ಮ ಗುಲಾಮರನ್ನು ಕೆಳೆದುಕೊಂಡೆವಲಾ!” ಎಂದು ಹೇಳಿದನು.

“ಆದ್ದರಿಂದ ಘರೋಹನು ತನ್ನ ರಥವನ್ನು ಸಿದ್ಧಮಾಡಿ ಕೊಂಡು ತನ್ನೊಡನೆ ತನ್ನ ಜನರನ್ನು ಕರೆದುಹೊಂಡನು.

²⁶ಘರೋಹನು ತನ್ನ ಆರನೂರು ರಥಗಳನ್ನೂ ಅವಗಳಿಂದ ರಥಕರನ್ನೂ ಮತ್ತು ಅವಗಳಿಂದ ತೆಗೆದುಹಾಕಿ ಪಡಗಳನ್ನು ತೆಗೆದುಹಾಕಿ ಪಡಗಳಿಂದ ರಥದಲ್ಲಿ ಬಬ್ಬಿ ಧಳವೆ ಇದ್ದನು. ²⁷ಇಸ್ರೇಲರು ಶ್ರಮಬದ್ಧವಾಗಿ ಹೇಳಿಕಾರುತ್ತಾ ದ್ಯೇಯರ್ ದಿಂದ ಹೋಗುತ್ತಿದ್ದರು. ಆದರೆ ಈಚೆಪ್ಪಿನ ಅರಸನಾದ ಘರೋಹನ ಹೃದಯವನ್ನು

ಯಿಹೋವನು ಕರಿಣಗೊಳಿಸಿದ್ದರಿಂದ ಅವನು ಇಸ್ತೇಲ ರನ್ನು ಬೆಂಟಿದನು.

⁹ ಈಜಿಪ್ತಿನ ಸೈನ್ಯದಲ್ಲಿ ಅನೇಕ ರಾಹುತರು ಇದ್ದರು; ರಥಗಳೂ ಇದ್ದವು. ಅವರು ಇಸ್ತೇಲರನ್ನು ಬೆಂಟಿದರು. ಇಸ್ತೇಲರು ಹೀಹಹೀರೋತಿನ ಹತ್ತಿರವಿರುವ ಬಾಕ್ಕೆ ಪೋನಿನ ಎದುರಾಗಿ ಸಮುದ್ರತೀರದಲ್ಲಿ ಇಳಿದುಕೊಳ್ಳುವಾಗಲೇ ಈಜಿಪ್ತಿನ ಸೈನ್ಯದವರು ಅವರ ಹತ್ತಿರಕ್ಕೆ ಬಂದರು.

¹⁰ ಫರೋಹನೂ ಅವನ ಸೈನ್ಯವೂ ತಮ್ಮ ಕಡೆಗೆ ಬರುತ್ತಿರುವದನ್ನು ಇಸ್ತೇಲರು ಕಂಡು ಬಹು ಭಯವಿಟ್ಟರು. ಅವರು ಸಹಾಯಕಾಗಿ ಯಿಹೋವನಿಗೆ ಮಾರೆಯಿಟ್ಟರು.

¹¹ ಅವರು ಮೋತೆಗಿ, “ನೀನು ಯಾಕೆ ನಮ್ಮನ್ನು ಈಜಿಪ್ತಿ ನಿಂದ ಹೊರಗೆ ಕರೆದುಕೊಂಡು ಬಂದೆ? ನಮ್ಮನ್ನು ಅರಣ್ಯದಲ್ಲಿ ನಾಯಿಸುವುದಕ್ಕೆ ನೀನು ನಮ್ಮನ್ನು ಕರೆದುಕೊಂಡು ಬಂದೆಯಾ? ನಾವು ಈಜಿಪ್ತಿನಲ್ಲಿಯೇ ಸಮಾಧಾನದಿಂದ ಸಾಯಂಬಹುದಾಗಿತ್ತಲಾಗೇ? ಈಜಿಪ್ತಿನಲ್ಲಿ ಸಾರಕ್ಕು ಸಮಾಧಿಗಳಿದ್ದವು. ¹² ನಾವು ನಿನಗೆ ಈಜಿಪ್ತಿ ನಲ್ಲಿ, ‘ದಯಮಾಡಿ ನಮ್ಮ ಗೊಡೆವೇ ಬರಬೇಡ. ನಾವು ಇಲ್ಲಿದ್ದಕೊಂಡು ಈಜಿಪ್ತಿನವರ ಸೇವೆ ಮಾಡಲು ಬಿಡು’ ಎಂದು ಹೇಳಿದ್ದವು. ನಾವು ಇಲ್ಲಿಗೆ ಬಂದು ಅರಣ್ಯದಲ್ಲಿ ಸಾಯಂವರದಕ್ಕಿಂತ, ಅಲ್ಲೇ ಗುಲಾಮರಾಗಿ ಇದ್ದಿದ್ದರೆ ಒಳ್ಳಿಯದಗಿರುತ್ತಿತ್ತು” ಎಂದು ಹೇಳಿದರು.

¹³ ಆದರೆ ಮೋತೆಗಿ, “ಭಯವಡಬೇಕಿರಿ, ಓಡಿ ಹೋಗಬೇಕಿರಿ! ಇಲ್ಲಿ ಇದ್ದ ಯಿಹೋವನು ಈ ದಿನ ನಿಮ್ಮನ್ನು ರಕ್ಷಿಸುವುದನ್ನು ನೋಡಿರಿ. ಈ ದಿನದ ನಂತರ ನೀವು ಇನ್ನುಂದಿಗೂ ಈ ಈಜಿಪ್ತಿನವರನ್ನು ನೋಡುವುದಿಲ್ಲ. ¹⁴ ಯಿಹೋವನು ನಿಮಗೋಣಸ್ತರ ಯಿದ್ದ ಮಾಡುವನು. ಅದ್ದರಿಂದ ನೀವು ನಮ್ಮನೇ ಇರಿ” ಎಂದು ಹೇಳಿದನು.

¹⁵ ಆಗ ಯಿಹೋವನು ಮೋತೆಗಿ, “ನೀನು ನನಗೆ ವೊರೆಯಡುತ್ತಿರುವುದೇಕೆ? ಇಸ್ತೇಲರಿಗೆ ಮುಂದೆ ಹೋಗಲು ಆಜ್ಞಾತಿಸು. ¹⁶ ನಿನ್ನ ಕೈಯಲ್ಲಿರುವ ಉಳಿಗೂ ಕರಿಣಗೊಳಿಸುವುದರಿಂದ ನಾನು ಫರೋಹನಿಗಿಂತಲೂ ಅವನು ಎಲ್ಲಾ ರಾಹುತರುಗಳಿಗಿಂತಲೂ ರಥಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ನಿವಾಗಿತೋರಿಸುವೆನು. ¹⁷ ಆಗ ನಾನೇ ಯಿಹೋವನೆಂದು ಈಜಿಪ್ತಿಗೆ ತೆಳಿಯುವುದು. ನಾನು ಫರೋಹನನ್ನು ಅವನ ರಾಹುತರನ್ನೂ ರಥಗಳನ್ನೂ ಸೋಲಿಸಿದಾಗ ಅವರು ನನ್ನನ್ನು ಸನ್ಯಾಸಿಸುವರು” ಎಂದು ಹೇಳಿದನು.

ಯಿಹೋವನು ಈಜಿಪ್ತಿನ ಸೈನ್ಯವನ್ನು ಸೋಲಿಸಿದನು

¹⁹ ಆ ಸಮಯದಲ್ಲಿ ಯಿಹೋವನು ದೂತನು ತನ್ನ ಸೇಳ ವನ್ನು ಬೆಟ್ಟು ಅವರ ಹಿಂದಕ್ಕೆ ಬಂದನು. ಆದ್ದರಿಂದ ಅವರ ಮುಂಭಾಗದಲ್ಲಿದ್ದ ಮೇಘಸೆಂಭವ ಅವರ ಹಿಂಭಾಗಕ್ಕೆ ಹೋಯಿತು. ²⁰ ಹೀಗೆ ಮೋಡವು ಈಜಿಪ್ತಿನವರಿಗೂ ಇಸ್ತೇಲರಿಗೂ ನಡುವೆ ನಿಂತಿತು. ಅಲ್ಲಿ ಇಸ್ತೇಲರಿಗೆ ಬೆಳ ಕಿತ್ತು. ಆದರೆ ಈಜಿಪ್ತಿನವರಿಗೆ ಕತ್ತಲಿತ್ತು. ಆದ್ದರಿಂದ ಈಜಿಪ್ತಿನವರು ಆ ರಾತ್ರಿ ಇಸ್ತೇಲರ ಸಮೀಪಕ್ಕೆ ಬರಲಿಲ್ಲ.

²¹ ಮೋತೆಯು ತನ್ನ ಕೈಯನ್ನು ಕೆಂಪು ಸಮುದ್ರದ ಮೇಲೆ ಹಾಚಿದನು; ಆಗ ಯಿಹೋವನು ಪ್ರಾರ್ಥಿಸಿದ ಬಲವಾದ ಗಾಳಿಯನ್ನು ಬೀಳವಂತೆ ಮಾಡಿದನು. ಗಾಳಿಯ ರಾತ್ರಿಯಲ್ಲಾ ಬೀಳಿತು. ಸಮುದ್ರವು ಇಬ್ಬಾಗ ವಾಗಿ ಮಧ್ಯದಲ್ಲಿ ಒಳನೇಲವಾಯಿತು. ²² ಇಸ್ತೇಲರು ಒಬನೇಲದ ಮೇಲೆ ಸಮುದ್ರವನ್ನು ದಾಟಿದರು. ನೀರು ಅವರ ಎಡಬಳಗಳಲ್ಲಿ ಗೋಡೆಯಂತೆ ನಿಂತಿತ್ತು. ²³ ಆಗ ಫರೋಹನು ತನ್ನ ಎಲ್ಲಾ ರಥಗಳಿಂದನೆ ಮತ್ತು ರಾಹುತರಿಂದನೆ ಅವರನ್ನು ಹಿಂಬಾಲಿಸಿ ಸಮುದ್ರದೊಳಕ್ಕೆ ಹೋದನು. ²⁴ ಬೆಳಗಿನ ಜಾವ ಇನ್ನೂ ಮಾಬ್ಬಿರುವಾಗ, ಯಿಹೋವನು ಎತ್ತರವಾದ ಮೇಘಸೆಂಭದಿಂದ ಮತ್ತು ಅಗಸ್ಟಂಭದಿಂದ ಈಜಿಪ್ತಿನ ಸೈನ್ಯವನ್ನು ದೃಷ್ಟಿಸಿದನು. ಆಗ ಯಿಹೋವನು ಅವರ ಮೇಲೆ ದಾಳಿಮಾಡಿ ಅವರ ವಾಳಿಯದಲ್ಲಿ ಗೆಲಿಬಿಲಿ ಮಾಡಿದನು.

²⁵ ರಥಗಳ ಕರ್ತವ್ಯ ನೆಲಕ್ಕೆ ಅಂಟಿಕೊಂಡವು. ರಥಗಳನ್ನು ನಿಕಿಸುವುದು ಬಹುಕಷ್ಟವಾಗಿತ್ತು. ಈಜಿಪ್ತಿನವರು “ನಾವು ಇಲ್ಲಿಂದ ಹೋಗೋಣ. ಯಿಹೋವನು ಈಜಿಪ್ತಿನ ವಿರುದ್ಧವಾಗಿ ಯಿದ್ದ ಮಾಡುತ್ತಿದ್ದಾನೆ. ಯಿಹೋವನು ಇಸ್ತೇಲರಿಗಾಗಿ ಯಿದ್ದಮಾಡುತ್ತಿದ್ದಾನೆ” ಎಂದು ಕಾಗಿಕೊಂಡರು.

²⁶ ಆಗ ಯಿಹೋವನು ಮೋತೆಗಿ, “ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚು; ನೀರು ಈಜಿಪ್ತಿನವರ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಕೊಳ್ಳುವುದು” ಎಂದು ಹೇಳಿದನು.

²⁷ ಆದ್ದರಿಂದ ಹಗಲಿನ ಬೆಳಕು ಪ್ರಕಾಶಿಸುವದಕ್ಕಿಂತ ಸ್ವಲ್ಪ ಮೊದಲು, ಮೋತೆಯು ತನ್ನ ಕೈಯನ್ನು ಸಮುದ್ರದ ಮೇಲೆ ಚಾಚಿದನು. ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿತು. ಈಜಿಪ್ತಿನವರು ನೀರಿನಿಂದ ಓಡಿ ಹೋಗಲು ಬಹಳವಾಗಿ ಪ್ರಯತ್ನಿಸಿದರು. ಆದರೆ ಯಿಹೋವನು ಈಜಿಪ್ತಿನವರನ್ನು ಸಮುದ್ರದಲ್ಲಿ ಕೆಡವಿಬಿಟ್ಟನು.

²⁸ ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಬಿಟ್ಟಿತು, ಸಮುದ್ರದೊಳಗೆ ಹೋಗಿದ್ದ ಇಸ್ತೇಲರನ್ನು ಬೆಂಟಿದ್ದರಿಂದ ಫರೋಹನ

స్వేచ్ఛల్లా నాతవాయితు. అవరల్లి ఒబ్బరాదరూ ఉళ్ళియల్ల.

²⁹ ఆదరే ఇస్రేలరు బణనేలదల్లి సముద్రవన్ను దాటిదరు. నీరు అవర ఎడబలగళల్లి గోఁడే యంతే నింటితు. ³⁰ ఆదర్శింద ఆ దిన యీహోవను ఇస్రేలరన్ను ఈజీష్టిసపరింద రక్షిసిదును. ఇస్రేలరు కెంపు సముద్ర దదడల్లి బిద్దిద్ద ఈజీష్టిసపర హేగం ఇన్న నోఇడిదరు. ³¹ ఈజీష్టిసపరన్ను యీహోవను సోఁలిసిదాగ ఇస్రేలరు ఆతన మహాత్కియన్న నోఇడిదరు. ఆదర్శింద జనరు యీహోవనెన్ను సన్నాసి ఆతన సేవకనాద మోఁతెయల్లి భరవే విచ్ఛరు.

మోఁతె గితె

15 బళికే మోఁతె మత్తు ఇస్రేలరు యీహోవ నిగి ఈ గితెయన్న కాఁతొడిగిదరు:

“నాను యీహోవనిగి కాఁడువేను. ఆతను మహాకాయికాఁళన్న మాడిద్దానే. ఆతను శుదురెయన్న సపారనన్ను సముద్రదోళగి ముఖుగిసిదును.

² యీహోవనే నన్న బల, ఆతను నన్నన్న రక్షిసుత్తానే. నన్న బలపూ కింత నేయిం యాహువే; ఆత నింద నమిగి రక్షణే ఉంటాయితు. యీహోవను నన్న దేవరు. మత్తు నాను ఆతనన్న స్తుతిస్తేఁనే. యీహోవనే నమ్మ పూర్వికర. దేవరు. నాను ఆతనన్న సన్నాసిస్తేఁనే.

³ యీహోవనే యుధ్యిఁరను. ఆతన నామధేయపు యీహోవనే.

⁴ ఆతను ఫరోఁహన రథగళన్నూ స్వీసిరన్నూ సముద్రదోళగి కేంపిదను; ఫరోఁహన మహావిరరన్న కెంపు సముద్రదల్లి ముఖుగిచిచ్చను.

⁵ సాగరపు అవరన్న ముఖ్యేకోండితు; ఆళవాద నీరినల్లి ఆపరు బండిగళంతి ముఖుగిదరు.

⁶ “నన్న భుజబలపు ఎంపో తక్కియుళ్ళాగిదే. యీహోవనే, నన్న భుజబలపు వేరియన్న నుచ్చునూరు మాడితు.

⁷ నీను ఆత్మధిక మహత్వపుళ్ళవనాగి, ననగొదురు నిల్లుపరన్ను నాతగోళిసిదే. బోఁతియు హుల్లన్ను సుడువంతి నిన్న కోఁపు అవరన్న నాతమాడితు.

⁸ నీను ఉల్లిడి మహాగాఁయింద నీరు ఒత్తిటిగి నేరితు. వేగవాగి కరియువ నీరు గట్టియాద గోఁడేయాయితు. సాగరగభందోళగిన జలపు గట్టియాయితు.

⁹ “నావు అవరన్న బెన్న టిట్ట హిడియువేవు; నావు అవర సంపత్తిన్నల్లా తేగెదుశోళ్ళవేవు. నావు ఖద్గ దింద అవరన్న సంహరిసువేవు. నమ్మ భుజబలదింద అవర స్వేత్తగళన్నల్లా వతపడిసిశోళ్ళవేవు” ఎందు కోఁడరు వేరిగళు.

¹⁰ ఆదరే నీను అవర మేలే ఉల్లిడి గాళియింద సముద్రపు అవరన్న ముఖ్యేకోండితు; అవరు సిఁస దంతి ఆగాధవాద సముద్రదల్లి ముఖుగిదరు.

¹¹ యీహోవనే దేవరుగళల్లి నినగి సమానరు యారు? పరిశుద్ధియల్లి నీనే సహోఽతుమను. భయింకర కృత్యగళన్న మాడి ప్రభూతిహోందిద వనూ నీనే. అద్భుతాయికాఁళన్న మాఁడువాతనూ నీనే!

¹² నీను నిన్న బలగైయన్న ఊజిడిట్టితు!

¹³ నీను బిడుగడే మాడిద నిన్న జనరన్న పీతి యింద నడిసువే. నిన్న బలదింద నీను ఈ జనరన్న నిన్న పెత్తివాద దేశించే నడిసువే.

¹⁴ “బేరే జనాంగఁళపర ఇదన్న కేళి భయభీత రాగువరు; థిలిష్టియరు భయదింద తల్లిసువరు.

¹⁵ ఆగ ఎదోమిన కుటుంబగళు భయభీత రాగువరు. మోఁఎాబిన నాయకరు భయదింద నడగువరు. కానానిన జనరు తమ్మ ద్యుమివన్న కళిదుశోళ్ళపరు.

¹⁶ నిన్న భుజబలవన్న అవరు కండు భయభీత రాగువరు. యీహోవన జనరు దాటి హోగువపరిగే, నీను రూపిసిడ జనరు దాటి హోగువపరిగే, అపరు బండియంతి మాఁనవాగిరువరు.

¹⁷ నీను నిన్న జనరన్న నిన్న బెట్టడ సీమేగు నిన్న సింహాసనక్కానీ నీను సిద్ధమాడిద స్తోళక్కూ నడిసువే. యీహోవనే, ఒడేయనే, నిన్న శేగళింద నిన్న ఆలయవన్న కట్ట ¹⁸ యీహోవను ఎందింగి అలువను!” ¹⁹ ఫరోఁహన కుదురెగళు, సపారరు, రథగళు సముద్రదోళక్కే హోదాగ సముద్ర ద నీరు అవరన్న ఆపరిశిశోళ్ళపంతి యీహోవను మాడిదను. ఇస్రేలరాదరో సముద్రదోళగిన ఒణ నేలదల్లి సముద్రవన్న దాటిహోదరు.

²⁰ ఆరోఁహన ఆక్ష మిర్యామళు ప్రవాదిని యాగిద్దశు. ఆక్ష దమ్మ దియన్న తేగెదుశోండశు. మిర్యామళు మత్త స్త్రీయలు కాఁడుపుదక్కూ శుచీ యువుదక్కూ పూరంభిసిదరు. మిర్యామళు అవర కాడిగి హీగి పెల్లవి కాడిదశు.

21 “ಯೆಹೋವನಿಗೆ ಗಾನಮಾಡಿರಿ; ಅತನು ಮಹಾ ಜಯಶಾಲಿಯಾದನು. ಸುದುರೆಗಳನ್ನೂ ರಾಹುತರನ್ನೂ ಸಮುದ್ರದೊಳಗೆ ಮುಖಗಿಸಿ ನಾಶಮಾಡಿದನು...”

22 ಮೋಽಿಯು ಇಸ್ತೇಲರನ್ನು ಕೆಂಪುಸಮುದ್ರದಿಂದ ಮುನ್ನಡಿಸಿದನು. ಅವರು ಶೂರಿನ ಅರಣ್ಯದೊಳಗೆ ಹೋದರು. ಅವರು ಅರಣ್ಯದಲ್ಲಿ ಮೂರು ದಿನಗಳವರಿಗೆ ಪ್ರಯಾಣ ಮಾಡಿದರು. ಜನರಿಗೆ ಎಲ್ಲಿಯೂ ನೀರು ಸಿಕ್ಕಲಿಲ್ಲ.²³ ಆ ಬಳಿಕ ಅವರು ಮಾರಾ* ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ನೀರಿತ್ತು. ಆದರೆ ಅವರು ಆ ನೀರನ್ನು ಕುಡಿಯಲಾಗಲಿಲ್ಲ. ಯಾಕಂದರೆ ಅದು ಬಹು ಕಹಿ ಯಾಗಿತ್ತು. (ಆದಕಾರಣವೇ ಆ ಸ್ಥಳಕ್ಕೆ ‘ಮಾರಾ’ ಎಂಬಾದಾಗಿ ಹೇಸರು ಕೊಡಲ್ಪಟ್ಟಿತ್ತು.)

24 ಅವರು ಮೋಽಿಗೆ ದೂರು ಹೇಳಿತ್ತುದಿಗಿದರು. ಈಗ, “ನಾವೇನು ಕುಡಿಯೋಣ?” ಎಂದು ಅವರು ಹೇಳಿದರು.

25 ಮೋಽಿಯು ಯೆಹೋವನಿಗೆ ಪ್ರಾರ್ಥಿಸಲು ಅತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಽಿಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು.

ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರಿಶೀಲಿಸಿದನು.²⁶ ಅತನು ಅವರಿಗೆ, “ನೀವು ನಿಮ್ಮ ದೇವ ರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಅತನ ದೃಷ್ಟಿಗೆ ಯೋಗ್ಯವಾದಪ್ರಗಳನ್ನು ಮಾಡಬೇಕು; ಅತನ ಆಜ್ಞೆಗಳಿಗೆ ವಿಧೀಯರಾಗಿದ್ದು ಅತನ ಕಟ್ಟಳೆಗಳನ್ನೇಲ್ಲ ಅನುಸರಿಸಬೇಕು. ಆಗ ನಾನು ಈಜ್ಞಾನವರಿಗೆ ಉಂಟು ಮಾಡಿದ ಕಾಯಿಗಳಲ್ಲಿ ಒಂದನ್ನೂ ನಿಮಗೆ ಬರಗೊಡಿ ಸುವರ್ದಿಲ್ಲ. ಯೆಹೋವನೆನೆಂಬ ನಾನೇ ನಿಮಗೆ ಆರೋಗ್ಯ ದಾಯಕನಾಗಿದ್ದೇನೆ” ಎಂದು ಹೇಳಿದನು.

27 ಬಳಿಕ ಜನರು ಪಲೀಮೀವಿಗೆ ಪ್ರಯಾಣ ಮಾಡಿದರು. ಪಲೀಮಿನಲ್ಲಿ ನೀರಿನ ಹನ್ನೆರಡು ಬುಗೀಗಳಿದ್ದವು; ಅಲ್ಲಿ ಎವೆಟ್ಟು ಖಜರಾರದ ಮರಗಳಿದ್ದವು. ಆದ್ದರಿಂದ ಅವರು ನೀರಿನ ಹತ್ತಿರ ತಮ್ಮ ಪಾಠಿಯ ಹಾಕಿದರು.

16 ಬಳಿಕ ಅವರು ಪಲೀಮಿನಿಂದ ಪ್ರಯಾಣಮಾಡಿ ಸಿನಾ ಅರಣ್ಯಕ್ಕೆ ಬಂದರು. ಈ ಸ್ಥಳವು ಪಲೀಮಿನ ಮತ್ತು ಸಿನಾಯಿಬೆಟ್ಟದ ನಡುವೆ ಇತ್ತು. ಈಜ್ಞಾನವ್ಯಾಪ್ತಿ ನಂತರ ಎರಡನೆಯ ತಿಂಗಳಿನ ಹದಿನ್ಯೇಸನೆಯ ದಿನದಲ್ಲಿ* ಅವರು ಈ ಸ್ಥಳಕ್ಕೆ ಬಂದರು. ² ಆಗ ಇಸ್ತೇಲರು ಮತ್ತೆ ಗೊಳಿಗುಟ್ಟಲು ಪ್ರಾರಂಭಿಸಿದರು. ಅವರು ಮರು ಭೂಮಿಯಲ್ಲಿ ಮೋಽಿ ಆರೋನರ ಮೇಲೆ ಗೊಳಿಗುಟ್ಟಿದರು. ³ ಅವರು, “ಯೆಹೋವನು ನಿಮ್ಮನ್ನು ಈಜ್ಞಾನಲ್ಲಿ ಕೊಂಡಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ನಮಗೆ ಈಜ್ಞಾನಲ್ಲಿ ಮಾಂಸಪೂರ್ಣ ರೂಪಿಯೂ ಇತ್ತು. ನಮಗೆ ಬೆಂಧಿದೆ ಆಹಾರವೆಲೂ ನಿಮ್ಮಲಿತ್ತು. ಆದರೆ ಈಗ ನೀವು ನಿಮ್ಮನ್ನು ಈ ಅರಣ್ಯಕ್ಕೆ ಕರೆದುಕೊಂಡು ಬಂದಿರಿ. ನಾವೆಲೂ ಇಲ್ಲಿ ಹಸಿವೆಯಿಂದ ಸಾಯಿವೆವು” ಎಂದು ಹೇಳಿದರು. ⁴ ಆಗ ಯೆಹೋವನು ಮೋಽಿಗೆ, “ಆಹಾರ ದಿಂದ ನಿಮಗೊಂಸ್ತರ ರೂಪಿ ಸುರಿಯವಂತೆ ಮಾಡುವೆನು. ಪ್ರತಿದಿನ ಅವರು ಹೋರಗೆ ಹೋರಿ, ತಮಗೆ ಆ ದಿನದಲ್ಲಿ ತಿನ್ನಲು ಬೇಕಾದ ಆಹಾರವನ್ನು ಕೂಡಿಸಿಕೊಳ್ಳಬೇಕು. ನಾನು ಹೇಳುವುದನ್ನು ಅವರು ಮಾಡುತ್ತಾರೋ ಇಲ್ಲವೋ ಎಂದು ನೋಡಲು ನಾನು ಇದನ್ನು ಮಾಡುವೆನು. ⁵ ಪ್ರತಿದಿನವು ಅವರು ಒಂದು ದಿನಕ್ಕೆ ಬೇಕಾದಮ್ಮೆ ಆಹಾರವನ್ನು ಕೂಡಿಸಿಕೊಳ್ಳಬೇಕು. ಆದರೆ ಈಕ್ಕಾರ* ಅವರು ತಮ್ಮ ಆಹಾರವನ್ನು ಸಿದ್ಧಪಡಿಸುವಾಗ ಎರಡು ದಿನಗಳಿಗೆ ಬೇಕಾದಮ್ಮೆ ಆಹಾರವಿರುವುದನ್ನು ಅವರು ನೋಡುವರು” ಎಂದು ಹೇಳಿದನು.

“ಆದ್ದರಿಂದ ಮೋಽಿಯು ಮತ್ತು ಆರೋನನು ಇಸ್ತೇಲರಿಗೆ, “ಈ ರಾತ್ರಿ ನೀವು ಯೆಹೋವನ ಶ್ರಿಯನ್ನು ನೋಡುವಿರಿ. ನಿಮ್ಮನ್ನು ಈಜ್ಞಾನಿನಿಂದ ರಕ್ಷಿಸಿದವನು ಅತನೇ ಎಂದು ತಿಳಿದುಕೊಳ್ಳಬೇಕಿರಿ.” ನಾಳಿ ಬೆಳ್ಗಿಗೆ ನೀವು ಯೆಹೋವನ ಮಹಿಮೆಯನ್ನು ನೋಡುವಿರಿ. ನೀವು ಯೆಹೋವನ ಮೇಲೆ ಗೊಳಿಗುಟ್ಟಿದ್ದೀರಿ. ಅತನು ನಿಮ್ಮ ಗೊಳಿಗುಟ್ಟಿರುವೆಯನ್ನು ಕೇಳಿದ್ದಾನೆ; ಅತನೇ ನಿಮಗೆ ಸಹಾಯ ಮಾಡುವನು. ನಿಮ್ಮ ಮೇಲೆ ನೀವು ಗೊಳಿಗುಟ್ಟತ್ತಾ ಬರಲು ನಾವೆಷ್ಟರವರು? ನಿಮ್ಮನ್ನು ಈಜ್ಞಾನಿಂದ ಕರೆತಂದವನು ಯೆಹೋವನೇ. ಅತನೇ ನಿಮ್ಮ ಅಗ್ರಹಿತಗಳನ್ನು ಪೂರ್ಣಸುವನು” ಎಂದು ಹೇಳಿದರು.

“ಈಲ್ಲದೆ ಮೋಽಿಯು, “ನೀವು ಗೊಳಿಗುಟ್ಟಿರುವುದನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ರಾತ್ರಿ ಯಲ್ಲಿ ಆತನು ನಿಮಗೆ ಮಾಂಸವನ್ನು ಕೊಡುವನು ಪ್ರತಿ ಮುಂಜಾನೆ ನಿಮಗೆ ಬೇಕಾದಮ್ಮೆ ರೂಪಿಯು ದೊರಕುವುದು. ನೀವು (ಆರೋನನ ಮೇಲೂ ನನ್ನ ಮೇಲೂ) ಗೊಳಿಗುಟ್ಟಿದ್ದೀರಿ? ಆದರೆ ನಿಮಗೆ ದೂರುಹೇಳಲು ನಾವೆಷ್ಟರವರು? ನೀವು ಯೆಹೋವನ ವಿರುದ್ಧವಾಗಿ ದೂರು ಹೇಳುತ್ತಿದ್ದೀರೆಂಬುದು ನಿಮ್ಮ ಜ್ಞಾನಕರದಲ್ಲಿ” ಎಂದು ಹೇಳಿದನು.

ಮಾರಾ ಈ ಹಸರಿನ ಅಥ “ಕಹೆ” ಎಂಬಾಗಿ.

ಎರಡನ ತಿಂಗಳಿನ ಹದಿನ್ಯುದನಯ ದಿನದಲ್ಲಿ ವೈಶಾಹಿ ಮಾಸದ ಹದಿನ್ಯುದನಯ ದಿನ. ಇಸ್ತೇಲರು ಒಂದು ತಿಂಗಳಿಂದ ಪ್ರಯಾಣ ಮಾಡುತ್ತಿದ್ದರು.

ತುರ್ಕಾರ ವಾರದ ಆರೆನೆ ದಿನ. ತನಿಖಾರ ಸಂಭೂತ್ ದಿನವಾಗಿತ್ತು. ಸಂಭೂತ್ ದಿನ ವಿಶಾ, ಅತಿಯ ದಿನವಾಗಿದ್ದರಿಂದ ಅಂದು ಅವರು ಕೆಲಸ ಮಾಡ ತಕ್ಕಾಗಿರಲಿಲ್ಲ.

⁹ ఒళిక మోశి ఆరోఎనసిగే, “ఇస్రేలరోందిగి మాతాడు. అవరిగే, యిహోవన ముందే ఒట్టాగి నేరిదు బన్ని; యాకందరి ఆతను నిమ్మ గోణగుట్టు విచేగిళన్ను కేళిద్దనే ఎందు హేఇలు” అందను.

¹⁰ ఆరోఎనను ఇస్రేలరల్ రోందిగి మాతాడి దను. అవరెలరు ఒందు స్థలదలీ కూడిబందరు. ఆరోఎనను అవరోందిగి మాతాడుతేద్దాగ్ అవ రల్రూ అరణ్యద కండగి తిరుగినోఏడిదరు. మేఘ దల్ల యిహోవన మహిమయు ప్రత్యక్షవాదద్దన్న అవరెలరూ కండరు.

¹¹ యిహోవను మోశిగే, ¹²“నాను ఇస్రేలర గోణగుట్టువిచేగిళన్ను కేళిద్దేనే. ఆద్దరింద అవరిగి హిగే హేఇలు: ‘సంయుాస్తమవుదమున్న నిఇపు మాలన వన్న తిన్నవిరి; ప్రతి ముంజానే సంయోఎదయుద మున్న నిమగే బేఇకాదమ్మ రోట్టియున్న తిన్నవిరి. ఆగ నానే యిహోవనాద దేవరెంబుదన్న నిఇప తిళిదుకోణ్ణువిరి; నన్నల్లి భరవసే ఇయువిరి’ ఎందు హేఇదను.

¹³ సాయంకాల లావశ్శిగభు పాణియద సుత్తలూ బందపు. జనరు మాంసాగ్ని ఈ వశ్శిగభున్న హిదిదరు మత్త ప్రతి ముంజానే అవర పాణియద సుత్తలూ మండు నెలద మేలి బిద్దిత్తు. ¹⁴ సంయుసు మేల క్షేరిద నంతర మంబు కరిగి ఇల్లవాయితు. ఆదరే మండు కరిగి హోదనంతర నెలద మేలి మంజిన కని గళంతిద్ద తేళువాద కాళుగభు బిద్దిదపు. ¹⁵ ఇస్రేలరు అదన్న నోఇడి “ఎనదు”* ఎంబు దాగి ఒబ్బరన్నోబ్బరు కేళిదరు. అదు పనేందు అవరిగి గొత్తిలద కారణ అవరు ఈ ప్రత్యేయున్న కేళిదరు. ఆద్దరింద మోశి ఆవరిగే, “ఇదు యిహోవను నిమగే కోణ్ణిరువ ఆకార.

¹⁶ యిహోవను ఆజ్ఞాపిసువుదేనేందరే, ‘ప్రతి యోబ్బును తనిగే బేఇకాదష్టన్న మాత్ర కూడిసికోళ్ళ బేఇకు. నిమ్మల్లి ప్రతియోబ్బును నిమ్మ కుటుంబద ల్లిరువ ప్రతియోబ్బుగి సుమారు ఒందు మంరు సేరినష్ట కూడిసికోళ్ళబేఇకు’ ఎందు హేఇదను.

¹⁷ అంటయే ఇస్రేలరు మాడిదరు. ప్రతి యోబ్బునూ తన్న ఆకారవన్న కూడిసికోండను. కేలపరు ఇతరరిగింత హాట్టాగి కూడిసికోండరు.

¹⁸ అవరు తమ్మ కుటుంబదల్లిద్ద ప్రతియోబ్బర ఆకార వన్న ఒట్టాగి నేరిసి అశ్చేమాదిశాగ అల్లి యావా గెలూ ప్రతియోబ్బుగి బేఇకాదమ్మ మాత్ర ఆకార

విరుత్తిత్తు. అదు హాట్టాగియూ ఇరుత్తిరలీలు; కూడిమే యాగియూ ఇరుత్తిరలీలు. హిగే ప్రతియోబ్బును తనగే మత్త తన్న కుటుంబక్కు బేఇకాదష్టన్న మాత్ర కూడిసి హోండను.

¹⁹ మోశియు అవరిగే, “ఆకారవన్న మరు దినక్కాగి ఉల్లిసికోళ్ళబేఇకిరి” ఎందు హేఇదను.

²⁰ ఆదరే అవరు మోశియ మాతిగి విధేయరాగ లల్ల. కేలపు జనరు మరుదిన తిన్నపుదక్కాగి ఆకార వన్న ఉల్లిసికోండరు; హిగే ఉల్లిసిట్ట ఆకారపు మంగళింద తుంబి కోణియుతోడగితు. మోశియు హిగే మాడిద జనర మేలి కోపగోండను.

²¹ ప్రతి ముంజానే అవరు ఆకారవన్న కూడిసి హోండరు. ప్రతియోబ్బును తను ఎష్ట తిన్నబుమదోఎ అష్టన్నే కూడిసికోండను. ఆదరే బిసిలేరిదాగ ఆకారపు కరిగిమోయితు.

²² ఆరనేయ దినవాద శుక్రవారదల్లి జనరు ఎరడ రష్టన్న కూడిసికోండరు. అవరు ప్రతియోబ్బుగి ఆరు సేరినష్ట కూడిసికోండరు. ఆద్దరింద జన నాయకరెల్లరూ బందు మోశిగే ఇదన్న తిళిసిదరు.

²³ మోశియు అవరిగే, “యిహోవనే ఇదర బగ్గి తిళిసిద్దను. నాళీ ముంజానే యిహోవనష్ట సన్నాని సత్కర వితేణ విశ్వాంతి దినవాద సబ్బత్తుగిది. ఆదుద రింద ఇదు హిగే సంబహిసితు. ఈ దినక్కే బేఇాద అశిగేయున్న నిఇప తయారిసికోళ్లిరి. ఆదరే ఈ ఆకారదల్లి ఉల్లిదద్దన్న నాళీ ప్రతికాలక్కాగి ఉల్లిసికోళ్లిరి” ఎందు హేఇదను.

²⁴ ఆద్దరింద ఉల్లిద ఆకారవన్న జనరు మరుదిన క్కాగి ఉల్లిసిదరు; ఆదరే ఆ ఆకారపు కేడలీల్ల మత్త మంగళు ఆ ఆకారక్కే బరలీల్ల.

²⁵ తనివారదల్లి మోశియ జనరిగే, “ఈ దిన సబ్బత్తుగిది. ఇదు యిహోవనష్ట సన్నానిసువుద కృతువ వితేణవాద విశ్వాంతి దినవాగిది. నిఇప సిన్నే యింద ఇట్టుకోండిద ఆకారవన్న ఉండమాడిరి. ఇందు నిఇప హోలదల్లి యావ ఆకారవన్న కాణు పుదిల్ల. ²⁶ నిఇప ఆరుదినగభుల్లి ఆకారవన్న కూడిసి బేఇకు. ఆదరే వారద ఏళనేయ దినపు సబ్బత్ దినవాగిదే అందరే విశ్వాంతియ దినవాగిది. ఆద్దరింద ఆ దినదల్లి నెలద మేలి యావ ఆకారవూ ఇరువుదిల్ల” అందను.

²⁷ పాశుయ దినదల్లి (తనివార) కేలవు జనరు ఆకారవన్న కూడిసికోళ్ళలు హోరగి హోదరు, ఆదరే అవరిగే పనూ సిక్కలీల్ల; ²⁸ ఆగ యిహోవను

ಮೋತೆಗೆ, “ಜನರೇ, ನೀವು ಇನ್ನೇಷ್ಟ್ರವರರಿಗೆ ನನ್ನ ಆಚ್ಚೆಗಳಿಗೆ ಮತ್ತು ಬೋಥನಿಗಳಿಗೆ ವಿಶೇಯಾಗುವದಿಲ್ಲ? ²⁹ನೋಡಿರಿ, ಯಹೋವನು ಸಭ್ಯತ್ವದಿನವನ್ನು ನಿಮಗೆ ವಿಶ್ರಾಂತಿ ದಿನವನ್ನಾಗಿ ಮಾಡಿದ್ದಾನೆ. ಅದ್ದರಿಂದ ಯಹೋವನು ಶುಕ್ರವಾರದಂದು ನಿಮಗೆ ಎರಡು ದಿನ ಗಳಿಗೆ ಬೇಕಾದಷ್ಟು ಆಹಾರವನ್ನು ಕೊಡುವನು. ಆದ್ದರಿಂದ ಸಭ್ಯತ್ವಿನಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ಕುಶಿಲು ಕೊಂಡು ವಿಶ್ರಮಿಸಿಕೊಳ್ಳಬೇಕು. ನೀವು ಇರುವಲ್ಲೇ ಇರಿ” ಎಂದು ಹೇಳಿದನು. ³⁰ಅದ್ದರಿಂದ ಜನರು ಸಭ್ಯತ್ವಿನಲ್ಲಿ ವಿಶ್ರಮಿಸಿಕೊಂಡರು.

³¹ಜನರು ಈ ವಿಶೇಷ ಆಹಾರವನ್ನು ಮನ್ನಾಗಿ ಎಂದು ಕರೆಯಿತೋಡಿದರು. ಮನ್ನಾಪ್ರ ಚಿಕ್ಕದಾದ ಬಿಳಿ ಹೊತ್ತುಂಬರ ಬೀಜಗಳಿಂದಿದ್ದವು ಮತ್ತು ಜೀವನುತ್ಪಣಿದಂದ ಮಾಡಿದ ತೆಳುವಾದ ರೋಟ್ಟಿಯಂತೆ ರುಚಿಯಾಗಿತ್ತು. ³²ಮೋತೆಗೆ “ಯಹೋವನು ಆಚ್ಚಾಹಿಸಿದ್ದೇ ನಂದರೆ, ‘ಮೂರು ಸೇರಿನಷ್ಟು ಮನ್ನಾವನ್ನು ನಿಮ್ಮ ಮುಂದಿನ ಸಂತಕಿಯವರಿಗಾಗಿ ಉಳಿಸಿರಿ. ನಾನು ನಿಮ್ಮನ್ನು ಈಚಿಪ್ಪಿನಿಂದ ಹೊರಿಗೆ ನಡಿಸಿದಾಗ ಅರಣ್ಯದಲ್ಲಿ ನಾನು ನಿಮಗೆ ಕೊಟ್ಟ ಈ ಆಹಾರವನ್ನು ನೋಡುವರು’” ಎಂದು ಹೇಳಿದನು.

³³ಆದ್ದರಿಂದ ಮೋತೆಯು ಆರೋನನಿಗೆ, “ಒಂದು ಭರಜಿಯನ್ನು ತೆಗೆದುಕೊಂಡು ಅದರಲ್ಲಿ ಮೂರು ಸೇರಿನಷ್ಟು ಮನ್ನಾವನ್ನು ತುಂಬಿಸು, ನಿಮ್ಮ ಮುಂದಿನ ಸಂತಕಿಯವರು ನೋಡುವುದಕೊಂಡ್ದು ಇದನ್ನು ಉಳಿಸಿಯಹೋವನೆ ಮುಂದೆ ಇಡು. ಎಂದು ಹೇಳಿದನು. ³⁴(ನಂತರ ಆರೋನನು ಯಹೋವನು ಮೋತೆಗೆ ಆಚ್ಚಾಹಿಸಿದಂತೆ ಮಾಡಿದನು. ಆರೋನನು ಮನ್ನದ ಭರಜಿಯನ್ನು ಒಂಬಬಹಿಕೆಯಿರುತ್ತಾನೆ ಮುಂದುಗಡೆಯಲ್ಲಿ ಇಟ್ಟನು.) ³⁵ನಲವತ್ತು ವರ್ಷಗಳವರಿಗೆ ಜನರು ಮನ್ನಾವನ್ನು ತಿಂದರು. ಅವರು ವಿಶ್ರಾಂತಿಯ ದೇಶಕ್ಕೆ ಬರುವ ತನಕ ಅಂದರೆ ಕಾನಾನಿನ ಗಡಿಗೆ ಬರುವವರಿಗೆ ಮನ್ನಾವನ್ನು ತಿಂದರು. ³⁶(ಅವರು ಮನ್ನಾವನ್ನು ಆಳಿಯವುದಕ್ಕೆ ಗೊಮೆರು ಎಂಬ ಅಳಿತೆಯನ್ನು ಉಪಯೋಗಿಸಿದರು.)

17 ಇಸ್ರೇಲರೆಲ್ಲರೂ ಸಿನ್ನು ಮರುಭೂಮಿಯಿಂದ ಒಟ್ಟಾಗಿ ಪ್ರಯಾಣಮಾಡಿದರು. ಯಹೋವನು ಆಚ್ಚಾಹಿಸಿದಂತೆಲ್ಲಾ ಅವರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣ ಪಡಿಸಿದರು.

ಮನ್ನ “ಫನದು” ಎಂದು ಅಥವ ಕೊಡುವ ಇತ್ತಿಯ ಪದಗಳಂತೆ ಈ ಪದದ ಇರ್ಥದ್ದು.

ಒಂಬಬಹಿಕೆ ಅಕ್ಷರಶಃ “ಅಥಾರ್” ಹತ್ತು ಆಚ್ಚಿಗಳು ಬರೆಯಲ್ಲಿಟ್ಟಿದ್ದ ಎರಡು ಕಲ್ಲಿನ ಹಲಗಿಗಳು. ದೇವರು ಮತ್ತು ಇಸ್ರೇಲರ ನಕುವ ಅದ ಒಂಬಬಹಿಕೆಗೆ ಪ್ರಯಾಗಿಳಿದ್ದು.

ಮಾಡಿದರು. ಅವರು ರೆಫೀದಿಮಿಗೆ ಪ್ರಯಾಣ ಮಾಡಿ ಅಲ್ಲಿ ತಂತಿದರು. ಅವರಿಗೆ ಕುಡಿಯಲು ಅಲ್ಲಿ ನೀರಿರ ಲಿಲ್² ಅದ್ದರಿಂದ ಅವರು ಮೋತೆಗೆ ವಿರುದ್ಧವಾಗಿ ದಂಗೆ ಎದ್ದು ಅವನೊಡನೆ ವಾಗ್ಫದ ಮಾಡಿಕೊಡಿದರು. “ನಿಮಗೆ ಕುಡಿಯಲು ನೀರು ಕೊಡು” ಎಂದು ಅವರು ಕೇಳಿದರು.

ಮೋತೆ ಅವರಿಗೆ, “ನೀವು ಯಾರೆ ನನಗೆ ವಿರುದ್ಧವಾಗಿ ದಂಗೆಯಿದ್ದಿರಿ? ನೀವು ಯಾರೆ ಯಹೋವನ್ನು ಪರೀಕ್ಷಾಸುತ್ತಿದ್ದಿರಿ? ಯಹೋವನು ನಮ್ಮೊಡನೆ ಇಲ್ಲ ವೆಂದು ನೀವು ಭಾವಿಸುತ್ತಿರೋ?” ಎಂದು ಹೇಳಿದನು.

³ಆದರೆ ಜನರು ನೀರಿಲ್ಲದೆ ಬಹಳ ಬಾಯಾರಿಕೆಗೆ ಒಳಗಾಗಿದ್ದರು. ಆದ್ದರಿಂದ ಅವರು ಮೋತೆಯ ಮೇಲೆ ಗೊಳಣುಬ್ಬಿದ್ದಿದ್ದರು. “ನೀನು ನಮ್ಮನ್ನು ಈಚಿಪ್ಪಿನಿಂದ ಹೊರಗೆ ಕರೆದುಕೊಂಡು ಬಂದದ್ದೇಕೆ? ನಾವು, ನಮ್ಮ ಮತ್ತು ಮತ್ತು ನಮ್ಮ ದನಕರುಗಳೆಲ್ಲಾ ನೀರಿಲ್ಲದೆ ಸಾಯಾಪುದಕ್ಕೆ ನೀನು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿಯಾ?” ಎಂದು ಅವರು ಕೇಳಿದರು.

⁴ಆದ್ದರಿಂದ ಮೋತೆಯು ಯಹೋವನಿಗೆ ಮೋರೆಯಿಟ್ಟು “ಈ ಜನರ ವಿಷಯದಲ್ಲಿ ನಾನೇನು ಮಾಡಲಿ? ಅವರು ಕಲ್ಲಿಸೆದು ನನ್ನನ್ನು ಕೊಲ್ಲಲ್ಪುದಕ್ಕೆ ಸಿದ್ಧವಾಗಿದ್ದಾರೆ” ಅಂದನು.

⁵ಯಹೋವನು ಮೋತೆಗೆ, “ಇಸ್ರೇಲ ಜನರ ಮುಂದೆ ಹೋಗು. ನಿನ್ನೊಡನೆ ಜನರ ಕೆಲವು ಹಿರಿಯ ರನ್ನು ಕರೆದುಕೊ. ನಿನ್ನ ಉರುಗೋಲಿನ್ನು ಹಿಡಿದು ಕೊಂಡು ಹೋಗು. ನೀನು ಸ್ನೇಲ್ ನದಿಯನ್ನು ಹೊಡೆ ಯಲು ಉಪಯೋಗಿಸಿದು ಕೊಲ್ಲು ಇಡಾಗಿದೆ. ⁶ಹೋರೇಬಿನಲ್ಲಿ ನಾನು ನಿನ್ನ ಮುಂದೆ ಒಂದು ಬಂಡೆಯ ಮೇಲೆ ನಿಲ್ಲುವೆನು. ಉರುಗೋಲಿನಿಂದ ಆ ಬಂಡೆ ಯನ್ನು ಹೊಡೆ; ಆಗ ನೀರು ಅದರೊಳಗಿಂದ ಬರುವುದು. ಆಗ ಜನರು ಕುಡಿಯಬಹುದು” ಎಂದು ಹೇಳಿದನು.

ಅಂತೆಯೇ ಮೋತೆ ಮಾಡಿದನು. ಇಸ್ರೇಲರ ಹಿರಿಯರು ಇದನ್ನು ನೋಡಿದರು. ⁷ಮೋತೆ ಆ ಸ್ಥಳಕ್ಕೆ ಮನ್ನಾಗಿ ಮತ್ತು ಮೇರಿಬಾಗಿ ಎಂದು ಹೆಸರಿಟ್ಟನು, ಯಾಕಂದರೆ ಈ ಸ್ಥಳದಲ್ಲಿ ಇಸ್ರೇಲರು ಅವನಿಗೆ ವಿರುದ್ಧವಾಗಿ ದಂಗೆ ಎದ್ದು ಯಹೋವನನ್ನು ಪರೀಕ್ಷಿಸಿದರು. ಯಹೋವನು ಅವರೊಡನೆ ಇದ್ದಾನೋ ಇಲ್ಲವೋ ಎಂದು ಜನರು ತೆಳಿಯಬಹಿಸಿದರು.

⁸ರೆಫೀದಿಮಿನಲ್ಲಿ ಅಮಾಲೇಕ್ಯರು ಬಂದು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧ ಮಾಡಿದರು.

ಮನ್ನ “ದಂಗೆ ಏಳು” ಎಂಬುದು ಇಡರಭಾಗ.

ಮೇರಿಬಾ “ವಿಹಾರಣೆ”; “ಶೋಧನೆ” ಅಥವಾ “ಪರಿಣ್ಮೆ” ಎಂಬುದು ಇಡರಭಾಗ.

⁹ಆದ್ದರಿಂದ ಮೋಶೆಯ ಯಿಹೋಶುವನಿಗೆ, “ಕೇಲವು ಪ್ರಾರೂಪರನನ್ನು ಆರಿಸಿಕೊಂಡು, ನಾಳೆ ಅಮಾಲೀಕ್ತು ರೊಡೆನ ಯುದ್ಧ ಮಾಡು. ನಾನು ಬೆಟ್ಟದ ತುದಿಯಲ್ಲಿ ನಿಂತು ಗಮನಿಸುವೆನು, ದೇವರು ನನಗೆ ಕೋಟ್ಟ ಉರು ಗೋಲನ್ನು ನಾನು ಹಿಡಿದುಕೊಂಡಿರುವೆನು” ಎಂದು ಹೇಳಿದನು.

¹⁰ಯಿಹೋಶುವನು ಮೋಶೆಯ ಮಾತಿಗೆ ವಿಧೀಯ ನಾಗಿ ಮರುದಿನ ಅಮಾಲೀಕ್ತು ಮೊಡೆನ ಯುದ್ಧಮಾಡಲು ಹೋದನು. ಅದೇ ಸಮಯದಲ್ಲಿ ಮೋಶೆಯೂ ಆರೋನನೂ ಹೂರನೂ ಬೆಟ್ಟದ ತುದಿಗೆ ಹೋದರು. ¹¹ಮೋಶೆ ತನ್ನ ಕೈಗಳನ್ನು ಮೇಲತ್ತಿದ್ದಾಗ ಇಸ್ರೇಲರು ಜಯಗಳಿಸಿದರು. ಅದರೆ ಮೋಶೆಯು ತನ್ನ ಕೈಗಳನ್ನು ಕೈಗಳಿಳಿದಾಗ ಅಮಾಲೀಕ್ತು ರು ಜಯಗಳಿಸಿದರು.

¹²ಸ್ವಲ್ಪ ಸಮಯದ ನಂತರ ಮೋಶೆಯ ತೋಳುಗಳು ಅಯಾಸಿಗೊಂಡವು. ಆದ್ದರಿಂದ ಅವರು ಒಂದು ದೊಡ್ಡ ಕಲನ್ನು ಇಟ್ಟು ಮೋಶೆಯನ್ನು ಅದರ ಮೇಲೆ ಕುಳಿಸಿದರು. ಬಳಿಕ ಆರೋನನು ಮತ್ತು ಹೂರನು ಮೋಶೆಯ ಕೈಗಳನ್ನು ಮೇಲತ್ತಿ ಹಿಡಿದುಕೊಂಡರು. ಆರೋನನು ಮೋಶೆಯ ಒಂದು ಕಡೆಯಲ್ಲಿದ್ದನು; ಹೂರನು ಮೋಶೆಯ ಇನ್ನೊಂದು ಕಡೆಯಲ್ಲಿದ್ದನು. ಸೂರ್ಯನು ಮುಳ್ಳಗುವವರಿಗೆ ಅವರು ಅವನ ಕೈಗಳನ್ನು ಮೇಲತ್ತಿ ಹಿಡಿದರು. ¹³ಆದ್ದರಿಂದ ಯಿಹೋಶುವನು ಮತ್ತು ಅವನ ಸೈನಿಕರು ಅಮಾಲೀಕ್ತುರನ್ನು ಯುದ್ಧದಲ್ಲಿ ಸೋಲಿಸಿದರು.

¹⁴ಬಳಿಕ ಯಿಹೋಶುವನು ಮೋಶೆಗೆ, “ಈ ಯುದ್ಧದ ಕುರಿತು ಬರಿ: ಜನರು ಇಲ್ಲಿ ನಡೆದದ್ದನ್ನು ಜ್ಞಾಪಿಸಿಕೊಳ್ಳುವ ವರ್ತೆ ಈ ಸಂಗಿಗಳನ್ನು ಒಂದು ಪ್ರಸ್ತರಕದಲ್ಲಿ ಬರಿದಿರು. ನಾನು ಅಮಾಲೀಕ್ತುರನ್ನು ಭೂಮಿಯ ಮೇಲಿಂದ ಸಂಪೂರ್ಣವಾಗಿ ನಾಶಮಾಡುವೆನಿಂದು ಯಿಹೋಶುವನಿಗೆ ಹೇಳಿಲು ಮರೆಯಬೇಡ” ಎಂದು ಹೇಳಿದನು.

¹⁵ಆಗ ಮೋಶೆಯು ಒಂದು ಯುಜ್ಜವೇದಿಕೆಯನ್ನು ಕಟ್ಟಿದನು. ಮೋಶೆಯು ಯುಜ್ಜವೇದಿಗೆಗೆ, “ಯಿಹೋಶುವನು ನನ್ನ ದ್ವಾಜ್” ಎಂದು ಹೆಸರಿಟ್ಟನು. ¹⁶ಮೋಶೆ, “ನಾನು ನನ್ನ ಕೈಗಳನ್ನು ಯಿಹೋಶವನ ಸಿಂಹಾಸನದ ಕಡೆಗೆ ಎತ್ತಿದೆನು. ಆದ್ದರಿಂದ ಯಿಹೋಶುವನ ಎಂದಿನಂತೆ ಅಮಾಲೀಕ್ತರ ವಿರುದ್ಧವಾಗಿ ಯುದ್ಧ ಮಾಡಿದನು” ಆಂದನು.

ಮೋಶೆಯ ಮಾವನಿಂದ ಸಲಹ

18 ಮೋಶೆಯ ವಾವನಾದ ಇತ್ತೋನನು ಮಿಥ್ಯಾನಿನಲ್ಲಿ ಯಾಜಕನಾಗಿದ್ದನು. ಮೋಶೆಗೆ ಮತ್ತು ಇಸ್ರೇಲರಿಗೆ ದೇವರು ಅನೇಕ ರೀತಿಗಳಲ್ಲಿ ಸಹಾಯ ಮಾಡಿದ್ದರ ಬಗ್ಗೆ, ಯಿಹೋಶುವನ ಇಸ್ರೇಲರನ್ನು ಈಚೆಸ್ಟಿನಿಂದ ಹೊರಗೆ ನಡಿಸಿದ್ದರ ಬಗ್ಗೆ ಇತ್ತೋನನು

ಹೇಳಿದನು. ²ಆದ್ದರಿಂದ ಅವನು ಮೋಶೆಯ ಹೆಂಡತಿ ಯಾದ ಚಿಪ್ಪೆಬ್ರೋರಳನ್ನು ಕರೆದುಕೊಂಡು ಬಂದನು. (ಚಿಪ್ಪೆಬ್ರೋರಳನ್ನು ಮೋಶೆಯ ಮನಗೆ ಕಳುಹಿಸಿದ್ದರಿಂದ ಆಕೆಯು ಮೋಶೆ ಸಂಗಡ ಇರಲಿಲ್ಲ.) ³ಇತ್ತೋನನು ಮೋಶೆಯ ಇಬ್ಬರು ಗಂಡು ಮಕ್ಕಳನ್ನೂ ಕರೆದುಕೊಂಡು ಬಂದನು. ಮೋಶೆನ ಮಗನ ಹೆಸರು ಗೇಷೋರ್ಮಾ* ಅವನು ಹುಟ್ಟಿದಾಗ ಮೋಶೆಯು, “ನಾನು ಪರದೇಶದಲ್ಲಿ ಅಪರಿಚಿತನಾಗಿದ್ದೇನೆ” ಎಂದು ಹೇಳಿ ಆ ಹೆಸರನ್ನು ಇಟ್ಟನು. ⁴ಇನ್ನೊಬ್ಬ ಮಗನ ಹೆಸರು ಎಲೀಯಿಜರ್. * ಇಬ್ಬನು ಹುಟ್ಟಿದಾಗ ಮೋಶೆಯು, “ನನ್ನ ತಂದೆಯ ದೇವರು ನನಗೆ ಸಹಾಯ ಮಾಡಿ ಈಚೆಸ್ಟಿನ ಅರಸನಿಂದ ರಕ್ಷಿಸಿದನು” ಎಂದು ಹೇಳಿ ಆ ಹೆಸರನ್ನು ಇಟ್ಟನು. ⁵ಆದ್ದರಿಂದ ಮೋಶೆಯು ಮರುಫೂಮಿಯಲ್ಲಿ ದೇವರ ಬೆಟ್ಟದ ಬಳಿ (ಸಿನಾಯಬೆಟ್ಟ) ತಂಗಿದ್ದಾಗ ಇತ್ತೋನನು ಮೋಶೆಯ ಬಳಿಗೆ ಹೋದನು. ಇತ್ತೋನನ ಬೊತ್ತೆಯಲ್ಲಿ ಮೋಶೆಯ ಹೆಂಡತಿ ಮತ್ತು ಅವನ ಇಬ್ಬರು ಗಂಡು ಮಕ್ಕಳ ಇದ್ದರು.

“ಇತ್ತೋನನು ಮೋಶೆಗೆ, “ನಾನು ನಿನ್ನ ಮಾವನಾದ ಇತ್ತೋನ. ನಾನು ನಿನ್ನ ಹೆಂಡತಿಯನ್ನು ಮತ್ತು ಆಕೆಯ ಇಬ್ಬರು ಗಂಡು ಮಕ್ಕಳನ್ನು ನಿನ್ನ ಬಳಿಗೆ ಕರೆದುಕೊಂಡು ಬರುತ್ತಿದ್ದೇನೆ” ಎಂಬ ಸಂದೇಶವನ್ನು ಕಳುಹಿಸಿದನು.

⁷ಆದ್ದರಿಂದ ಮೋಶೆ ತನ್ನ ಮಾವನನ್ನು ಬೇಟಿಯಾಗಲು ಹೊರಗೆ ಹೋದನು. ಮೋಶೆ ಆವನ ಮುಂದೆ ತಲೆಬಾಗಿ ಅವಸಿಗೆ ಮುದ್ದಿಟ್ಟನು. ಅವರಿಬ್ಬರು ಪರಸ್ಪರ ಕ್ಷೇಮ ಸಮಾಜಾರವನ್ನು ವಿಚಾರಿಸಿಕೊಂಡರು. ಬಳಿಕ ಅವರು ಹೆಚ್ಚು ಮಾತಾಪಾಲು ಮೋಶೆಯ ಡೇರೆಯೋಳಕ್ಕೆ ಹೋದರು.

⁸ಯಿಹೋಶುವನು ಇಸ್ರೇಲರಿಗೆ ಮಾಡಿದ ವ್ರತಿ ಯೋಂದು ಸಂಗಿತಿಯನ್ನು ಮೋಶೆ ಇತ್ತೋನನಿಗೆ ಹೇಳಿ ದನು. ಯಿಹೋಶುವನ ಘರೋಹನಿಗೆ ಮತ್ತು ಈಚೆಸ್ಟಿನ ವರಿಗೆ ಮಾಡಿದ ಸಂಗತಿಗಳ ಬಗ್ಗೆ ಮೋಶೆಯು ಹೇಳಿದನು. ದಾರಿಯ ಉದ್ದಕ್ಕೂ ತಮಗೆ ಬಂದೊದಗಿದ ಎಲ್ಲಾ ಸಮಸ್ಯೆಗಳ ಬಗ್ಗೆ ಮತ್ತು ತೊಂದರೆ ಬಂದೊದಗಿದ ಪ್ರತಿಸಾರಿಯು ಯಿಹೋಶುವನ ಇಸ್ರೇಲರನ್ನು ಹೇಗೆ ರಕ್ಷಿಸಿದನೆಂಬುದನ್ನು ಮೋಶೆಯು ತನ್ನ ಮಾವನಿಗೆ ತಿಳಿಸಿದನು.

⁹ಯಿಹೋಶುವನು ಇಸ್ರೇಲರಿಗೆ ಮಾಡಿದ ಬ್ರಹ್ಮಾಯ ಸಂಗತಿಗಳಿಗಾಗಿ ಯೂ ಈಚೆಸ್ಟಿನ ವರಿಗೆ ಇಸ್ರೇಲರನ್ನು ಯಿಹೋಶುವನ ಬಿಡುಗಡೆಗೊಳಿಸಿದ್ದಕ್ಕಾಗಿಯೂ ಇತ್ತೋನ ನನು ಬಹಳ ಸಂತೋಷವಚ್ಚನು. ¹⁰ಇತ್ತೋನನು,

“ಗೇಷೋರ್ಮಾ” ಆ ಹೆಸರು, “ಅಲ್ಲಿ ಪರದೇಶಿ” ಎಂಬ ಅರ್ಥವನ್ನು ಕೊಡುವ ಇಬ್ಬಯ ಮದಗಳಂತಿದೆ.

“ಎಲೀಯಿಜರ್” ಆ ಹೆಸರಿನ ಅರ್ಥ, “ನನ್ನ ದೇವರ ಸಹಾಯ.”

“ಯಿಹೋವನನ್ನ ಸ್ತುತಿಸಿರಿ! ಆತನು ನಿಮ್ಮನ್ನ ಘರೋಹ ನಿಂದಲೂ ಈಜೀಪ್ಟಿನಿಂದಲೂ ರಕ್ಷಿಸಿದನು.

¹¹ ಈಜೀಪ್ಟಿನವರು ತಾವು ಇಸ್ರೇಲರಿಗಿಂತಲೂ ಉತ್ತಮ ರೆಂದು ಭಾವಿಸಿಕೊಂಡಿದ್ದರು. ಆದರೆ ಯಿಹೋವನು ಅವರನ್ನು ತಗಿಸಿದ್ದರಿಂದ ಎಲ್ಲಾ ದೇವರುಗಳಲ್ಲಿ ಆತನೇ ದೊಡ್ಡವನೆಂದು ಈಗ ನಾನು ತೆಳಿದುಕೊಂಡೇನು” ಎಂದು ಹೇಳಿದನು.

¹² ಇತ್ತೋನನು ದೇವರಿಗೆ ಯಜ್ಞಗಳನ್ನು, ಕಾಣಕೆ ಗಳನ್ನು ಕೊಟ್ಟನು. ಆಗ ಆರೋನನು ಮತ್ತು ಇಸ್ರೇಲರ ಎಲ್ಲಾ ಹಿರಿಯರು ಮೋಶೇಯ ಮಾವನಾದ ಇತ್ತೋನ ನೋಡನೆ ದೇವರ ಸನ್ನಿಧಿಯಲ್ಲಿ ಉಂಟವಾಡಲು ಬಂದರು.

¹³ ಮರುದಿನ ಮೋಶೇಯ ಜನರಿಗೆ ನ್ಯಾಯಿನಿಂದಯ ಮಾಡಲು ತನ್ನ ಆಸನದ ಮೇಲೆ ಕುಳಿತುಕೊಂಡನು. ಆಲ್ಲಿ ಬಹಳ ಜನರಿದ್ದರು, ಅದ್ದರಿಂದ ಅವರು ಮುಂಜಾನೆ ಯಿಂದ ಸಾಯಂಕಾಲದವರಗೆ ಅವನ ಸುತ್ತಲೂ ನಿಂತು ಕೊಂಡಿದ್ದರು.

¹⁴ ಮೋಶೇಯ ಜನರ ನ್ಯಾಯತೀರಿಸುವುದನ್ನು ಇತ್ತೋನನು ನೋಡಿ, “ನೀನು ಯಾಕೆ ಹೀಗೆ ಮಾಡುತ್ತಿರುವೆ? ನೀನೊಬ್ಬನೇ ಯಾಕೆ ನ್ಯಾಯತೀರಿಸಬೇಕು? ಜನರು ದಿನವಲ್ಲಾ ನಿನ್ನ ಬಳಿಗೆ ಯಾಕೆ ಬರಬೇಕು?” ಎಂದು ಕೇಳಿದನು. ¹⁵ ಆಗ ಮೋಶೇ ತನ್ನ ಮಾವನಿಗೆ, “ಜನರು ನನ್ನ ಬಳಿಗೆ ಬಂದು ದೇವರ ತೀರ್ಥಾನವನನ್ನು ಕೇಳಬಯಸುತ್ತಾರೆ. ¹⁶ ಅವರೋಳಗೆ ವ್ಯಾಜ್ಞವಿದ್ದರೆ ಅವರು ನನ್ನ ಬಳಿಗೆ ಬರುತ್ತಾರೆ. ಯಾವನು ನ್ಯಾಯವಂತ ನೆಂದು ನಾನು ತೀರ್ಥಾನಿಸಿತ್ತೇನೆ. ಈ ರೀತಿಯಾಗಿ ನಾನು ದೇವರ ಕಟ್ಟಿಗಳನ್ನು ಮತ್ತು ಬೋಧನಗಳನ್ನು ಜನರಿಗೆ ಬೋಧಿಸುತ್ತೇನೆ” ಅಂದನು.

¹⁷ ಆದರೆ ಮೋಶೇಯ ಮಾವನು ಅವನಿಗೆ, “ನೀನು ಹೀಗೆ ಮಾಡುತ್ತಿರುವುದು ಒಳ್ಳಿಯದಲ್ಲ. ¹⁸ ಈ ಕೆಲಸ ನೀನೊಬ್ಬನೇ ಮಾಡುವುದು ಬಹಳ ಪ್ರಯಾಸಕರ. ಇದು ನಿನ್ನನ್ನು ಆಯಾಸಗೊಳಿಸುತ್ತದೆ; ಜನರನ್ನೂ ಆಯಾಸ ಗೊಳಿಸುತ್ತದೆ. ನಿನೊಬ್ಬನಿಂದಲೇ ಈ ಕೆಲಸವನ್ನು ಮಾಡಲಾಗದು. ¹⁹ ಕೇಳಿ, ನಾನು ನಿನಿಗೆ ಕೆಲವು ಸಲಹೆಗಳನ್ನು ಕೊಡುವೆನು. ಯೆಹೋವನು ನಿನೊಬ್ಬನೆ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀನು ಮಾಡಬೇಕಾದದ್ದು ಇವೇ: ಜನರ ವ್ಯಾಜ್ಞಗಳನ್ನು ನೀನು ಕೇಳಿಪ್ರದನ್ನು ಮುಂದುವರಿಸಬೇಕು; ಈ ಸಂಗತಿಗಳ ಬಗ್ಗೆ ನೀನು ದೇವರೊಂದಿಗೆ ಮಾತಾಡುವುದನ್ನೂ ಮುಂದುವರಿಸಬೇಕು; ²⁰ ನೀನು ದೇವರ ಕಟ್ಟಿಗಳನ್ನು ಮತ್ತು ಬೋಧನಗಳನ್ನು ಜನರಿಗೆ ಬೋಧಿಸಬೇಕು; ನಿಂಬಂದನಗಳನ್ನು ಉಲ್ಲಂಘಿಸದಂತೆ ಅವರನ್ನು ಎಚ್ಚರಿಸಬೇಕು; ಜೀವಿಸಲು ಸರಿಯಾದ

ಮಾರ್ಗವನ್ನು ಅವರಿಗೆ ಬೋಧಿಸಬೇಕು; ಅವರು ಮಾಡಬೇಕಾದದನ್ನು ಅವರಿಗೆ ತಿಳಿಸಬೇಕು. ²¹ ಆದರೆ ನೀನು ಜನರೋಳಗೆ ದೇವಭಕ್ತರೂ ಲಂಜಮುಟ್ಟದವರೂ ಆಗಿ ರುವವರನ್ನು ಅರಿಸಿಕೊಳ್ಳಬೇಕು. ಅವರನ್ನು ನಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು. ²² ಈ ಅಧಿಕಾರಿಗಳು ಜನರಿಗೆ ನ್ಯಾಯತೀರಿಸಲಿ. ಬಹಳ ಪ್ರಾಮುಖ್ಯವಾದ ವ್ಯಾಜ್ಞವಿದ್ದರೆ, ತೀರ್ಥಾನಕಾಗಿ ಅವರು ನಿನ್ನ ಬಳಿಗೆ ಬರಬಹುದು. ಆದರೆ ಇತರ ವ್ಯಾಜ್ಞಗಳನ್ನು ಅವರೇ ತೀರ್ಥಾನಿಸಿ ಕೊಳ್ಳಬಹುದು. ಈ ರೀತಿಯಾಗಿ ಮಾಡಿದರೆ, ಅದು ನಿನಗೆ ಸುಲಭವಾಗುವುದು. ಮಾತ್ರವಲ್ಲದೇ, ಈ ಜನರು ನಿನ್ನ ಕೆಲಸವನ್ನು ತಮ್ಮೊಳಿಗೆ ಹಂಚಿಕೊಳ್ಳಬುದು. ²³ ನೀನು ಈ ಸಂಗತಿಗಳನ್ನು ಮಾಡಿದರೆ, ಯಿಹೋವನ ಚಿತ್ತವಿದ್ದರೆ, ನೀನು ನಿನ್ನ ಕೆಲಸವನ್ನು ಮಾಡುತ್ತಾ ಮುಂದುವರಿಯಲು ಶಕ್ತಾಗುವೆ ಮತ್ತು ಆದೇ ಸಮಯದಲ್ಲಿ ಜನರಲ್ಲರೂ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮನೆಗೆ ಹೋಗಬಹುದು” ಎಂದು ಹೇಳಿದನು.

²⁴ ಮೋಶೇಯ ತನ್ನ ಮಾವನಾದ ಇತ್ತೋನನು ಹೇಳಿದರೆ ಮಾಡಿದನು. ²⁵ ಮೋಶೇಯ ಇಸ್ರೇಲರೋಳಗಿಂದ ನೀನಿವಂತರನ್ನು ಆರಿಸಿಕೊಂಡು ಅವರನ್ನು ಹೀಗೆ ನಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ಮಾಡಿದನು. ²⁶ ಈ ಅಧಿಕಾರಿಗಳು ಜನರ ನ್ಯಾಯಾಧಿಪತಿಗಳಾಗಿದ್ದರು. ಜನರು ತಮ್ಮ ವ್ಯಾಜ್ಞಗಳನ್ನು ಈ ಅಧಿಕಾರಿಗಳ ಬಳಿಗೆ ಯಾವಾಗಲೂ ತರಬಹುದಿಗೆತ್ತು. ಮೋಶೇಯ ಬಹು ಪ್ರಾಮುಖ್ಯವಾದ ವ್ಯಾಜ್ಞಗಳನ್ನು ಮಾತ್ರ, ತೀರ್ಥಾನಿಸಿಸುತ್ತಿದ್ದನು.

²⁷ ಪ್ರಸ್ತುತ ಸಮಯದ ನಂತರ ಮೋಶೇಯ ತನ್ನ ಮಾವ ನಾದ ಇತ್ತೋನನ್ನು ಬೀಳಿಕ್ಕುಟ್ಟನು; ಇತ್ತೋನನು ತನ್ನ ಸ್ವೇತ ದೇಶಕ್ಕೆ ಹಿಂತಿರುಗಿಹೋದನು.

ಇಸ್ರೇಲರ ಜಿಂತ ದೇವರ ಒಂಬಡಿಕೆ

19 ¹ ಇಸ್ರೇಲರು ಈಜೀಪ್ಟಿನಿಂದ ಹೊರಬ ಮೂರ ನೆಯ ತಿಂಗಳಲ್ಲಿ ಸೀನಾಯ ಮರುಭೂಮಿ ಯನ್ನು ತಲುಹಿದರು. ² ಜನರು ರೇಫೀದೀಮನ್ನು ಸೀನಾಯ ಬಿಟ್ಟು ಮರುಭೂಮಿಗೆ ಬಂದಿದ್ದರು. ಇಸ್ರೇಲರು ಮರುಭೂಮಿಯಲ್ಲಿ ಬೆಳ್ಟುದಬಲ್ಲಿ ತಂಗಿದರು. ³ ಆಗ ಮೋಶೇ ಬೆಳ್ಟಿಪನ್ನೇರಿ ಯೆಹೋವನ ಸನ್ನಿಧಿಹೇಳಿದನು. ಮೋಶೇಯ ಬೆಳ್ಟಿಪನ್ನೇರಿ ಯೆಹೋವನ ಸರಿಯಾದ ಅವನಿಗೆ, “ಯಾಕೋಬಿನ ಮಹಾ ಕುಟುಂಬವಾದ ಇಸ್ರೇಲರಿಗೆ ಈ ಸಂಗತಿಗಳನ್ನು ಹೇಳು. ⁴ ನಾನು ನನ್ನ

వైరిగల్గిగా మామువ సంగతిగళన్న నీఎవు నోఎచిద్దిరి. నాను ఈజెష్టునపరిగా ఏను మాకిదేనేందు నీఎవు నోఎచిదిరి. హద్దు తను మరిగళన్న హోతుకోండు బరువంతే నాను నిమ్మన్న ఈజెష్టు నింద ఇల్లిగి కరెదుకోండు బందద్దన్న నీఎవు నోఎచిదిరి.⁵ ఆద్దరింద నన్న ఆజ్ఞిగల్గిగి విధేయరాగబేశేందు నాను నిమగి హేళుతేంటే. నన్న ఒడంబిడికేయన్న క్రేకోండు నడెయిరి. ఆగ నీఎవు ననగి వితేషపాద జనరాగువిరి. ఈ లోకవెల్లు నన్నదే. ఆదరే నాను నిమ్మన్న నన్న స్పౌత జనాంగపన్నాగి ఆరసికోళ్ళు త్రిద్దేంటే. ⁶ “నీఎవు ‘యాఁజకర రాజు’ ఎంబ వితేషపాద జనాంగపాగువిరి. మోశేయే, నాను నినగి హేళిద సంగతిగళన్న నీఎను ఇస్రేలిరిగి హేళలేబేకు” ఎందను.

⁷ ఆద్దరింద మోశే బెట్టడిందిలీదు బందు జనర హిరియరన్న ఒట్టుప్పి కరెసిదను. యిహోవను హేళ బేశేందు ఆజ్ఞాఫీసిద సంగతిగళన్న ల్లా మోశేయు హిరియరిగి హేళిదను. ⁸ “జనరల్లరూ ఒట్టుప్పి మాతా డిదరు. “యిహోవను హేళువ ప్రతియోండక్కు నావు విధేయరాగువేవు” ఎందు అవరు అరిక మాకిదరు.

బల్కి మోశేయు తిరుగి బెట్టప్పేరి యిహోవను సన్నిధిగి హోరి జనర ప్రతిథి యీయన్న దేవరిగి తిలి సిదను. ⁹ యిహోవను మోశేగి, “నాను కాముంగి లల్లి నిన్న బల్గి బరువేను. నాను నిన్నోడనే మాతా దువేను. నిన్నోడనే మాతాదువుదన్న జనరల్లరూ కేళువరు. నీఎను హేళువ సంగతిగళన్న జనరు యావాగలూ నంబలు స్కాయపాగువంతే నాను ఇదన్న మామువేను” ఎందు హేళిదను.

ఆగ మోశేయు జనరు హేళిద సంగతిగళన్న ల్లా దేవరిగి అరిక మాకిదను.

¹⁰ యిహోవను మోశేగి హేళిద్దేనేందరే, “ఈ దిన మతు నాళి నీఎను జనరన్న బందు వితేషపంద నిమ్మ సందర్శనక్కాగి సిద్ధపడిసబేకు. జనరు తమ్ము బట్టి గళన్న తోళిదుకోండు¹¹ మూరనేయు దినదల్లి ననగాగి సిద్ధరాగబేకు. మూరనేయు దినదల్లి నాను సిఎనాయి బెట్టడ మేలె ఇళిదుబరువేను; జనరల్లరూ నన్నన్న నోఁడువరు. ¹²⁻¹³ ఆదరే బెట్టడింద దారపిబేశేందు నీఎను జనరిగి హేళబేకు. ఒందు గెరియన్న కాశి ఆ గెరియన్న దాబబార దేందు అవరిగి తిళిసు. యావ వ్యక్తియాగలీ బెట్టవేన్న ముట్టిదరే ఆదన్న కోల్లబేకు. యారూ బెట్టప్పన్న ముట్టిశాడదు. తుత్తురి ఖాదిదాగ (టగరిన కోంబినింద మాకిద తుత్తురి) జనరు బెట్టద సమీపచ్చే బరబేకు ఎందు హేళు” ఎందను.

¹⁴ మోశే బెట్టడిందిలీదు హోదను. అవను జనర బల్గి హోగి వితేషసందర్శనక్కాగి అవరన్న సిద్ధమాకిదను. జనరు తమ్ము బెట్టిగళన్న తోళిదు కోండరు.

¹⁵ ఆగ మోశే జనరిగి, “ఇన్న మూరు దినగళల్లి అందరే మూరనేయు దినదల్లి యిహోవనోడనే బందు వితేషపంద సందర్శనక్కాగి సిద్ధరాగిరి. అల్లియ వరిగి, పురుషుల స్త్రీయర సంగ మాజబారదు” ఎందు హేళిదను.

¹⁶ మూరనేయు దినద ముంజానేయల్లి బెట్టడల్లి గుడుగుమింజుగళు ఖండాదప. బందు కాముంగిలు బెట్టడమేలి ఇళిదుబంపు; తుత్తురియ మహా ధ్వనియు కేళిశితు. పాళీయ దల్లిద్ద జనరల్లరూ భయభిభరతాదరు. ¹⁷ ఆగ మోశే దేవరన్న సంధిసు పుదక్కుగి జనరన్న పాళీయదింద హూరగ నడ్జిసి, బెట్టడ బల్గి కరెదుకోండు బందను. ¹⁸ సిఎనాయి బెట్టప్ప హోగియింద కవిదుకోండితు. కులుమేయింద బరువ హోగియంతే, బెట్టడింద హోగియు మేలక్కేరితు. యిహోవను బొంయిల్లి బెట్టడ మేలె ఇళిదు బందద్దరింద ఇదు సంభవిసితు. ఇళిసి బెట్టి నఁడుగలారంభిసితు. ¹⁹ తుత్తురియ ధ్వనిహేచ్చి హజ్జుయితు. మోశేయు దేవమోందిగి మాతాడిదాగలీల్లా దేవరు గుడుగినంతిద్ద ధ్వనియల్లి అవనిగి ఉత్తరికోటస్తును.

²⁰ యిహోవను సిఎనాయి బెట్టక్కే ఇళిదు బందను. బల్కి యిహోవను మోశేయన్న కరెదు బెట్టడ తుదిగి బరలు హేళిదను. ఆద్దరింద మోశే మేలక్కే హోదను.

²¹ యిహోవను మోశేగి, “సేళిగిలీదు హోగి, జనరు నన్నన్న నోఁడులు నన్న హత్తిర బరబారదెందు అవరన్న వాళ్ళరిసు. ఇల్లవాదరే అవరల్లి అనేఁకరు సాయువరు. ²² మాతుపల్లద్ద నన్న సమీపక్కే బరువ యాజకరు ఈ వితేషపంద సందర్శనక్కాగి తమ్మున్న సిద్ధపడిసికోళ్ళబేశేందు హేళు. ఇల్లవాదరే నాను అవరన్న లీపీసుపేను” అందను.

²³ మోశేయు యిహోవనిగి, “జనరు బెట్టప్పన్న ముట్టిదరే అవనన్న కెల్లగలీందాగలీ బాణగ

ಹಾರೀ ಅದನ್ನು ವವಿತ್ತ ಸ್ಥಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಷ್ಟು ರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.

²⁴ ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದು ಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲೀ ಜನರಾಗಲೀ ಬರಕೂಡು. ಅವರು ನನ್ನ ಸಮೀಕ್ಷೆ ಬುಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.

²⁵ ಆದ್ದರಿಂದ ಮೋಹಿ ಜನರ ಬಳಿಗೆ ಇಳಿದುಹೋಗಿ ಈ ಸಂಗತಿಗಳನ್ನು ಅವರಿಗೆ ತಿಳಿಸಿದನು.

ದಾಖ್ಯಾಗಳು

20 ಬಳಿಕ ಯೆಹೋವನು ಈ ದಶಾಖ್ಯಾಗಳನ್ನು ಅವರಿಗೆ ಕೊಟ್ಟನು: ²¹ “ಯೆಹೋವನೆಂಬ ನಾನೇ ನಿಮ್ಮ ದೇವರು. ಈಖ್ಯಾಸನ್ನೀಗೆ ಗುಲಾಮರಾಗಿದ್ದ ನಿಮ್ಮನ್ನು ಆ ದೇಶದಿಂದ ಹೊರಗೆ ನಿಸಿಡಿದವನು ನಾನೇ.

³ “ನನ್ನನ್ನು ಲದೆ ಬೀರೆ ಯಾವ ದೇವರುಗಳನ್ನೂ ನೀವು ಆರಾಧಿಸಬಾರದು,

⁴ “ನೀವು ಯಾವ ವಿಗ್ರಹಗಳನ್ನು ಮಾಡಬಾರದು. ಅಕಾಶದಲ್ಲಿಯಾಗಲೀ ಭೂಮಿಯ ಮೇಲಾಗಲೀ ನೀರಿನಲ್ಲಾಗಲೀ ಇರುವ ಯಾವುದೇ ಪಸ್ತುವಿನ ರೂಪವನ್ನು ನೀವು ಮಾಡಿಕೊಳ್ಳಬಾರದು. ಅವಗಳನ್ನು ಪ್ರಾಜಿನಬಾರದು. ⁵ ನಿಮ್ಮ ದೇವರಾದ ಯೆಹೋವನೆಂಬ ನನಗೆ ಸಲ್ಲತಕ್ಕ ಗೌರವವನ್ನು ನೀವು ಬೇರೆಯವರಿಗೆ ನಲ್ಲಿಸಿದರೆ ನಾನು ನಿಮ್ಮನ್ನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ವಾವಮಾಡುವವರ ದೋಷಫಲವನ್ನು ಅವರ ಮೂರು ನಾಲ್ಕು ತಲೆವಾರುಗಳವರೆಗೂ ಬರಮಾಡುವೆನು. ⁶ ಆದರೆ ನನ್ನ ಅಳಿಗಳಿಗೆ ವಿಧೇಯರಾಗಿರುವವರಿಗೆ ಅವರ ಸಾವಿರ ತಲೆಮಾರುಗಳವರೆಗೂ ದಯಿತೋರಿಸುವೆನು.

⁷ “ನಿಮ್ಮ ದೇವರಾದ ಯೆಹೋವನು ಹೆಸರನ್ನು ಅಯೋಗ್ಕಾರ್ಯಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸಿದೆ ಬಿಡುಪುಡಿಲು:

⁸ “ನೀವು ಸಬ್ಬತ್ತ ದಿನವನ್ನು ದೇವರ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಅದನ್ನು ಆಚರಿಸಿ. ⁹ ವಾರದ ಅರು ದಿನಗಳಲ್ಲಿ ಕೆಲಸಮಾಡಿ. ¹⁰ ಆದರೆ ಏಳನೆ ದಿನವು ನಿಮ್ಮ ದೇವರಾದ ಯೆಹೋವನನ್ನು ಸನ್ಯಾಸಿಸಲು ಮೀಸಲಾಗಿರುವ ವಿಶ್ರಾಂತಿ ದಿನವಾಗಿದೆ. ಅಂದು ನೀವು ಯಾವ ಕೆಲಸವನ್ನು ಮಾಡಬಾರದು. ನೀವಾಗಲೀ ನಿಮ್ಮ ಗಂಡು ಮತ್ತು ಖಾಗಲೀ ಹೆಣ್ಣುಮತ್ತು ಖಾಗಲೀ ನೀವರೆಕಾಗಲೀ ಸೇವಕಿಯರಾಗಲೀ ನಿಮ್ಮ ಪಶುಗಳಾಗಲೀ ನಿಮ್ಮಲ್ಲಿರುವ ವಿದೇಶಿಯರಾಗಲೀ ಕೆಲಸ ಮಾಡಬಾರದು.

¹¹ ಯಾಕಂದರೆ ಯೆಹೋವನು ಆರು ದಿನಗಳಲ್ಲಿ ಕೆಲಸ ಮಾಡಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವಗಳಲ್ಲಿರುವ ಸಮಸ್ತವನ್ನು ನಿಮ್ಮ ಸಿಹಿನೆಯ ದಿನದಲ್ಲಿ ವಿಶ್ರಾಂತಿಸಿದನು. ಆದ್ದರಿಂದ ಯೆಹೋವನು ಸಬ್ಬತ್ತದಿನವನ್ನು ಆಶೀರ್ವದಿಸಿ ಅದನ್ನು ತನ್ನ ದಿನವನ್ನಾಗಿ ಮಾಡಿದನು.

¹² “ನೀವು ನಿಮ್ಮ ತಂಡೆತಾಯಿಗಳನ್ನು ಸನ್ಯಾಸಿಸಬೇಕು; ನೀವು ಸನ್ಯಾಸಿಸಿದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.

¹³ “ನೀವು ಯಾರನ್ನೂ ಕೊಲೆ ಮಾಡಬಾರದು.

¹⁴ “ನೀವು ವೃಭಿಜಾರ ಮಾಡಬಾರದು.

¹⁵ “ನೀವು ಕರಿಯಬಾರದು.

¹⁶ “ನೀವು ಬೇರೆಯವರ ಮೇಲೆ ಸುಳ್ಳಾಳಿಸ್ತೇ ಹೇಳಬಾರದು. * ¹⁷ “ನೀವು ನೆರೆಯವನ ಮನೆಯನ್ನು ಆಶಿಸಬಾರದು. ನೀವು ಮತ್ತೊಬ್ಬನ ಹೆಂಡಕಿಯನ್ನಾಗಲೀ ಸೇವಕರನ್ನಾಗಲೀ ದಾಸಿಯರನ್ನಾಗಲೀ ಪಶುಗಳನ್ನಾಗಲೀ ಆಶಿಸಬಾರದು.

ಜನರ ದೇವರಿಗೆ ಭಯವಟ್ಟಿದ್ದು

¹⁸ ಆಗ ಅಲ್ಲಿದ್ದ ಜನರು ಗುಡುಗಿನ ಧ್ವನಿಯನ್ನು ಕೇಳಿದರು; ಬೆಳ್ಳಿದ ಮೇಲೆ ಮಿಂಚುಗಳನ್ನು ನೋಡಿದರು; ಹೊಗೆಯು ಬೆಳ್ಳಿದಿಂದ ಏರುವದನ್ನು ಕಂಡರು. ಅವರೆಲ್ಲರೂ ಭಯದಿಂದ ನಡುಗಿದರು; ಬೆಳ್ಳಿದಿಂದ ದೂರದಲ್ಲಿದ್ದುಕೊಂಡು ಅವಗಳನ್ನೇಲ್ಲಾಗಿ ಮನಿಸಿದರು. ¹⁹ ಆಗ ಜನರು ಮೋಹಿಗೆ, “ನೀನು ನಮ್ಮೊಡನೆ ಮಾತಾಡು; ನಾವು ನಿನಗೆ ಕಿವಿಗೊಡುವೆವು. ಆದರೆ ಯೆಹೋವನು ನಮ್ಮೊಡನೆ ಮಾತಾಡಿದಿರೆ. ಇಲ್ಲವಾದರೆ ನಾವು ನಾಯಿವೆವು” ಅಂದರು.

²⁰ ಆಗ ಮೋಹಿಯ ಜನರಿಗೆ, “ಭಯವಡಬೇಕಿರಿ, ಯೆಹೋವನು ನಿಮ್ಮನ್ನು ಪರಿಕೀಸಲು ಬಂದಿದ್ದಾನೆ. ನೀವು ಆತನಲ್ಲಿ ಭಕ್ತಿಯಳ್ಳವರಾಗಿರಬೇಕೆಂದು ಆತನು ಬಯಿಸುತ್ತಾನೆ. ಆಗ ನೀವು ಪಾಪ ಮಾಡುವದಿಲ್ಲ” ಎಂದು ಹೇಳಿದನು.

²¹ ದೇವರ ಸೆನ್ನಿಧಾನಕ್ಕೆ ಹೋಗಲು ಮೋಹಿಯ ಕಾಮುಕಗಿಲಿನೋಳಿಗೆ ಹೋದಾಗ, ಜನರು ಬೆಳ್ಳಿದಿಂದ ದೂರ ನಿಂತುಕೊಂಡರು. ²² ಆಗ ಯೆಹೋವನು ಈ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸಲು ಮೋಹಿಗೆ ಶಿಡನು: “ನಾನು ಪರಲೋಕದಿಂದ ನಿಮ್ಮ ಸಂಗಡ ಮಾತಾಡಿದ್ದನ್ನು ನೀವು ನೋಡಿದ್ದಿರಿ. ²³ ಆದ್ದರಿಂದ ನಮ್ಮೊಡನೆ ಸ್ವಧಿಸಲು, ನೀವು ಬೆಳ್ಳಿಬಂಗಾರಗಳಿಂದ

ನಿವು... ಹೇಳಬಾರದು ಅಥವಾ “ನೀವು ನಿಮ್ಮ ನೆರೆಯವರ ವಿರುದ್ಧ ನಾಕ್ಕಿಯಾಗಿರಬಾರದು.”

ముఖిగళన్న మాకిశోళ్లబారదు. ఈ సుళ్లు దేవరుగళన్న నీఎపు మాకిశోళ్లేబారదు.”

²⁴ “ఒందు వితేష యజ్ఞవేదికేయన్న నన గోస్వర మణ్ణినింద కట్టిరి. ఈ యజ్ఞవేదికేయ మేలిల శురిదగగళన్న ననగి సపాంగ హోమగళ న్నాగియూ సమాధానయజ్ఞగళన్న గియూ సమపించి సిరి. నాను నిమగి హేళువ ప్రతియోందు స్థలద ల్లియూ నన్నన్న జ్ఞావపశమాకిశోళ్లు హీగియే మాకిరి. ఆగ నాను బందు నిమ్మన్న ఆతీవదిసు వేను.” ²⁵ నీఎపు యజ్ఞవేదికేయన్న కల్యగళింద కట్టబేశిందిద్దరి, ఉళీయింద* కెత్తిద కల్యగళన్న ఉపయోగిసేశిరి. అంధ కల్యగళన్న ఉపయోగిసి దరే, యజ్ఞవేదికేయు అపవిత్రవాగువయదు.

²⁶ అల్లదే యజ్ఞవేదికేయన్న కప్తుపుదక్కే మెచ్చలు గగళన్న మాడబారదు. మెచ్చలుగళిద్దరి జనరు తలే ఎత్తి యజ్ఞవేదికేయన్న నోఱువాగ నిమ్మరహస్యాంగపు కాణిసియు.”

ఇతర కట్టశిగళు మత్త ఆచ్ఛిగళు

21 బళిశ దేవరు మోశగీ హేళిద్దేనీందరే, “నీను జనరిగి నేమిసబీకాద ఇతర కట్టశిగళు యావదేందరే:

² “నీఎపు ఇబ్రయ* గులామనన్న కోండు కోండరే, ఆ గులామను ఆరు వరుపగళవరిగి మాత్ర నిమ్మ సేవమాడువను. ఆరు వరుపగళ నంతర, అవను బిడుగడియాగువను, అవను ఏనూ కోడబీకాగిరువుదిల్ల. ³ అవను నిమ్మ గులామ నాగువాగ మదుపెయాగిల్లదిద్దరి, అవను బిడుగడి హోందువాగలూ హేండతియల్లదవనాగి హోఁగువను. ఆదరే అవను నిమ్మ గులామనాగువాగ మదుపెయాగిద్దరి అవను బిడుగడి హోందువాగ తన్న హేండతియన్న కరేదుకోండు హోఁగువను.” ⁴ గులామను మదుపెయాగిల్లదిద్దరి, అవన యజ మానను అవనిగ మదువ మాకిసబహుదు. ఆ స్రీయు మక్షణన్న కెత్తరి, ఆశియూ ఆశియ మక్షణూ యజమానను స్ఫేత్తాగువరు. గులామను తన్న సేవా వప్పగళన్న ముగిసిద తరువాయ బిడుగడి హోందువను.

⁵ “ఆదరే బందువేళి ఆ గులామను తన్న యజ మానను సంగడవిరలు బయసుతేఁసీందు దృఢమాడి

కొళ్లువను. ఆగ అవను, ‘నాను నన్న యజమాన నన్న ప్రతిమిసుతేఁలే. నాను నన్న హేండతి మత్తు నన్న మక్షణన్న ప్రతిమిసుతేఁలే. నాను బిడుగడి హోందువు దిల్ల. నాను ఇల్లే ఇరువేను’ ఎందు హేళబేశు. ‘హీగాదరే యజమానను ఆ గులామనన్న దేవర సన్నిధి* కరేదుకోండు బరువను. యజమానను గులామనన్న కదద బళిగ అధాబా భాగిలిన మరద నిలుపవట్టిగళ బళిగ కరేదుకోండు బరువను. యజమానను గులామన కివిగి జూపాద సలాకే యింద తంతుపుమాడువను. ఆగ గులామను తన్న జీవమాన పయింత ఆ యజమాననిగి సేవే మాడువను.

⁷ “బిబ్బను తన్న మగళన్న గులామళన్న గి మారలు తీమాసిసిదరే, ఆశియన్న బిడుగడి గొల్సివ నియమగళ గులామరాద పురుషరన్న బిటిగెగేశాళిసువ నియమగళ ప్రకార ఇరువుదిల్ల. ⁸ యజమానను తనగాని ఆరిసికోండ గులామళన్న ఇష్టపడిద్దరి, అవళన్న బిడుగడి మాడబహుదు. (అవళ తండెగి అవళన్న మారబహుదు.) అవళన్న విదేశియరిగి మారువ హక్కన్న యజమానను కళిదుకోళ్లుత్తానే; యాకందరే ఆశియల్లి అవనిగిద్ద నంబిచియు మురిదు హోఁయతు. ⁹ యజమానను గులామళన్న తన్న స్ప్రోత మగినిగి మదువే మాకిసు పుదాగి వాగ్నాన మాదిదరే, అవళన్న గులామళ న్నాగి నోఁడికోళ్లదే మగాలాగి నోఁడికోళ్లబేశు.

¹⁰ “యజమానను ఇన్నోబ్బ స్త్రీయన్న మదువే యాదరే, అవను తన్న మోదలనీయ హేండతిగి అవను కొండువ ఆకార అధాబా బట్టిబర్గిల్లల్లి పనా కశిమీ మాడబారదు; మదువేయ మూలశ ఆశియు యావావ వస్తుగళన్న హోందలు హక్కువడిదిరుత్తాళో అవెల్లవన్న అవను ఆశిగి కోడబేశు.

¹¹ అవను ఆశిగాగి ఈ మూరు సంగిగిగళన్న మాడబేశు. ఇల్లవాదరే అవళ బిడుగడియాగిద్దాళి. అవళ అవనిగి యావ సాలవన్న తీరిస బీఁకాగిల్ల.

¹² “బిబ్బను మత్తోబ్బనన్న హోడెదు కోండరే, అవనం కోల్లల్లదబేశు. ¹³ ఆదరే కోల్లబేశంబ బాద్యితవిల్లదే హోడెదాగ సత్తుహోఁదరే అదు దేవర సంకలపుందు పరిగటసబేశు. నాను నేమి నెలిరువ ఆత్మయస్థగళిగి హోడెదవను ఓడికోఁగి

శాశ్వతరితః “కెత్తి”

ఇబ్రయ అధాబా “ఇస్రేలియ.”

ಸುರಕ್ಷಿತವಾಗಿ ಬದುಕಲಿ. ¹⁴ಆದರೆ ಒಬ್ಬನು ಕೋರೆ ದಿಂದಾಗಲೀ ದೇವಂದಿಂದಾಗಲೀ ಇನ್ನೊಬ್ಬನನ್ನು ಕೊಂಡರೆ, ಆ ಕೋಲೆಗಾರನಿಗೆ ದಂಡನೆಯಾಗಬೇಕು. ನನ್ನ ಯಜ್ಞವೇದಿಕೆಯಿಂದ ಅವನನ್ನು ದೂರಕ್ಕೆ ತೆಗೆದು ಕೊಂಡು ಹೋಗಿ ಕೊಲ್ಲಬೇಕು.

¹⁵“ತಂದೆಯನ್ನಾಗಲೀ ತಾಯಿಯನ್ನಾಗಲೀ ಹೊಡಿಯುವನನ್ನು ಕೊಲ್ಲಬೇಕು.

¹⁶“ಒಬ್ಬನು ತಾನು ಕದ್ದವನನ್ನು ಗುಲಾಮನನ್ನಾಗಿ ಮಾರುವಾಗ ಅಥವಾ ತನ್ನ ಲೀ ಇಟ್ಟಕೊಂಡಿರುವಾಗ ಸಿಕ್ಕಿ ಕೊಂಡರೆ ಅವನಿಗೆ ಮರಣಶಿಕ್ಕಿ ಯಾಗಬೇಕು.

¹⁷“ತಂದೆಯನ್ನಾಗಲೀ ತಾಯಿಯನ್ನಾಗಲೀ ಶಹಿಸುವವನನ್ನೂ ಕೊಲ್ಲಬೇಕು.

¹⁸“ಇಬ್ಬರು ಜಗತ್ವಾದುತ್ತಿರುವಾಗ ಒಬ್ಬನ್ನು ಕಲ್ಲಿ ನಿಂದಾಗಲೀ ಮುಹ್ಯಿಯಿಂದಾಗಲೀ ಹೊಡಿದಾಗ, ವೆಚ್ಚಿದ ಮನುಷ್ಯನು ಸಾಯಿದಿದರೆ, ಹೊಡಿದವನನ್ನು ಕೊಲ್ಲಬಾರದು. ¹⁹ಗಾಯಗೊಂಡವನು ಕೆಲಪು ಕಾಲದ ಪರಿಗೆ ಅವನು ಹಾಸಿಗಿಯಲ್ಲಿರಬೇಕಾದರೆ, ಬಳಿಕ ಅವನು ಎಧ್ಯ ಉರುಗೋಲಿನ ಸಹಾಯಿದಿಂದ ನಡೆಯಬಲ್ಲವ ನಾದರೆ, ಹೊಡಿದವನು ಅವನನ್ನು ಆರ್ಯಕೇ ಮಾಡಬೇಕು. ಗಾಯಗೊಂಡವನು ಕೆಲಸಮಾಡಲಾರದೆ ಹೋದ ಸಮಯಕ್ಕೆ ಹೊಡಿದವನು ಹಣಕೊಡಬೇಕು; ಅವನು ಸಂಪೂರ್ಣ ವಾಸಿಯಾಗುವವರಿಗೆ ಆರ್ಯಕೇ ಮಾಡಬೇಕು.

²⁰“ಕೆಲಪು ಸಲ ಯಜಮಾನರು ಗುಲಾಮನನ್ನಾಗಲೀ ಗುಲಾಮಳನ್ನಾಗಲೀ ಹೊಡಿಯುತ್ತಾರೆ. ಹೊಡಿದಾಗ ಆ ವೃಕ್ಷತ್ಯಿಯ ಸತ್ತರೆ, ಯಜಮಾನನಿಗೆ ಶಿಕ್ಕಿ ಯಾಗಬೇಕು.

²¹ಆದರೆ ಆ ವೃಕ್ಷತ್ಯಿಯ ಸಾಯಿದೆ ಕೆಲಪು ದಿನಗಳ ನಂತರ ಗುಣವಾದರೆ ಯಜಮಾನನಿಗೆ ಶಿಕ್ಕಿ ಯಾಗಬಾರದು. ಯಾಕಂದರೆ ಯಜಮಾನನು ಹಣವನ್ನು ಕೊಟ್ಟು ಆ ವೃಕ್ಷತ್ಯಿಯನ್ನು ಕೊಂಡುಕೊಂಡಿದ್ದಾನೆ ಮತ್ತು ಆ ವೃಕ್ಷತ್ಯಿಯು ಅವನ ಸ್ವತಾಗಿದ್ದಾನೆ.

²²“ಇಬ್ಬರು ಜಗತ್ವಾದುವಾಗ ಗಭೀರಃ ಸ್ತೀಗೆ ವೆಚ್ಚಾಗಿ ಗಭ್ರಸಾವಾದರೆ ಅದಕ್ಕೆ ಕಾರಣನಾದ ವೃಕ್ಷತ್ಯಿಯು ಅವಳಿಗೆ ದಂಡ ಕೊಡಬೇಕು. ಅವನು ಎಷ್ಟು ದಂಡ ಕೊಡಬೇಕೆಂಬುದನ್ನು ಅವಳ ಗಂಡನು ನಾಯಾ ಯಾಧಿಪತಿಗಳ ಸಹಾಯಿದಿಂದ ತೀವರಾಗಿಸಿದವನು. ²³ಆದರೆ ಆ ಸ್ತೀಯು ತೀರಿಕೊಂಡರೆ ಅದಕ್ಕೆ ಕಾರಣನಾದವನಿಗೆ ಮರಣದಂಡನೆಯಾಗಬೇಕು. ನೀವು ಪ್ರಾಣಕ್ಕೆ ವೃತ್ತಿಯಾಗಿ ಪ್ರಾಣವನ್ನು ನಾಯಾ ಧಿಕ್ಕಾಸಿ ಕೊಡಬೇಕು ಮತ್ತು ಎತ್ತನ್ನು ಕಲ್ಲುಗಳಿಂದ ಹೊಡಿದೆ ಕೊಲ್ಲಬೇಕು. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮ ಅನ್ವಯಿಸುತ್ತದೆ.

²⁴“ಯಜಮಾನನು ಗುಲಾಮನಿಗೆ ಹೊಡಿದಾಗ ಗುಲಾಮನು ಕುರುಡನಾದರೆ, ಆ ಗುಲಾಮನು ಬಿಡುಗಡೆ ಹೊಂದಿದ್ದಾನೆ. ಅವನು ತನ್ನ ಬಿಡುಗಡೆಗೆ ತನ್ನ ಕಣ್ಣನ್ನೇ ವೃತ್ತಿಯಾಗಿ ಕೊಳ್ಳಿದ್ದಾನೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ. ²⁵ಯಜಮಾನನು ಗುಲಾಮನ ಬಾಯಿಗೆ ಹೊಡಿದ ದ್ವಿರಿಂದ, ಗುಲಾಮನ ತನ್ನ ಹಲ್ಲನ್ನು ಕಳೆದುಕೊಂಡರೆ, ಆ ಗುಲಾಮನ ಹಲ್ಲು ಅವನ ಬಿಡುಗಡೆಗೆ ಕೊಳ್ಳಬಣ ವಾಗಿದೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವು ಅನ್ವಯಿಸುತ್ತದೆ.

²⁶“ಒಬ್ಬನ ಎತ್ತು ಪುರುಷನ್ನಾಗಲೀ ಸ್ತೀಯನ್ನಾಗಲೀ ಕೊಂಡರೆ, ಆಗ ನೀವು ಕಲ್ಲುಗಳಿಂದ ಆ ಎತ್ತನ್ನು ಕೊಲ್ಲಬೇಕು. ನೀವು ಅದರ ಮಾಲಿನೆಯನ್ನು ಶಿನ್ನಬಾರದು. ಆದರೆ ಎತ್ತಿನ ಮಾಲಿಕನು ತಪ್ಪಿತಸ್ಥನಲ್ಲ. ²⁷ಆದರೆ ಹಿಂದೊಮ್ಮೆ ಆ ಎತ್ತು ಜನರಿಗೆ ತಿವಿದಿದ್ದು, ಅದರ ಮಾಲಿಕನಿಗೆ ಇದರ ವಿಷಯದಲ್ಲಿ ಎಜ್ಜರಿಕೆ ನೀಡಿದ್ದರೆ ಆಗ ಆ ಮಾಲಿಕನು ತಪ್ಪಿತಸ್ಥನಾಗಿದ್ದಾನೆ. ಯಾಕಂದರೆ ಅವನು ಆ ಎತ್ತನ್ನು ಕಟ್ಟಿಹಾಕಲಿಲ್ಲ ಅಥವಾ ಅದರ ಸ್ಥಳದಲ್ಲಿ ಬಂಧಿಸಿರಲಿಲ್ಲ. ಆದ್ದರಿಂದ ಎತ್ತನ್ನು ಕಟ್ಟಿಹಾಕದೆ ಇದ್ದರಿಂದ, ಅದು ಯಾರನ್ನಾದರೂ ಕೊಂಡರೆ, ಆಗ ಆ ಮಾಲಿಕನು ತಪ್ಪಿತಸ್ಥನಾಗಿದ್ದಾನೆ. ನೀವು ಎತ್ತನ್ನು ಕಲ್ಲೆ ಸೆದು ಕೊಲ್ಲಬೇಕಲ್ಲದೆ ಅದರ ಮಾಲಿಕನೆನ್ನೂ ಕೊಲ್ಲಬೇಕು. ²⁸ಆದರೆ ಸತ್ತವನ ಕುಟುಂಬದವರು ಅವನಿಂದ ಹಣವನ್ನು ಕೇಳಿಡರೆ ಮತ್ತು ಅವನು ಹಣವನ್ನು ಕೊಟ್ಟರೆ, ಅವನು ತನ್ನ ಜೀವವನ್ನು ಬಿಡಿಸಿಕೊಂಡಂತಾಗುವದು. ಆಗ ಆ ಎತ್ತಿನ ಮಾಲಿಕನ್ನು ಕೊಲ್ಲಬಾರದು. ಆದರೆ ನಾಯಾ ಧಿಪತಿಗಳು ತೀವರಾಗಿಸಿದವನ್ನು ಹಣವನ್ನು ಅವನ ಕೊಡಬೇಕು.

²⁹“ಎತ್ತು ಒಬ್ಬನ ಮಗನನ್ನಾಗಲೀ ಆಥವಾ ಮಾಗಳ ನ್ನಾಗಲೀ ಕೊಂಡರೆ ಇದೇ ನಿಯಮವನ್ನು ವಾಲಿಸಬೇಕು.

³⁰ಆದರೆ ಎತ್ತು ಗುಲಾಮನನ್ನು ಕೊಂಡರೆ, ಆಗ ಆ ವಶಿವಿನ ಮಾಲಿಕನು ಗುಲಾಮನ ಯಜಮಾನನಿಗೆ ಮೂಲವತ್ತು ಬೆಳ್ಳಿಯ ನಾಣಗಳನ್ನು * ಕೊಡಬೇಕು ಮತ್ತು ಎತ್ತನ್ನು ಕಲ್ಲುಗಳಿಂದ ಹೊಡಿದೆ ಕೊಲ್ಲಬೇಕು. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವನ್ನು ವಾಲಿಸಬೇಕು.

³¹“ಒಬ್ಬ ಮನುಷ್ಯನು ಕುಣಿಯೋಂದನ್ನು ತೋಡಿ ಅದನ್ನು ಮುಚ್ಚಲಿದ್ದರೆ ಮತ್ತು ಆ ಕುಣಿಯಲ್ಲಿ ಬೆಳೋಬ್ಬನ ವಶವಿರು ಬಿದ್ದು ಸತ್ತುಹೋದರೆ,

³²“ಒಬ್ಬ ಮನುಷ್ಯನು ತೋಡಿದವನು ಆ ವಶವಿಗೆ ವೃತ್ತಿಯಾಗಿ ಈಡುಕೊಂಡರೆ, ಅವನು ಈಡುಕೊಂಡರೆ ಅಂದುಹೋಡಬೇಕು. ಅವನು ಈಡುಕೊಂಡರೆ ಅಂದುಹೋಡಬೇಕು. ಅವನು ಈಡುಕೊಂಡರೆ ಅಂತರ ಆ ಸತ್ತ ವಶವಿರು ಅವನದಾಗುತ್ತದೆ.

35 “బట్టను ఎత్తు ఇన్నొబ్బను ఎత్తెన్ను కోండరే ఆగ జీవంతవాగిరువ ఎత్తెన్ను మారుబేఁశు. ఆ ఎత్తెన్ను మారిద్దిరింద బండ హణవన్ను సమవాగి హంజిశోళ్ళ బేఁశు. శోల్లల్పట్ట వెతువన్ను సమవాగి హంజిశోళ్ళ బేఁశు.³⁶ ఆదరే బట్టను ఎత్తు మోదలొమ్మే ఇతర పశు గళిగి గాయమాడిద్దరే. అదర మాలికను అడన్ను కట్టికాదే ఇద్దుదర నిమిత్త తప్పితస్తానిద్దానే. అవను సత్త ఎత్తిగి ప్రతియాగి స్పంత ఎత్తెన్ను కోడ బేఁశు.

22 “బట్టను ఎత్తెన్నుగలీ కురియన్నాగలీ కద్దు అడన్ను కోయిదరే అధవా మారిదరే, అవను తాను కద్ద ఎత్తిగి ప్రతియాగి బదు ఎత్తు గళస్సు అధవా తాను కద్ద సురిగి ప్రతియాగి నాల్య కురిగళస్సు కోడబేఁశు.²⁻⁴ అవనల్లి ఏని ఇల్లద పట్టశ్చే అవను గులామనాగువను. ఆదరే ఆ కళ్ళను పశువన్ను ఇన్నొబ్బ ఇట్టుకోండిరుపుదు నిమగి గొత్తాదరే, అవను కద్ద పశువిగి ప్రతియాగి ఎరడు పశుగళ్ళన్ను మాలికనిగి కోడిసబేఁశు. కద్దద్దు ఎత్తాగిరిబహుదు, కత్తెయాగిరిబహుదు అధవా కురిగిరిబహుదు. ఆదరే అదు సత్తరే అధవా అద్భుతేచొడుదరే అధవా కఱువాదరే,¹¹ ఆ నేరియవను ఆ పశువన్ను కద్దలదిద్దరే తాను కద్దల్లవేందు యిహోవన హనేరి నల్లి ప్రమాణ మాడబేఁశు. పశువిన మాలికను ఈ ప్రమాణవన్ను స్తోత్రిసబేఁశు. నేరియవను మాలిక నిగి పశువిగి ఈడుకోడబేఁకాగిల్ల.¹² ఆదరే పశువు కదియల్పట్టిద్దరే, అవను అదక్కాగి ఈడు కోడబేఁశు.¹³ కశ్లపరాణిగళు ఆ పశువన్ను కోందు కాచిద్దరే, నేరియవను సత్త పశువన్ను సాక్షి యాగి తరబేఁశు. నేరియవను మాలికనిగి సత్త పశువిగి ఈడుకోడబేఁకాగిల్ల.

⁵ “బట్టను తన్న హోలదల్లాగలీ ద్వార్చి హోటద లాల్గలీ తన్న పశువిగి మేయలు బిడబహుదు. ఆదరే అదు అవన నేరియవన హోలవన్నాగలీ, ద్వార్చితోటవన్నాగలీ, కాళు మాడిదరే, అవను తన్న నేరియవనిగి ఉంటాద నష్టశ్చే ప్రతియాగి తన్న ఉత్తమ బెళ్లిగళన్ను కోడబేఁశు.

⁶ “బట్టను తన్న హోలదల్లిరువ ముళ్ళిన పోదే గళ్ళను సుట్టుకాకలు బెంంచియన్ను హోతీసబహుదు. ఆదరే బెంంచియు హెచ్చాగి అవన నేరియవన బెళ్లి యన్నాగలీ బెళ్లియుక్కిరువ ధాన్యగళన్నాగలీ సుట్టుకాకిదరే బెంంచియన్ను హోతీసిదవను తాను సుట్టుకాకిద వస్తుగళిగి ప్రతియాగి ఈడుకోడబేఁశు.

⁷ “బట్టను తన్న నేరియవన మనేయలీ స్టెల్ల హణవ న్నాగలీ వస్తుగళన్నాగలీ ఇట్టిద్దు, ఆ హణవాగలీ వస్తుగళాగలీ కశ్లవాదరే కళ్ళనన్ను కండు కిడియలు నిఇపు ప్రయుక్తిసబేఁశు. నిఇపు కళ్ళనన్ను కండుహిడిదరే, ఆగ అవను తాను కద్దవన్నాగళ బెలీయ ఎరడరష్టన్ను కోడబేఁశు.⁸ ఆదరే నిఇపు కళ్ళ

నన్న కండుహిడియలాగదిద్దరే, ఆ మనేయ మాలి కను తప్పితస్తానిద్దానో ఇల్లపోలే ఎందు దేవరు* నిణం యిసువను. మనేయ మాలికను దేవర సన్నిధిగి హోగబేఁశు. అవను కద్దిద్దానో ఇల్లపోలే ఎందు దేవరు తీమాసిసువను.

⁹ “కళీడుహోద ఎత్తు కత్తే కురి, బట్టిబరే, అధవా వస్తువిన విపయదల్లి బట్టను, ‘ఇదు నన్నదు’ ఎందు హేళిదరే ముత్తు ఇన్నొబ్బను, ‘ఇల్ల, ఇదు నన్నదు’ ఎందు హేళిదరే, ఇవరిబ్బరూ దేవర సన్ని, దిగి హోగబేఁశు. తప్పితస్తానారెందు దేవరు తీమాసిసువను. తప్పితస్తను ఇన్నొబ్బగి కళీదు హోద వస్తువిన బెలీయ ఎరడరష్టన్ను కోడబేఁశు.

¹⁰ “స్టెల్లకాలదవరీగి తన్న పశువన్ను ప్రేరిసి బెలీందు తన్న నేరియవనన్ను కేళిశోళ్ళబహుదు. ఈ పశువు కత్తెయాగిరిబహుదు, ఎత్తాగిరిబహుదు, కురియాగిరిబహుదు అధవా యావుదే పశువాగిరిబహుదు. ఆదరే అదు సత్తరే అధవా అద్భుతేచొడుదరే అధవా కఱువాదరే,¹¹ ఆ నేరియవను ఆ పశువన్ను కద్దలదిద్దరే తాను కద్దల్లవేందు యిహోవన హనేరి నల్లి ప్రమాణ మాడబేఁశు. పశువిన మాలికను ఈ ప్రమాణవన్ను స్తోత్రిసబేఁశు. నేరియవను మాలిక నిగి పశువిగి ఈడుకోడబేఁకాగిల్ల.¹² ఆదరే పశువు కదియల్పట్టిద్దరే, అవను అదక్కాగి ఈడు కోడబేఁశు.¹³ కశ్లపరాణిగళు ఆ పశువన్ను కోందు కాచిద్దరే, నేరియవను సత్త పశువన్ను సాక్షి యాగి తరబేఁశు. నేరియవను మాలికనిగి సత్త పశువిగి ఈడుకోడబేఁకాగిల్ల.

¹⁴ “బట్టను తన్న నేరియవనింద పశువన్ను స్టెల్ల కాలక్కే షాలవాగి తీగెదుకోండిరువాగ అదర మాలి కను అదర సముఐవదల్లి ఇల్లదిదువ సమయదల్లి ఆ పశువిగి గాయమాదరే అధవా అదు సత్తుహోదరే, సాల తేగెదుకోండవను ఆ పశువిగి ఈడు కోడబేఁశు.¹⁵ ఆదరే అదర మాలికను పశువినొందిగి అల్లిద్దరే ఆగ నేరియవను ఈడుకోడబేఁకాగిల్ల. నేరియవను పశువన్ను బాడిగెగి తేగెదుకోండిరువాగ ఆ పశు సత్తరే అధవా అద్భుతేచొడుదరే అవను ఈడుకోడబేఁకాగిల్ల. ఆ పశువన్ను బాడిగెయేలీ నాక.

¹⁶ “బట్టను కన్నికేయన్ను మరుఖుగోళిసి కూడి దరే, అవను అపథన్ను మదువెయాగబేఁశు. అవను దెవరు కేలవోమ్మే న్నాయాధిపతిగళన్ను దేవరు ఎందు కరేయ లాగుత్తిపు.

ಅಕೆಯ ತಂದೆಗೆ ತಕ್ಕ ತೆರವನ್ನು ಕೊಡಬೇಕು.¹⁷ ತಂದೆಯು ತನ್ನ ಮಗಳನ್ನು ಅವನಿಗೆ ಕೊಡಲು ನಿರಾಕರಿಸಿದರೂ ಅವನು ತೆರವನ್ನು ಕೊಡಬೇಕು. ಅವನು ಅವಳಿಗೊಳ್ಳೆ ಪೂರ್ಣ ತೆರವನ್ನು ಕೊಡಬೇಕು.

¹⁸“ಮಾಟಗಾತೀರ್ಯನ್ನು ನೀವು ಜೀವಸಹಿತ ಉಳಿಸಬಾರದು.

¹⁹“ಪಶುಸಂಗ ಮಾಡಿದವನಿಗೆ ಮರಣದಂಡನೆಯಾಗಬೇಕು.

²⁰“ಸುಳ್ಳದೇವರಿಗೆ ಯಜ್ಞವನ್ನು ಹಿರಿಸುವವನನ್ನು ನಾಶ ಮಾಡಬೇಕು.* ನೀವು ದೇವರಾದ ಯೆಹೋವನೊಬ್ಬ ನಿಗೆ ಯಜ್ಞವನ್ನು ಹಿರಿಸಬೇಕು.

²¹“ನೀವು ಮೊದಲು ಈಜೆಫಿನಲ್ಲಿ ಪರದೇಶಸ್ಥರಾಗಿದ್ದ ದ್ವಾನ್ ಜ್ಞಾವರ ಮಾಡಿಹೋಗ್ಯಾ ಅಧರಿಂದ ನೀವು ಮೋಸ ದ್ವಾನ್ ಮಾಡಬಾರದು; ನಿಮ್ಮ ದೇಶದಲ್ಲಿರುವ ಯಾವ ಪರದೇಶಸ್ಥಿಗೂ ಕೇಂಡು ಮಾಡಬಾರದು.

²²“ನೀವೆಂದಿಗೂ ವಿಧವೆಯರಿಗೆ ಅಥವಾ ಅನಾಥಮಕ್ಕಳಿಗೆ ಕೇಂಡು ಮಾಡಬಾರದು.²³ ನೀವು ಆ ವಿಧವೆಯರಿಗೆ ಅಥವಾ ಅನಾಥರಿಗೆ ಕೇಂಡುಮಾಡಿದರೆ, ನಾನು ಅವರಗೊಳಾಳಿತವನ್ನು ಕೇಳಿ,²⁴ ನಿಮ್ಮ ಮೇಲಿ ಕೋಷಗೊಳ್ಳುವೆನು; ಕತ್ತಿಯಂದ ನಿಮ್ಮನ್ನು ಕೊಲ್ಲುವೆನು. ಆಗ ನಿಮ್ಮಹಂಡಕಿಯರು ವಿಧವೆಯರಾಗುವರು; ನಿಮ್ಮ ಮಕ್ಕಳು ಅನಾಥರಾಗುವರು.

²⁵“ನನ್ನ ಜನರಲ್ಲಿ ಬಡವನಾಗಿರುವವನಿಗೆ ನೀವು ಹಣವನ್ನು ಸಾಲಕೊಟ್ಟರೆ, ನೀವು ಆ ಹಣಕ್ಕೆ ಬಡ್ಡಿ ಕೇಳಿ ಬಾರದು. ಬೇಗನೆ ಮರುಪಾವತಿ ಮಾಡುವಂತೆ ಅವನನ್ನು ಬಿಲವಂತಪಡಿಸಬಾರದು.²⁶ ಯಾವನಾದರೂ ನೀವು ಕೊಟ್ಟ ಸಾಲಕ್ಕೆ ತನ್ನ ಅಂಗಿಯನ್ನು ಒತ್ತೆಯಾಗಿಟ್ಟರೆ, ಸೂರ್ಯನು ಮುಖಗುವ ಮೊದಲೇ ನೀವು ಆ ಅಂಗಿಯನ್ನು ಅವನಿಗೆ ಹಿಂತಿರುಗಿಸಬೇಕು.²⁷ ಯಾಕಂದರೆ ಅವನಿಗೆ ಬೇರೆ ಯಾವ ಹೂಡಿಕೆಯೂ ಇಲ್ಲ; ಅದನ್ನೇ ಅವನು ಧರಿಸಿಕೊಳ್ಳಬೇಕು. ಅವನು ಮಲಿಗೊಳ್ಳುವಾಗ ಜಳಿಯಂದ ನನಗೆ ಮೊರೆಯಿಟ್ಟರೆ, ನಾನು ಅವನ ಮೊರೆಯನ್ನು ಕೇಳಿ ಅವನಿಗೆ ದಯಿಕೋರುವೆನು.

²⁸“ನೀವು ದೇವರನ್ನಾಗಲೀ* ಅಥವಾ ನಿಮ್ಮ ನಾಯಕರುಗಳನ್ನಾಗಲೀ ಶಿಫಿಸಬಾರದು.

²⁹“ಸುಗೀಕಾಲದಲ್ಲಿ ನೀವು ಪ್ರಥಮಘಲವಾದ ಧಾನ್ಯವನ್ನು ಮತ್ತು ನಿಮ್ಮ ಪ್ರಥಮಘಲವಾದ ಧಾನ್ಯ ರಸವನ್ನು

ನನಗೆ ಕೊಡಬೇಕು. ನೀವು ಅದನ್ನು ನಿಮಗಾಗಿಯೇ ಇಂತ್ಯಾಕೊಳ್ಳಬಾರದು.

“ನಿಮ್ಮ ಹೊಜ್ಜುಲು ಗಂಡುಮಕ್ಕಳನ್ನು ನನಗೆ ಪ್ರತಿಹಿಸಬೇಕು.³⁰ ಮಾತ್ರವಲ್ಲದೆ, ನಿಮ್ಮ ಕುರಿದನಗಳಲ್ಲಿ ಹೊಜ್ಜುಲಾದಪುಗಳನ್ನು ನನಗೆ ಅರ್ವಿಸಬೇಕು. ಹೊಜ್ಜುಲಾದಪುಗಳು ತನ್ನ ತಾಯಿಯೊಂದಿಗೆ ಪಳಿ ದಿನಗಳಿರಲಿ. ಬಳಿಕೆ, ಎಂಟನೆಯ ದಿನದಲ್ಲಿ ನೀವು ಅದನ್ನು ನನಗೆ ಅರ್ವಿಸಬೇಕು.

³¹“ನೀವು ನನ್ನ ವಿಶೇಷ ಜನರಾಗಿದ್ದೀರಿ. ಆದ್ದರಿಂದ ಕಲುರಪ್ತಾಳಿಗಳಿಂದ ಕೊಲ್ಲಲ್ಪಟ್ಟ ಪಾಜಿಯ ಮಾಂಸವನ್ನು ನೀವು ತಿನ್ನಬಾರದು. ಅದನ್ನು ನಾಯಿಗಳು ತಿನ್ನಲಿ.

23 ಬೇರೆಯವರ ವಿರುದ್ಧವಾಗಿ ಸುಳ್ಳ ಹೇಳಬೇಕಿರಿ. ನೀವು ನ್ಯಾಯಾಲಯದಲ್ಲಿ ದುಪ್ಪರಸಹಾಯಕಾಗಿ ಸುಳ್ಳಸಾಕ್ಷಿ ಹೇಳಬೇಕಿರಿ.

²“ಮಾತ್ರಾಯಿತವನ್ನು ಮಾಡುವವರು ಬಹಳ ಮಂದಿಯಂದ ಅವರ ಜೊತೆಯಲ್ಲಿ ಸೇರಿಕೊಳ್ಳಬೇಕಿ. ಬಹಳ ಮಂದಿಯ ಮಾತಿಗೆ ಬಪ್ಪಿ ನ್ಯಾಯವನ್ನು ಕಡಿಸುವ ಸಾಕ್ಷಿಯನ್ನು ಹೇಳಬೇಕಿರಿ.

³“ಇದಲ್ಲದೆ ಬಡವನೆಂದು ಕರುಣೀಸಿ ಪಕ್ಷವಾತದ ತೀರ್ವನ್ನು ನೀಡಬಾರದು.

“ನೀವು ಕಳೆದಹೋದ ಎತ್ತನಾಗಲೀ ಕತ್ತೆಯನ್ನಾಗಲೀ ನೋಡಿದರೆ, ಆಗ ನೀವು ಅದನ್ನು ಅದರ ಮಾಲಿಕನಿಗೆ ಹಿಂತಿರುಗಿಸಬೇಕು. ಒಂದುವೇಳೆ ಆ ಮಾಲಿಕನು ನಿಮ್ಮ ವೈರಿಯಾಗಿದ್ದರೂ ನೀವು ಈ ಕಾಯಿವನ್ನು ಮಾಡಬೇಕು.

⁵“ಬಹು ತೂಕದ ಹೂರೆಯಂದ ನಡೆಯಲಾಗದ ಬಿದ್ದಿರು ಕತ್ತೆಯನ್ನು ನೀವು ನೋಡಿದರೆ ಅದನ್ನು ಬಿಂಬಿಸಲು ನೀವು ಸಿಂಪು ಸಹಾಯ ಮಾಡಬೇಕು. ಆ ಕತ್ತೆಯು ನಿಮ್ಮ ವೈರಿಯಾಗಿದ್ದರೂ ನೀವು ಅದಕ್ಕೆ ಸಹಾಯ ಮಾಡಬೇಕಂ. ⁶“ಬಡವರು ವ್ಯಾಪ್ತಾಕುವಾಗ ನೀವು ಅನ್ಯಾಯವಾದ ತೀರ್ವನ್ನು ನೀಡಬೇಕಾದು.

“ನೀವು ಮೋಸದ ಕಾಯಿದಿಂದ ದೂರವಾಗಿರಬೇಕು. ನಿರವರಾಧಿಯೂ ನೀಕಿವಂತನೂ ಆಗಿರುವ ವ್ಯಾಪ್ತಿಗೆ ಮರಣದಂಡನೆ ವಿಧಿಸಲೇಬಾರದು. ಅಂಥದ್ವಾಪ್ತವನ್ನು ಮಾಡಿದವನಿಗೆ ನಾನು ದಂಡನೆಯನ್ನು ವಿಧಿಸಿದೆ ಬಿಡುವುದಿಲ್ಲ.

⁸“ಲಂಜವನ್ನು ತೆಗೆದುಹೊಳ್ಳುಕೂಡು; ಲಂಜವು ಕಣ್ಣಿಳ್ಳಿಪರನ್ನು ಕುರುಡರನ್ನಾಗಿ ಮಾಡುತ್ತದೆ; ನಿರವರಾಧಿಗೆ ಅನ್ಯಾಯವನ್ನು ಬರಮಾಡುತ್ತದೆ.

⁹“ನೀವು ಪರದೇಶಸ್ಥಿಗಿ ತೊಂದರೆ ಕೊಡಬಾರದು. ನೀವು ಈಜೆಫಿನಲ್ಲಿ ಪರದೇಶಸ್ಥರಾಗಿದ್ದರೆಂಬುದನ್ನು ಜ್ಞಾಪಕೆಮಾಡಿಕೊಳ್ಳಿ.

వితీష విత్తాంతి దినగళు

10[“]ఆరు వహం నిమ్మ భూమియల్లి బీజబిత్తి బేళీ యన్న బేళీయిరి.¹¹ ఆదరే పథనేయ వహందల్లి నిమ్మ భూమియన్న బీళుబిడిరి; బీజబిత్త బేడిరి. పథ నేయ వహం నీఎవు ఏనన్నా బేళీసబారదు. నిమ్మ భూమియల్లి పనాదరం బేళీదరే ఆదన్న బడపరు తెన్నలి. ఉళీదద్దన్న ప్రాణిగళు మేయలి. నిమ్మ దుర్క్షీశోఽంగభ విషయదల్లియూ ఆలివ్ మరగళ తోశిన విషయదల్లియూ ఇదే నియమవన్న పాలిసబేశు.

12[“]ఆరు దినగళల్లి నిమ్మ కేలన మాడిరి. పథనేయ దినదల్లి విత్తమిసికోళ్లిరి. పథనేయ దినదల్లి నిమ్మ గులామరం ఎత్తగళు కెత్తగళు విచేశియరం విత్తమిసికోళ్లిలి.

13[“]నీఎవు ఈ ఆళ్ళిగళిగల్ల జాగరూకతేయింద విధేయరాగబేశు. సుళ్ళుచేపరుగళన్న ఆరాధిస బేడిరి. నీఎవు అపుగళ హేసరుగళన్న ఉళ్ళపిస కొడదు.

14[“]ప్రతివహం నీఎవు మూరుజాతే, గళన్న మాడ బేశు. ¹⁵ముళీయల్లద రోట్టిగళన్న తెన్నబోకాద హబ్బ అపుగళల్లి ఒండాగిదే. నాను నిమగే ఆజ్ఞాపిసి దంతే ఈ జాత్యేయల్లి పథు దిన ముఖియల్లద రోట్టి యన్న నీఎవు కిన్నబేశు. ఈ హబ్బపై పథు దినగళ వరిగె నడెయుపుదు. నీఎవు ఇదన్న ఆబీబా తింగళల్లి (మాజో-ఎఫ్రిలో) మాడబేశు. యాకందరే ఈ తింగళల్లియే నీఎవు ఈజిష్టిసింద హోరగె బందిరి! ఈ హబ్బదల్లి ప్రతియోబ్బనా ననగే కాశేకే యన్న ఆఫిసబేశు.

16[“]ఇదలదే నీఎవు సుగ్గియ జాత్యేయన్న ఆజరిస బేశు. నీఎవు బిత్తిద హోలగళల్లి బేళీగళన్న కోయ్యువ కాలదల్లి ఈ జాత్యేయు ఆరంభ వాగుపుదు.

“ఇదలదే ఫలసంగ్రహ జాత్యేయన్న నీఎవు ఆజరిస బేశు. వహంంత్యదల్లి నీఎవు హోలతోఽంగభ బేళీగళన్న ల్లా ఒట్టుగూడిసువ కాలదల్లి ఇదు ఆరంభ వాగుపుదు.

17[“]హిగే ప్రతివహం మూరు సల గండసరెల్లరూ ఒందు వితీష స్థల్కే దేవరాద యీహోవన సన్నిధిగె బరబేశు.

18[“]నీఎవు ననగే యజ్ఞవన్న అఫిసవాగ యజ్ఞ పెఱువిన రక్తదొడనే కుళిబెరసిద ఏనన్నా సమహిం సబారదు. అల్లదే ఆదర మాంసపన్న ఒందే

దినదల్లి తిందు ముగిసబేశు; మరుదినదవరిగూ ఇట్టు కోళ్ళారదు.

19[“]సుగ్గి కాలదల్లి నిమ్మ బేళీయ ఫలవన్న నిమ్మ దేవరాద యీహోవన ఆలయక్కే * తరబేశు.

“ఆడుమరియన్న ఆదర తాయియ కాలినల్లి బేయిసబారదు.”

20[“]ఇగో, నిమ్మ ముందే నాను ఒబ్బ దూతనన్న కశుఖిసుత్తి ద్వేని. నాను నిమగాి సిద్ధ మాడిద స్థల్కే ఈ దూతను నిమ్మన్న మున్నడిసువను; దారి యుద్ధక్క సంరషిసువను. ²¹ దూతనిగే విధేయ రాగి ఆతనన్న హింబాలిసిరి. ఆతనిగే విరోధవాగి దంగియేఖిబేశిరి. నీఎవు అవిధేయరాదర ఆతను నిమ్మన్న శ్శమిసుపుదిల్ల. ఆతనల్లి నన్న శ్శరీయు ఇరుత్తది.* ²² ఆతను హేళువ ప్రతియొండక్క నీఎవు విధేయరాగబేశు. నన్న ఆళ్ళిగళన్న ల్లా నీఎవు అను సరిసబేశు. ఆగ నాను నిమ్మ సంగడ ఇరువేను. నాను నిమ్మ తప్పగళిగి తప్పవాగిరువేను; నిమగే కేందుమాడువపరిగెల్ల, కేందు మాడువేను.’

²³“నన్న దూతను నిమ్మ ముందే నడెదు ఆమోరి యారు, హిత్తియారు, పెరిజేయారు, కానాన్సారు, కిష్మియారు మత్తు యిబుసియాయారు ఇరువ దేశక్క నిమ్మన్న నడిసువను. నాను అవరస్సే ల్లా సోలిసువేను.

²⁴“అవర దేవరుగళన్న పూజిసబేశిరి. ఆ దేవరుగాలిగి నమస్కరిసబేశిరి. అవర ఆజరణ గళన్న అనుసరిసబేశిరి. నీఎవు అవర విగ్రహగళన్న నాశమాడబేశు. అవర స్వారంకసంబగళన్న కెడవి కాబచేశు. ²⁵ నీఎవు నిమ్మ దేవరాద యీహోవ నన్నే ఆరాధిసబేశు. ఆగ ఆతను నిమ్మ అన్వాన గళన్న ఆలివం దిసువను. నాను నిమ్మిళగింద ఎల్లా వ్యాధియన్న తేగేదుబిడువేను. ²⁶ నిమ్మ శ్రీయారు మక్కళన్న పెఱుయలు శక్తరాగువరు. నిమ్మ మక్కళు హట్టువాగలే సాయుపుదిల్ల; నిమగే దీశాం యువ్వపన్న అనగ్రహిసువేను.

²⁷“నీఎవు నిమ్మ వ్యేరిగభ విరుద్ధ యుద్ధ మాడువాగ, “నిమ్మ వ్యేరిగభన్న ల్లా సోలిసువంతే నాను నిమగే నన్న మక్కాతశక్తి యింద సకాయ మాడువేను. నిమ్మ వ్యేరిగభ యుద్ధదల్లి భయదిందలూ గలిబిలి

ఆలయ పెత్తుగురాద దేవరస్స భేణియాగు జను ఇల్లిగే కోగబోకాగిత్త, విమోచనకాండ 25:8, 9న్న నోఇరి.

ధీం దేవదాక.

తశ్శ ఇయక్కుహేబువిల్లి: నన్న కేసరు ఆతనల్లిరుపుదరింద.

ಯಾಂದಲೂ ಒಳಹೊಗುವರು.²⁸ನಾನು ನಿಮ್ಮ ಮುಂದೆ ಹೆಡ್ಯೂಬಿಯನ್ನು^{*} ಕಳುಹಿಸುವೇನಿ. ನಿಮ್ಮ ವೈರಿಗಳಾದ ಹಿಮ್ಮೀಯರನ್ನು ಕಾನಾನ್ಯರನ್ನು ಮತ್ತು ಹಿತೀಯರನ್ನು ಅದು ಬಲವಂತದಿಂದ ಅಟ್ಟಿಬಿಡುವುದು.²⁹ಆದರೆ ನಾನು ಒಂದೇ ವರ್ಷದಲ್ಲಿ ಅವರೆಲ್ಲರನ್ನು ಅಲ್ಲಿಂದ ಹೊರಿಸಿ ಪ್ರದಿಲ. ಯಾಕಂದರೆ ದೇಶದಲ್ಲಿ ಜನರ ಕಡಿಮೆಯಾಗು ಪ್ರದರಿಂದ ಕ್ರಾರ ಪ್ರಾಣಿಗಳಲ್ಲಿ ಹೆಚ್ಚಿಗೆ ನಿಮಗೆ ಬಹಳ ತೊಂದರೆಯಾಗಬಹುದು.³⁰ಆದ್ದರಿಂದ ನೀವು ಅಭಿವೃದ್ಧಿ ಯಾಗಿ ದೇಶದಲ್ಲಿಲ್ಲ, ಮಂಬಿಕೋಳ್ಳುವ ತನಕ ಅವರನ್ನು ಸ್ವಲ್ಪಸ್ವಲ್ಪವಾಗಿ ಹೊರದೂಡುವೇನು.

³¹“ಕೆಂಪು ಸಮುದ್ರದಿಂದ ಯೂಪ್ರೇಟೀನ್ ನದಿ ಯವರಿಗೆ ಇರುವ ಪ್ರದೇಶವನ್ನೆಲ್ಲಾ ಕೊಡುವೇನು. ವಶಿಮು ಗಡಿಯು ಫಿಲಿಷೀಯ ಸಮುದ್ರವಾಗಿರುವುದು (ಮೆಚಿಟ ರೇಸಿಯನ್ ಸಮುದ್ರ) ಮತ್ತು ಪೂರ್ವ ಗಡಿಯು ಅರೇಬಿಯಾ ಮರುಭೂಮಿಯಾಗಿರುವುದು. ನೀವು ಅಲ್ಲ ವಾಸಿಸುವ ಜನರನ್ನು ಸೋಲಿಸುವಂತೆ ನಾನು ಮಾಡುವೇನು; ಅವರೆಲ್ಲರನ್ನು ನೀವು ಬಲವಂತವಾಗಿ ಹೊರಗಟ್ಟುವಿರಿ.³²ನೀವು ಆ ಜನರೊಡನೆಯಾಗಲೀ, ಅವರ ದೇವರುಗಳೊಡನೆಯಾಗಲೀ ಯಾವ ಒಡಂ ಬಡಿಕೆಯನ್ನೂ ಮಾಡಿಕೊಳ್ಳಬಾರದು.³³ನಿಮ್ಮ ದೇಶದಲ್ಲಿ ವಾಸಿಸಲು ಅವರನ್ನು ಬಿಡಬೇಕಿರಿ. ಇಲ್ಲವಾದರೆ ಅವರು ನಿಮ್ಮಲ್ಲಿ ದೇಶೇಹಬುದ್ಧಿಯನ್ನು ಹುಟ್ಟಿಸೆಬಹುದು. ನೀವು ಅವರ ದೇವರುಗಳನ್ನು ಪೂರ್ಬಿಸಿದರೆ ಆ ಪ್ರಾಚಿಯೂ ನಿಮಗೆ ಉರಲಾಗುವುದು.”

ದೇವರ ಮತ್ತು ಇಸ್ರೇಲರ ನಡವ ಒಡಂಬಿಕೆ

24 ದೇವರು ಮೋಶಿಗೆ, “ನೀನು ಅರೋನ, ನಾದಾಬ್, ಅಭಿಹು^{*} ಮತ್ತು ಇಸ್ರೇಲರ ಎವೆತ್ತು ಮಂದಿ ಹಿರಿಯರು ಬೆಳ್ಳಿವನ್ನೇರಿ ಬಂದು ದಾರದಿಂದ ನನ್ನನ್ನು ಆರಾಧಿಸಬೇಕು.²ಬಳಿಕ ನೀನು ಮಾತ್ರ ನನ್ನ ಬಳಿಗೆ ಬರಬೇಕು; ಬೆರೆಯವರು ಬರಕೂಡು; ಆದರೆ ಉಳಿದ ಜನರು ಬೆಳ್ಳಿವನ್ನೂ ಪರಕೂಡು” ಎಂದು ಹೇಳಿದನು.

³ಮೋಶಿಯು ಯಿಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯಿಹೋವನ ಆಜ್ಞೆಗಳಿಗಲ್ಲಿನಾವು ವಿಧೇಯ ರಾಗುವೆವು” ಎಂದು ಒಂದೇ ಸ್ಥಾರಿಸಿದಂತಹೇಳಿದನು.

⁴ಆದ್ದರಿಂದ ಮೋಶಿ ಯಿಹೋವನ ಆಜ್ಞೆಗಳನ್ನು ಲ್ಲಾ ಒಂದು ಸುರುಳಿಯಲ್ಲಿ ಬರಿದನು. ಮರುದಿನ

ಹೆದ್ದಾಖಿ ಕಣಜದ ಹುಳಿ. ದುಂಬಿಯಂತಹ ಕೊಂಡಿಯಿರುವ ಹುಳಿ. ಇದು ನೀಡಬಾದ ಹೆದ್ದಾಖಿಯರಬಹುದು ಅಥವಾ ಇದು ದೇವರ ದಾಂತನ ಅಥವಾ ಅತನ ಮಹಾಕಾಶದ ಯೊಂಬ ಅಥವಾ ಕೊಂಡಬಹುದು.

ನಾದಾಬ್, ಅಭಿಹು ಇವರು ಅರೋನನ ಮಹ್ಯ.

ಮುಂಜಾನಿ, ಅವನು ಬೇಗನೆ ಎದ್ದು ಬೆಳ್ಳಿದ ಕೆಳಭಾಗದ ಹಕ್ಕಿರ, ಹನ್ನೆರಡು ಕುಲಗಳಿಗೆ ಒಂದೊಂದರಿಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಿಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು.⁵ಬಳಿಕ ಮೋಶಿಯ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಇಸ್ರೇಲರ ಯಾರೆವನಸ್ಥರನ್ನು ಕಳುಹಿಸಿದನು. ಅವರು ಯಿಹೋವ ನಿಗಿ ಎತ್ತಗಳನ್ನು ಸರಾಂಗಹೋವಂಗಳಾಗಿಯೂ ಸಮಾಧಾನ ಯಜ್ಞಗಳಾಗಿಯೂ ಅರ್ಹಿಸಿದರು.

“ಮೋಶಿಯ ಈ ಪಶುಗಳ ರಕ್ತವನ್ನು ತೆಗೆದುಕೊಂಡು ಅದರಲ್ಲಿ ಅರ್ಥ ಭಾಗವನ್ನು ಬೋಗುಣಿಗಳಲ್ಲಿ ಹಾಕಿದನು; ಉಳಿದ ಅರ್ಥ ಭಾಗವನ್ನು ಯಜ್ಞವೇದಿಕೆಯ ಮೇಲೆ ಸುರಿದನು.

⁷ವಿಶೇಷ ಒಡಂಬಡಿಕೆಯಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶಿಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯಿಹೋವನ ಆಜ್ಞೆಗಳನ್ನು ಲ್ಲಾ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.

⁸ಆಗ ಮೋಶಿ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚೆಮಿಕಿಸಿ, “ಈ ಸುರುಳಿಯ ಲ್ಲಿರುವ ವಾಕ್ಯಗಳಿಗನುಸಾರಾವಾಗಿ ಯಿಹೋವನ ನಿಮ್ಮೊಂದಿನ ಒಂದು ಬಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತಪು ಸೂಚಿಸುತ್ತದೆ” ಎಂದು ಹೇಳಿದನು.

⁹ಬಳಿಕ ಮೋಶಿ, ಅರೋನ, ನಾದಾಬ, ಅಭಿಹು ಮತ್ತು ಇಸ್ರೇಲರ ಎವೆತ್ತು ಮಂದಿ ಹಿರಿಯರು ಬೆಳ್ಳಿವನ್ನೇರಿದರು.¹⁰ಈ ಜನರು ಇಸ್ರೇಲರ ಯಿಹೋವನನ್ನು ನೋಡಿದರು. ದೇವರು ಆಕಾಶ ಮಂಡಳದಿಂದ ಅತಿನಿರ್ಮಲವಾದ ಇಂದ್ರ, ನೀಲಮಂಜುಷಿಯ ನೇಲಗಟ್ಟಿನ ಮೇಲೆ ನಿಂತಕೊಂಡಿದ್ದನು!

¹¹ಇಸ್ರೇಲರ ನಾಯಕರೆಲ್ಲರೂ ಯಿಹೋವನನ್ನು ನೋಡಿದರು, ಆದರೆ ದೇವರು ಅವರನ್ನು ನಾಶಮಾಡಲಿಲ. ಅವರೆಲ್ಲರೂ ದೇವದರ್ಶನ ಮಾಡಿ ಅನ್ವಘಾನಗಳನ್ನು ತೆಗೆದುಕೊಂಡರು.

ಯಿಹೋವನ ನಿಬಂಧನೆಯನ್ನು ಪಡೆಯಲು ಮೋಶಿ ಹೋದ್ದು

¹²ಯಿಹೋವನ ಮೋಶಿಗೆ, “ನೀನು ಬೆಳ್ಳಿವನ್ನು ಹತ್ತಿ ಬಂದು ನನ್ನ ಬಳಿಯಲ್ಲಿರು. ನಾನು ನನ್ನ ಉಪದೇಶಗಳನ್ನು ಮತ್ತು ಕಟ್ಟಿಗಳನ್ನು ಎರಡು ಕಲ್ಲಿನ ಕಲಗಳಿಗೆ ಮೇಲೆ ಬರೆದಿದ್ದೇನೆ. ಈ ಉಪದೇಶಗಳನ್ನು ಮತ್ತು ಕಟ್ಟಿಗಳನ್ನು ನೀನು ಜನರಿಗೆ ಬೋಧಿಸಬೇಕು. ನಾನು

ఈ కల్గిన హలగిగళన్న నినగి కొడువేసు” ఎందు హేళిదను.

¹³ఆపద్ధరింద వోశీయు తన్న శిష్టానాద యీహోశువనోడనే ఎద్దునింట దేవర బెట్టడ మేలక్కే హోదను. ¹⁴మోశీయు హిరియరిగి, “నావు నిమ్మ బళిగి హించిరుగి బరువ తనక నీఎ ఇల్లి కాదుకోండిరి. ఆయోనను మత్తు హంరను నిమ్మ బళియిద్దారె; నిమ్మల్లి యారిగాదరూ నమస్కా యిద్దరీ అవర బళిగి హోగలి” ఎందు హేళిదను.

మోశీయు దేవరను భీటియాదధ్య

¹⁵బళిక మోశీ బెట్టడ మేలక్కే హోదను. మోశీపు బెట్టపన్ను కవిదుకోండితు. ¹⁶సీనాయి బెట్టడ మేలి యీహోవన మహిమేయు ఇల్లిదు బందితు. మోశీపు ఆరుదినగాళవరిగి బెట్టపన్ను కవిదుకోండితు. ఏళియు దినదల్లి, మోశీదింద యిహోవను వోశీయిడనే వాతాడిదను. ¹⁷జ్సీరిలరిగి యీహోవన మహిమేయు బెట్టడతుది యల్లి ఉరియువ బీంశియింత కాణుతిస్తు.

¹⁸బళిక మోశీయు మోశీదల్లి బెట్టడ మేలి ఇన్నా ఇతరక్కే హోదను. మోశీయు బెట్టడల్లి కగలిరుఖు నలవత్తు దివస ఇద్దను.

పవిత్ర పస్తుగీలిగారి కాణికిగలు

25 యీహోవను మోశీగి, ² “జ్సీరిలరు నినగి కాణికిగలన్న తరబీంచిదు అవరిగి హేళు. ప్రతియోభ్యను ననగి కొడువుదర బగ్గి తన్న క్షేదయదల్లి తిఎమా నిసికోళబీశు. ఈ కాణికిగలన్న ననగాగి స్వికరిసు. ³ జనరింద నీను స్వికరిస బేఁకాద వస్తుగట పట్టి ఇల్లిది. చిన్న, బెల్లి, తాపు, ⁴ నీలి, నేరళి, సెంపుదార, నారుబట్టు ఆడు కూడలిన బట్టి, ⁵ కెంపుబణ్ణద కురిదోగలు, ఉత్తమ తోగలుగట్లు * జాలీమంర, ⁶ దీపగళిగి బేఁకాద ఎణ్ణె ఆభిప్రేక్షలక్ష్మే పరమధంపశ్చ బేఁకాద సుగంధద్వాగట్లు, ⁷ పపోదిగి* ద్వేషిణిణయద పదచటిఁలక్కే బేఁకాద గోమేదిక రత్నగట్లు మత్తు ఇతర రత్నగట్లు” ఎందు హేళిదను.

పవిత్ర గుడార

⁸ఇదల్లదీ దేవరు మోశీగి, “జనరు ననగొన్సుర వాగి ఒందు పవిత్ర గుడారవన్న కట్టబీశు. ఆగ

శక్తమ కోగలు కడలు హందియ అథవా కడలు దనద కోగలు. పపోదా యాజకరు ధరిసుత్తిద్ద విలీష మేలంగి. విమోచన కాండ:28:6-14 నోఇది.

నాను ఆవర నడువ అదరల్లి వాసిసువేసు. ⁹పవిత్ర గుడార మత్తు అదరల్లిరువ ప్రతియోందు వస్తుపూ హగిరబీంచిదు నాను నినగి తోరిసువేసు. నాను నినగి తోరిసువ వాదరియ ప్రకారపే ప్రతియోందన్న మాడు.

భంచంబడికియ పేట్టిగీయిన్న

¹⁰“జాలీమంరదింద ఒందు విశేష పేట్టిగీయిన్న మాడిసు. ఈ పవిత్ర పేట్టిగీయు ఎరఁఁఁవరే మోళ లుద్ద ఒందూవరే మోళ అగల మత్తు ఒందూవరే మోళ ఎత్తర ఇరబీశు. ¹¹అదర హోరమ్మెయిన్న మత్తు ఒళమ్మేయిన్న అప్పట బంగారదింద హోదిస బేశు. పేట్టిగీయు అంబుగళ సుత్తలు జిన్నద గోటు కట్టిసబేశు. ¹²పేట్టిగీయిన్న హోత్తుకోండు హోగలు అనుకూలవాగువంతే నాల్య జిన్నద బళీగళన్న ఎరఁకోయబేశు. నాల్య ముంగాళల్లి అందరే ఒందొందు కటేయల్లి ఎరఁదెరు బళీగాళన్న ఇదబేశు. ¹³బళిక పేట్టిగీయిన్న హోత్తుకోండు హోగలు అనుకూలవాగువంతే కంబగాళన్న మాడ బేశు. ఈ కంబగాళన్న జాలీమంరదింద మాడి ఒంగారదింద హోదిసబేశు. ¹⁴కంబగాళన్న పేట్టిగీ కొనేగాళల్లిరువ బళీగాళల్లి సేరిసి పేట్టిగీయిన్న హోత్తుకోండు హోగబేశు. ¹⁵కంబగాళ యావాగలు పేట్టిగీయ బళీగాళల్లి ఇరబేశు. కంబగాళన్న అపుగళింద హోరగి తెగియబాదు.

¹⁶“నాను నినగి కొడువ ఆచూ శాసనవన్న ఆద రొగల్లి ఇడు” ఎందు హేళిదను. ¹⁷ఇదల్లదీ దేవరు మోశీగి, “అప్పట బంగారదింద కృపాసనవన్న మాడిసబేశు. ఆదు ఎరఁువరే మోళ లుద్దవాగిర బేశు. ఒందూవరే మోళ అగలవాగిరబీశు. ¹⁸బళిక కేరూబియర ఎరఁు బంగారద ఆశార గాళన్న మాడిసి కృపాసనద ఎరఁు కొనేగాళల్లి ఇడ బేశు. ¹⁹కృపాసనద ఒందు కొనేయల్లి ఒందు కేరూబియన్న ఇన్నోంద కొనేయల్లి ఇన్నోంద కేరూబియన్న జోడిసబేశు. ²⁰అపుగాళ రికేగాళ ఆశాలద కటేగి భాజిరబేశు; పేట్టిగీయన్న ముచ్చి కొండిరబేశు. అపుగాళ ముబిగాళ ఎదురుబదు రాయి కృపాసనవన్న నోఇడుత్తిరబేశు.

²¹“నాను నినగి కొడువ ఆచూ శాసనవన్న పేట్టిగీ యల్లదబేశు; కృపాసనవన్న ఆ పేట్టిగీయ మేలిడ బేశు. ²²నాను నినగి దశన కొడువాగ ఒడంబ దిచి పేట్టిగీయ మేలిరువ కేరూబిగాళ మధ్యదింద

ನಿನ್ನ ಸಂಗಡ ಮಾತಾಪುರ್ವನು; ಇಸ್ತೇಲರಿಗೆ ಅಜ್ಞಾಪಿಸ ಬೇಕಾದಪ್ಯಾಗಳನ್ನು ನಿನಗೆ ತಿಳಿಸುವನು.

ಮೇಜು

23 “ಜಾಲೀವರದಿಂದ ವೇಜನ್ನು ಮಾಡಬೇಕು. ಮೇಜು ಎರಡು ಮೊಳೆ ಉದ್ದ, ಒಂದುಮೊಳೆ ಅಗಲ ಮತ್ತು ಒಂದೂವರೆ ಮೊಳೆ ಎತ್ತರ ಇರಬೇಕು. ²⁴ ಉದ್ದ ಒಂಗಾರದ ತಗಡುಗಳನ್ನು ಮೇಜಿಗೆ ಹೂಡಿಸಿ ಅದರ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಬೇಕು. ²⁵ ಬಳಿಕ ಮೇಜಿನ ಸುತ್ತಲೂ ಮೂರು ಇಂಬ್ಲಿ* ಅಗಲದ ಭಾರಕ ಟ್ರೈನ್ನು ಮಾಡಿಸಿ ಅದಕ್ಕೂ ಚಿನ್ನದ ಗೋಟನ್ನು ಕಟ್ಟಿಸುವೇ ಬೇಕು. ²⁶ ಬಳಿಕ ನಾಲ್ಕು ಚಿನ್ನದ ಬಳಿಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಜೋಡಿಸಬೇಕು. ²⁷ ಆ ಬಳಿಗಳು ಅಡ್ಡಪಟ್ಟಿಗೆ ಜೋಡಿಸಬೇಕೊಂಡಿರಬೇಕು. ಮೇಜನ್ನು ಹೊತ್ತುಕೊಂಡು ಹೋಗುವುದಕ್ಕೆ ಉಪಯೋಗಿಸುವ ಕೋಲುಗಳನ್ನು ಅವಗಳಲ್ಲಿ ಸೇರಿಸಬೇಕು. ²⁸ ಆ ಕೋಲುಗಳನ್ನು ಜಾಲಿವರದಿಂದ ಮಾಡಿಸಿ ಅವಗಳಿಗೆ ಚಿನ್ನದ ತಗಡನ್ನು ಹೂಡಿಸಬೇಕು. ²⁹ ತಟ್ಟಿಗಳನ್ನು, ಚಮಚ ಗಳನ್ನು, ಹೂಡಿಗಳನ್ನು ಮತ್ತು ಬೋಗುಣಿಗಳನ್ನು ತುದ್ದ ಒಂಗಾರದಿಂದ ಮಾಡಬೇಕು. ಹೂಡಿಗಳನ್ನು ಮತ್ತು ಬೋಗುಣಿಗಳನ್ನು ವಾನದ್ರವ್ಯಗಳನ್ನು ಅರ್ಥಸಲು ಉಪಯೋಗಿಸಬೇಕು. ³⁰ ಸ್ನೇಹದ್ವದ್ದರ ರೊಟ್ಟಿಗಳನ್ನು ಮೇಜಿನ ಮೇಲೆ ನನ್ನ ಮುಂದೆ ಇಡು. ಅದು ಅಲ್ಲಿ ನನ್ನ ಮುಂದೆ ಯಾವಾಗಲೂ ಇರಬೇಕು.

ದೀಪಸ್ತಂಭ

31 “ಬಳಿಕ ಒಂದು ದೀಪಸ್ತಂಭವನ್ನು ಶುದ್ಧ ಒಂಗಾರದಿಂದ ಮಾಡಿಸಬೇಕು. ಅದರ ಬುಡವನ್ನು ಕಂಬವನ್ನೂ ಕಸೂತಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭವೇಲ್ಲಾ ಅಖಂಡವಾಗಿದ್ದ ಪ್ರಪ್ರವಾತೀಗಳಂತೆಯೂ ಪ್ರಪ್ರಗಳಂತೆಯೂ ಅಲಂಕಾರವಾಗಿ ಕೆತ್ತಲ್ಪಡಿಸಬೇಕು.

32 “ದೀಪಸ್ತಂಭಕ್ಕೆ ಒಂದೊಂದು ವಾಕ್ಯದಲ್ಲಿ ಮೂರು ಮೂರು ಕೊಂಬಿಗಳಂತೆ ಆರು ಕೊಂಬಿಗಳಿರಬೇಕು.

33 ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂಪುಗಳಂತಿರುವ ಮೂರು ಮೂರು ಪ್ರಪ್ರವಾತೀಗಳೂ ಪ್ರಪ್ರವಾತೀಯೂ ಒಂದು ಪ್ರಪ್ರವಾತೀಯೂ ಇರಬೇಕು. ³⁴ ದೀಪದ ಸ್ಥಂಭದಲ್ಲಿ ಪ್ರಪ್ರವಾತೀಗಳೂ ಪ್ರಪ್ರಗಳೂ ಇರುವ ಬಾದಾಮಿ ಹೂಪುಗಳಂತೆ ನಾಲ್ಕು ಪ್ರಪ್ರಲಂಕಾರಗಳು ಇರಬೇಕು. ³⁵ ವರದಿರುದು ಕೊಂಬಿಗಳು ಕವಲು ಒಡೆದಿರುವ ಸ್ಥಳಗಳಲ್ಲಿ ಉದ್ದ ಒಂದೊಂದು ಪ್ರಪ್ರವಾತೀಯು ಇರಬೇಕು. ³⁶ ಪ್ರಪ್ರವಾತೀಗಳನ್ನೂ ಕೊಂಬಿಗಳನ್ನೂ ಒಳ

ಗೊಂಡಿರುವ ದೀಪಸ್ತಂಭವು ಅಖಂಡವಾಗಿದ್ದ ಅಪ್ಪಟಿ ಒಂಗಾರದಿಂದಲೂ ನಕಾಶಿ ಕೆಲಸದಿಂದಲೂ ಮಾಡಿದ್ದು ಗಿರಬೀಕು. ³⁷ ಅದಕ್ಕೆ ಪಳ್ಳ ಹಣತೆಗಳನ್ನು ಮಾಡಿಸಬೇಕು. ಈ ಹಣತೆಗಳು ದೀಪಸ್ತಂಭದ ಮುಂದಿರುವ ವರದೀಶಕ್ಕೆ ಬೆಳಕು ಹೊಡುವುದು. ³⁸ ಅದರ ಬತ್ತಿಗಳನ್ನು ಕರ್ತರಿಸುವ ಕರ್ತರಿಯನ್ನು ಮತ್ತು ಹರಿವಾಣಿಗಳನ್ನು ಅಪ್ಪಟಿ ಒಂಗಾರದಿಂದ ಮಾಡಿಸಬೇಕು. ³⁹ ದೀಪಸ್ತಂಭವನ್ನು ಮತ್ತು ಅದರ ಎಲ್ಲಾ ಉಪಕರಣಗಳನ್ನು ಎಪ್ಪತ್ತಿದ್ದು ಪೌಂಡು* ಅಪ್ಪಟಿ ಒಂಗಾರದಿಂದ ತಯಾರಿಸಬೇಕು. ⁴⁰ ನಾನು ನಿನಗೆ ಬೆಳ್ಳಿದ ಮೇಲೆ ತೋರಿಸಿದ ಮಾಡರಿಯಂತೆಯೇ ಪ್ರತಿಯೊಂದನ್ನು ಮಾಡಬೇಕು” ಎಂದು ಹೇಳಿದನು.

ಪವಿತ್ರ ಗುಡಾರ

26 ಯಿಹೋವಾವನು ಮೋಳಿಗೆ, “ಪವಿತ್ರ ಗುಡಾರವನ್ನು ಹತ್ತು ಪರದೆಗಳಿಂದ ಮಾಡಿಸಬೇಕು. ಈ ಪರದೆಗಳನ್ನು ನಾರುಬಳ್ಳಿ ಮತ್ತು ನೀಲಿ, ನೇರಳೆ ಮತ್ತು ಕಂಪುದಾರದಿಂದ ಮಾಡಿಸಬೇಕು. ನುರಿತ ಕೆಲಸಗಾರನು ಪರದೆಗಳಲ್ಲಿ ರೇಕ್ಕೆಗಳಿರುವ ಕರೂಬಿಗಳ ಚಿತ್ರವನ್ನು ಕಸನೂತಿ ಹಾಕಬೇಕು. ² ಪ್ರತಿಯೊಂದು ಪರದೆಯ ಅಳಕೆಯು ಒಂದೇ ಅಗಿರಬೇಕು. ಪ್ರತಿ ಪರದೆಯು ಇವೆಂಟು ಮೊಳೆ ಉದ್ದವಾಗಿಯೂ ನಾಲ್ಕು ಮೊಳೆ ಅಗಲವಾಗಿಯೂ ಇರಬೇಕು. ³ ಪರದೆಗಳನ್ನು ಒಟ್ಟಾಗಿ ಜೋಡಿಸಿ ಎರಡು ಭಾಗಗಳನ್ನು ಇರಬೇಕು. ಒಂದು ಭಾಗದಲ್ಲಿ ಇದು ಪರದೆಗಳನ್ನೂ ಇನ್ನೊಂದು ಭಾಗದಲ್ಲಿ ಇದು ಪರದೆಗಳನ್ನೂ ಒಟ್ಟಾಗಿ ಜೋಡಿಸಬೇಕು. ⁴ ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಕುಳಿಕೆಗಳನ್ನು ನೀಲಿ ಬಟ್ಟಿಯಿಂದ ಮಾಡಬೇಕು; ಇನ್ನೊಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿಯೂ ಅದೇ ರೀತಿ ಮಾಡಬೇಕು. ⁵ ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಬಿಂತು ಕುಳಿಕೆಗಳು ಇರಬೇಕು. ಇನ್ನೊಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಬಿಂತು ಕುಳಿಕೆಗಳು ಇರಬೇಕು. ⁶ ಬಳಿಕ ಪರದೆಗಳನ್ನು ಒಟ್ಟಾಗಿ ಜೋಡಿಸಲು ಅನುಕೂಲವಾಗುವಂತೆ ಬಿಂತು ಚಿನ್ನದಕೊಂಡಿಗಳನ್ನು ಮಾಡಿಸಬೇಕು. ಹೀಗೆ ಒಂದೇ ಗುಡಾರವಾಗುವುದು.

⁷ “ಪವಿತ್ರ ಗುಡಾರದ ಮೇಲೆ ಹೂಡಿಸಿನವುದಕ್ಕೆ ಇನ್ನೊಂದು ಗುಡಾರವನ್ನು ಮಾಡಿಸಬೇಕು. ಈ ಗುಡಾರವನ್ನು ಹನ್ನೊಂದು ಪರದೆಗಳಿಂದ ಮಾಡಿಸಬೇಕು. ಈ ಪರದೆಗಳು ಆಡುಕೂದಲಿನಿಂದ ಮಾಡಲ್ಪಡ್ಟಿರಬೇಕು. ⁸ ಈ ಎಲ್ಲಾ ಪರದೆಗಳ ಅಳಕೆಯು ಒಂದೇ ಅಗಿರಬೇಕು. ಅವು ಮೂವತ್ತು ಮೊಳೆ ಉದ್ದವಾಗಿಯೂ ನಾಲ್ಕು ಮೊಳೆ ಅಗಲವಾಗಿಯೂ ಇರಬೇಕು. ⁹ ಇದು ಪರದೆಗಳನ್ನು

ఒట్టుగి సేరిసి ఒందు భాగపన్నగి మాడు. బళిక ఉళిద ఆరు పరదేగళన్న ఒట్టుగి సేరిసి ఇన్నోందు భాగపన్నగి మాడు. ఆరనే పరదేయ అధికార్షున్న దేరేయ ముందుగాలేయల్లి మఁడజబేశు.¹⁰ ఒందు భాగద కోనే పరదేయ కేళగిన భాగద అంజినల్లి పివత్తు కుణికేగళన్న మాడబేశు. ఇన్నోందు భాగద కోనే పరదేయ కేళగాగదల్లియు అదే రీతియాగి మాడబేశు.¹¹ బళిక పరదేగళన్న ఒట్టుగి జోడిసలు ఐవత్తు తాముద కోండిగళన్న మాడబేశు. హిగే ఒందే గుడారాశగుప్పదు.¹² ఈ గుడారద పరదేగళల్లి ఉళిద హేణ్ణ భాగగళన్న అందరే ఉళిద అధికాగపన్న వపిత్తు, గుడారద హిందియల్లి తొగుకాబేశు.¹³ పాత్స్ఫగళల్లి ఈ గుడారద పరదేగళు, వపిత్తు గుడారద కేళగణ అంజుగళింద కేళగి ఒందు మోళదష్టు తొగాడు వపు. ఆడరింద ఈ డేరేయు సంపూర్ణవాగి వపిత్తు, గుడారపన్న ముశ్శికోళ్ళుప్పదు.¹⁴ హోరిగిన గుడారక్కే సరిహోందువ ఎరదు హోదికేగళన్న మాడిస బేశు. ఒందు హోదికేయన్న కెంపుబణ్ణద కురిదొగలిన చమచదింద మాడబేశు. ఇన్నోందు హోదికేయన్న ఉత్సవ తోగలినింద మాడిసబేశు.

¹⁵“వపిత్తు, గుడారద చౌకట్టుగళన్న జాలీ మరదింద మాడిసబేశు.¹⁶ చౌకట్టుగళు కట్టుమోళ ఎత్తరవాగియూ ఒందమివరే మోళ అగలవాగియూ ఇరబేశు.¹⁷ వ్రతి చౌకట్టున్న మాడుపుదక్కే ఎరదు కాదేయ కోలుగళన్న అడ్డపట్టుగళిందిగి ఒట్టుగి జోడిసబేశు. వపిత్తు, గుడారద ఎలల్లి చౌకట్టుగళు ఒందే రీతియాగిరబేశు.¹⁸ వపిత్తు, గుడారద దర్శిణ భాగక్కే ఇప్పత్తు చౌకట్టుగళన్న మాడిసబేశు.¹⁹ చౌకట్టుగళింద నలవత్తు బేళ్ళియు గద్దిగే కల్లుగళన్న మాడిస. వ్రతియోందు కాదేయ కంబక్కే ఒందు గద్దిగేకల్లనంతె వ్రతియోందు చౌకట్టుగి ఎరదు బేళ్ళియు గద్దిగేకల్లగల్ల ఇరబేశు.²⁰ వపిత్తు, గుడారద ఇన్నోందు కాదేగి (ఉత్సర్థభాగ) ఇన్నో ఇప్పత్తు చౌకట్టుగళన్న మాడిసబేశు.²¹ వ్రతియోందు చౌకట్టున కేళగి ఎరదు గద్దిగేకల్లుగళు ఇరువంతె వ్రతియోందు కాదేగి నలవత్తు బేళ్ళియు గద్దిగేకల్లగళన్న మాడిసబేశు.²² వపిత్తు, గుడారద (వప్పిమ దిక్కినల్లి) ఇన్నో ఆరు చౌకట్టుగళన్న మాడిసబేశు.²³ వపిత్తు, గుడారద హాగిపన్న మాడిసబేశు.²⁴ మంలేగళల్లి రువ చౌకట్టుగళు కేళగినభాగదల్లి

ఒట్టుగి జోడిసిరబేశు. తుదియల్లి ఒందు బళియు చౌకట్టుగళన్న ఒట్టుగి హిదిమిలోండిరువదు. ఎరదు మంలేగళగిలు అదే రీతియాగి మాడిసబేశు.²⁵ గుడారద వప్పిమ దిక్కిన కోనే యల్లి ఒట్టు ఎంటు చౌకట్టుగళిరువపు. వ్రతి చౌకట్టున కేళగి ఎరదు గద్దిగేకల్లుగళంతె కదినారు బేళ్ళియు గద్దిగేకల్లుగళిరువపు.

²⁶“జాలీమిరదింద వపిత్తు, గుడారద చౌకట్టుగళగి అగుళిగళన్న మాడిస. వపిత్తు, గుడారద ఒందు భాగదల్లి ఐదు అగుళిగళు ఇరబేశు.²⁷ వపిత్తు, గుడారద ఇన్నోందు భాగదల్లి ఐదు అగుళిగళు ఇరబేశు. వపిత్తు, గుడారద హింభాగదల్లి రువ (వప్పిమభాగ) చౌకట్టుగళగి ఐదు అగుళిగళు ఇరబేశు.²⁸ మధ్యదల్లి రువ అగుళియు చౌకట్టుగళ మంలక ఒందు కోనేయింద ఇన్నోందు కోనేయివరిగూ కాదుహోగబేశు.

²⁹“చౌకట్టుగళగి జిన్నద తగడన్న హోదిసబేశు; అగుళిగళన్న హిదిమిలోండిరు చౌకట్టుగళగి బళిగళన్న మాడిసబేశు. మాత్రవల్లదే అగుళిగళన్న జెన్నదిం హోదిసబేశు.³⁰ నాను నీనగి బేళ్డదల్లి తోరిసిద ప్రకారపే వపిత్తు, గుడారవన్న మాడిసబేశు.

వపిత్తు, గుడారద ఒళభాగ

³¹“వపిత్తు, గుడారద ఒళభాగపన్న వింగడిసలు ఉత్సమాద మరినారిన బట్టియింద ఒందు వితేష పరదేయన్న మాడిసబేశు. నీలి, నేరళి మత్త కెంపు దారగళింద పరదేయ మేలి కేరూబిగళి చిత్తగళన్న కసమలికాశిసబేశు.³² జాలీమిరదింద నాల్చు కంబగళన్న మాడిసి అవుగళన్న జెన్నదిం హోదిసబేశు. నాల్చు కంబగళ మేలి జెన్నదిం మాడిద కోండిగళన్న హాకిసబేశు. కంబగళ కేళగి బేళ్ళియు గద్దిగేకల్లుగళన్న హాకిసబేశు. బళిక జెన్నద కోండిగళల్లి పరదేయన్న తొగుకాశిసబేశు.³³ జెన్నద బళిగళ కేళగి పరదేయన్న హాకిసబేశు; పరదేయ హింభాగదల్లి ఒడంబడికేయ వేట్టిగేయన్న ఇడబేశు. ఈ పరదేయు వపిత్తు, స్ఫురిం మాకావపిత్తుద స్ఫురింద వ్రత్తేశిసమప్పదు.³⁴ మహావపిత్తు, స్ఫురిందల్లి రువ ఒడంబడికేయ వేట్టిగేయ మేలి క్యాపాసనవన్న ఇడబేశు.³⁵ “పరదేయ ఇన్నోందు భాగదల్లి నీను మాడిసిద వితేష మేంజన్న ఇడబేశు. మేంజు పరిశుద్ధ

గుడారద ఉత్తరభాగదల్లిరబేచు. బళిక దీప స్తంభపన్న దశ్మి లిభాగదల్లిడబేచు. ఇదు మేజిన వాదురిగి ఇరబేచు.

పవిత్ర గుడారద భాగిలు

36“బళిక పవిత్ర, గుడారద ప్రవేశస్త ఇవన్న ముఖ్యపుద్ధై ఒందు పరదెయన్న మాడిసబేచు. ఈ పరదెయన్న నిఱి, నేరటి, కెంపు దారగళిందమత్త శ్రేష్ఠ నారుబట్టైయింద మాడిసి అదరల్లి చిత్ర గళన్న కెసొతికాసబేచు. 37ఈ పరదెగి జిస్సు ద కోండిగళన్న మాడిసబేచు. జాలీఎమరదింద ఐదు కెంబగళన్న మాడిసి అపుగళిగి జిస్సు ద తగడన్న హోదిసబేచు మత్త. ఈ కెంబగళిగి ఐదు తాముద గద్దిగేశల్లు గళన్న వాడిసబేచు” ఎందు హేళిదను.

యుజ్ఞవేదిక

27 యిహోవసు మోతిగి, “జాలీఎమరదింద యుజ్ఞవేదికేయన్న మాడిసబేచు. ఈ యుజ్ఞవేదికేయ చచ్చైకువాగిరబేచు. అదు ఐదు మోళ ఉద్ద ఐదు మోళ అగల మత్త మూరు మోళ ఎత్తర ఇరబేచు. 2 ఈ యుజ్ఞవేదికేయ నాల్య మూలీ గళిగి నాల్య కొంబుగళన్న మాడిసబేచు. ప్రతి యోందు కోంబయ యుజ్ఞవేదికేగి జోఎడిసల్పట్టిర బేచు. హీగి ఆపు యుజ్ఞవేదికేయ అవిభాష్ట భాగ వాగిరబేచు. బళిక యుజ్ఞవేదికేయన్న తాముద తగడి నింద హోదిసబేచు.

3“యుజ్ఞవేదికేయ ఉపకరణగళన్నేల్లు తాముదింద మాడిసబేచు. బట్టలుగళన్న సలీకిగళన్న బొఎలుణిగళన్న, ముఖ్యగళన్న మత్త అగ్నిష్టికగళన్న మాడిసబేచు. యుజ్ఞవేదికేయింద ఒందియన్న తెగిదు ఇపుగళన్న శుజీగోళిసుపుద్ధై ఉపయోగిసబేచు. 4యుజ్ఞవేదికేగి హణిగి కేలనదింద తాముద జాలిగి మాడిసబేచు. ఈ జాలిగియ నాల్యమూలీగళల్లి నాల్య తాముద బళిగళన్న మాడిసబేచు. 5ఆ జాలిగియ యుజ్ఞవేదికేయ సుత్త లిరువ కట్టియ కేళిగి ఇద్దు యుజ్ఞవేదికేయ బుడ దింద ఆధ్యాత్మికేల్కె ఇరబేచు.

6“యుజ్ఞవేదికేగి కోఎలుగళన్న జాలీఎమరదింద మాడిసి అపుగళిగి తాముద తగడన్న హోదిసబేచు. 7యుజ్ఞవేదికేయ ఎరండ కట్టిగళల్లిరువ బళిగళల్లి కోఎలుగళన్న సేరిసబేచు. ఈ కోఎలుగ

లీంద యుజ్ఞవేదికేయన్న హోత్తుకోండు హోగి బేచు. 8యుజ్ఞవేదికేయ పాత్స్యగళన్న కులగిగళింద మాడిసబేచు. నాను బట్టిద మేలి నినీ తొరిసిద ప్రకారపే యుజ్ఞవేదికేయన్న మాడిసబేచు.

పవిత్ర గుడారద అంగళ

9“పవిత్ర, గుడారదై అంగళపన్న మాడిసబేచు. దశ్మిదిక్షినల్లి నారుమోళ ఉద్ద పరదెగళ గోండెయరబేచు. ఈ పరదెగళన్న ఉత్తమ నారుబట్టిలుంద మాడిసబేచు. 10ఇప్పత్తు కంబగళన్న మత్త ఆ కంబగళిగి ఇప్పత్తు తాముద గద్దిగేశల్లుగళన్న మాడిసబేచు. కంబగళిగి బెళ్ళయ హోండిగిశన్న మత్త పరదెయ హోలుగాలిగి బెళ్ళయ కంబగళన్న మాడిసబేచు. 11ఉత్తర దిక్షినల్లి సహనమరమోళ ఉద్ద పరదెగళ గోండెయరబేచు. అద్ధై ఇప్పత్తు కంబిగళు మత్త ఇప్పత్తు తాముదగద్దిగేశల్లుగళు ఇరబేచు. కంబగళ కోండిగిశన్న మత్త పరదెయ కట్టుగళన్న బెళ్ళియింద మాడిసబేచు.

12“పత్రిముదిక్షినల్లి అంగళద అగలకై ఇప్పత్తు మోళ ఉద్ద పరదెగళూ హత్తు కంబగళూ మత్త హత్తు గద్దిగేశల్లుగళూ ఇరబేచు. 13అంగళద పూవణ దిక్షినల్లి ఇప్పత్తు మోళ ఉద్ద ఇరబేచు. 14ఈ పూవణ దిక్షినల్లి అంగళద ప్రవేశద్వారవిరుత్తదే. ప్రవేశద్వారద ఒందు కటేయల్లి కండ్నేదు మోళ ఉద్ద పరదెగళు, మూరు కంబగళు మత్త మూరు గద్దిగేశల్లుగళు ఇరబేచు. 15ఇన్నోర్మందు కటేయల్లి కండ్నేదు మోళ ఉద్ద పరదెగళు, మూరు కంబగళు; మూరు గద్దిగేశల్లుగళు ఇరబేచు.

16“అంగళద ద్వారవన్న ముచ్చుపుద్ధై ఇప్పత్తు మోళ ఉద్ద పరదెయన్న మాడిసబేచు. పరదెయన్న ఉత్తమారిన బట్టిలుంద మత్త నిఱి, నేరటి మత్త కెంపు దారగళింద మాడిసబేచు. ఆ పరదెయల్లి అలంకృతావాద చిత్రగళన్న బుట్టేదారి కెలసదవరింద మాడిసబేచు. ఆ పరదెగి నాల్య కంబగళు మత్త నాల్య గద్దిగేశల్లుగళు ఇరబేచు. 17అంగళద సుత్తలీరువ కంబగళన్నల్లి బెళ్ళయ పరదెకోఎలుగాళూడన జోఎడిసబేచు. కంబగళ కోండిగిశన్న బెళ్ళియిందలూ కంబగళ గద్దిగేశల్లుగళన్న తాముదిందలూ మాడిసబేచు. 18అంగళపు నమరు మోళ ఉద్ద మత్త ఇప్పత్తు మోళ అగల ఇరబేచు. అంగళద సుత్తలీరువ పరదెగళ గోండెయ ఐదు

ಮೊಳ್ಳ ಅಡಿ ಎತ್ತರವಿರಬೇಕು. ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು. ಕಂಬಗಳ ಕೆಗಿರುವ ಗಡ್ಡಿಗೇಕಲ್ಲಿ ಗಳನ್ನು ತಾಮ್ರದಿಂದ ಮಾಡಿಸಬೇಕು.¹⁹ ವೆಶಿತ್ರಗುಡಾರದ ಉಪಕರಣಗಳನ್ನೂ ಗುಡಾರದ ಗೂಟಗಳನ್ನೂ ಗುಡಾರದ ಸುತ್ತಲೂ ಇರುವ ಪರದೆಯ ಗೂಟಗಳನ್ನೂ ತಾಮ್ರದಿಂದ ಮಾಡಿಸಬೇಕು.

ದೀಪದ ಎಣ್ಣೆ

²⁰“ಉತ್ತಮವಾದ ಆಲಿವ್ ಎಣ್ಣೆಯನ್ನು ತರಬೇಕೆಂದು ಇಸ್ತೇರಿಗೆ ಆಚ್ಚಾಗಿಸಿ. ಪ್ರತಿ ಸಾಯಂಕಾಲ ಉರಿಸುವ ದೀಪಕ್ಕೆ ಈ ಎಣ್ಣೆಯನ್ನು ಉಪಯೋಗಿಸಿ. ²¹ ಆರೋಗ್ಯ ನನ್ನ ಮತ್ತು ಅವನ ಗಂಡುಮಕ್ಕಳಿಗೆ ದೀಪವನ್ನು ನೋಡಿ ಹೊಳ್ಳುವ ಕೆಲಸನಿರುವುದು. ಅವರು ದೀಪದಶಾಸ್ತ್ರನ ಗುಡಾರದ ಮೊದಲಿನ ಕೋಣೆಯೊಳಗೆ ಹೋಗುವರು. ಇದು ಎರಡು ಕೋಣೆಗಳನ್ನು ಪ್ರತ್ಯೇಕಿಸುವ ಪರದೆಯ ಹಿಂದೆ ಒಪ್ಪಂದವಿರುವ ಕೋಣೆಯ ಹೊರಗೆ ಇರುತ್ತದೆ. ಈ ಸ್ಥಳದಲ್ಲಿ ದೀಪವ ಯಿಹೋವನ ಮುಂದೆ ಸಾಯಂಕಾಲ ದಿಂದ ಮುಂಜಾನೆಯವರಿಗೆ ಯಾವಾಗಲೂ ಉರಿಯುತ್ತಿರುವಂತೆ ಅವನ ನೋಡಿಕೊಳ್ಳುವರು. ಇಸ್ತೇರಲ್ಲಿ ಮತ್ತು ಅವರ ಸಂತತಿಯವರು ಈ ಸಿಯಮಕ್ಕೆ ಶಾಶ್ವತವಾಗಿ ವಿಧೀಯರಾಗಬೇಕು” ಎಂದು ಹೇಳಿದನು.

ಯಾಜಕರು ಧರಿಸಬೇಕಾದ ಬಟ್ಟಿಗಳು

28 “ಇಸ್ತೇರಿಂದ ನಿನ್ನ ಬಳಿಗೆ ಬರಲು ನಿನ್ನ ಆಳ್ಜ್ಯ ನಾದ ಆರೋಗ್ಯನಿಗೂ ಅವನ ಗಂಡು ಮಕ್ಕಳಾದ ನಾದಾಬ್ರ, ಅಭಿಹು, ಎಲ್ಲಾಜಾರ್ ಮತ್ತು ಈತಾ ಮಾರ್ ಎಂಬುವರಿಗೂ ಹೇಳಿ. ಇವರು ಯಾಜಕರಾಗಿ ನನ್ನ ಸೇವೆ ಮಾಡುವರು.

² “ನಿನ್ನ ಸಹೋದರನಾದ ಆರೋಗ್ಯನಿಗೆ ವಿಶೇಷ ಬಟ್ಟಿಗಳನ್ನು ಮಾಡಿಸಿ. ಈ ಬಟ್ಟಿಗಳು ಅವರಿಗೆ ಘನತೆಯನ್ನೂ ಗೌರವನ್ನೂ ನೀಡುತ್ತವೆ. ³ ಈ ಬಟ್ಟಿಗಳನ್ನು ಮಾಡುವಂಥೆ ಕೆಲವು ನಿಪುಣಿರ್ದಾರೆ. ನಾನು ಅವರಿಗೆ ವಿಶೇಷ ಜ್ಞಾನವ್ಯೂ ಕೊಟ್ಟಿದ್ದೇನೆ. ಆರೋಗ್ಯನಿಗೆ ಬೇಕಾದ ಬಟ್ಟಿಗಳನ್ನು ಮಾಡುವ ಅವರಿಗೆ ಹೇಳಿ. ಅವನು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾನೆಂದು ಈ ಬಟ್ಟಿಗಳು ತೋರಿಸುತ್ತವೆ. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. ⁴ ಅವರು ಮಾಡತಕ್ಕ ಬಟ್ಟಿಗಳು ಯಾವುವೆಂದರೆ: ದೈವನಿಖಯಕ ವದಕ,* ವರ್ಪೋದು,*

ಧೃಸಣಯದ ವದಕ ಮಹಾಯಾಜಕರ ಎದಯ ಮೇಲ್ಬಾಗದಲ್ಲಿ ಕಟ್ಟಲಾಗುತ್ತಿದ್ದ ಬಟ್ಟೆ. ಇದು ಗಲ್ಲಪಟ್ಟಿಯಂತಿರುತ್ತತ್ತು.

ವರ್ಪೋದು ಯಾಜಕರ ವಿಶೇಷವಾದ ಮೇಲಂಗಿ.

ಸೀಲಿಯ ನಿಲುವಂಗಿ, ಹಣೆದ ಬಿಳಿಯ ನಿಲುವಂಗಿ, ಮುಂಡಾಸು ಮತ್ತು ನಾಡುಕಟ್ಟು. ನಿನ್ನ ಸಹೋದರನಾದ ಆರೋಗ್ಯನಿಗೂ ಅವನ ಗಂಡುಮಕ್ಕಳಿಗೂ ಈ ವಿಶೇಷ ಬಟ್ಟಿಗಳನ್ನು ಅವರು ಮಾಡಬೇಕು. ಆಗ ಆರೋಗ್ಯನೂ ಅವನ ಗಂಡು ಮಕ್ಕಳೂ ಯಾಜಕರಾಗಿ ನನ್ನ ಸೇವೆ ಮಾಡಬಹುದು. ⁵ ಚಿನ್ನದ ದಾರಗಳು, ನಾರುಬಟ್ಟೆ, ನೀಲರಿಂದ ಮತ್ತು ಕೆಂಪು ದಾರಗಳನ್ನು ಉಪಯೋಗಿಸಲು ಅವರಿಗೆ ಹೇಳಿ.

ಪರ್ವೋದು ಮತ್ತು ನಾಡುಕಟ್ಟು

⁶ “ಪರ್ವೋದನ್ನು ಚಿನ್ನದ ದಾರಗಳು, ನಾರಿನಬಟ್ಟೆ, ನೀಲ, ನೀರಳಿ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಕಣಣಕ್ಕೆಯಿಂದ ಹಣೆದು ತಯಾರಿಸಬೇಕು. ⁷ ಪರ್ವೋದಿನ ಪ್ರತಿಭುಜದಲ್ಲಿ ಭುಜದ ಬಟ್ಟಿಯಿರಬೇಕು. ಭುಜದ ಈ ಬಟ್ಟಿಗಳು ವರ್ಪೋದಿನ ಎರಡು ಕೊನೆಗಳಿಗೆ ಕಟ್ಟಿರಬೇಕು.

⁸ “ಇವರು ಪರ್ವೋದಿಗೆ ನೇರಿಸಲಬ್ಬಿರುವ ನಾಡುಕಟ್ಟನ್ನು ಬಳಳ ಎಚ್ಚರಿಕೆಯಿಂದ ಹಣೆಯಬೇಕು. ಪರ್ವೋದನ್ನು ತಯಾರಿಸಿದಂತೆಯೇ ಈ ನಾಡುಕಟ್ಟನ್ನು ತಯಾರಿಸಬೇಕು. ಚಿನ್ನದ ದಾರಗಳು, ನಾರುಬಟ್ಟೆ, ನೀಲ, ನೀರಳಿ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು.

⁹ “ಎರಡು ಗೋಮೇಧಿಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ತೇರಲನ (ಯಾಕೋಬನ) ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರಿಸು. ¹⁰ ಒಂದು ರತ್ನದ ಮೇಲೆ ಆರು ಹೆಸರುಗಳನ್ನೂ ಇನ್ನೊಂದು ರತ್ನದ ಮೇಲೆ ಆರು ಹೆಸರುಗಳನ್ನೂ ಬರಿಸು. ಹಿರಿಮಿಗಳಿಂದ ಹಿಡಿದು ಕಿರಿ ಮಾನವರಿಗೆ ಕ್ರಮಾನುಸಾರವಾಗಿ ಹೆಸರುಗಳನ್ನು ಬರಿಸು. ¹¹ ಈ ಕಲ್ಲುಗಳ ಮೇಲೆ ಇಸ್ತೇರಲನ ಗಂಡು ಮಕ್ಕಳ ಹೆಸರನ್ನು ಕೆತ್ತಿಸು. ಒಬ್ಬ ಕೆಲಸಗಾರನು ಮುದ್ದೆಯನ್ನು ಮಾಡುವ ರೀತಿಯಲ್ಲಿ ಇದನ್ನು ಮಾಡಿಸು. ಚಿನ್ನದ ಕಂದ ಇದಲ್ಲಿ ರತ್ನಗಳನ್ನಿಂತು. ¹² ಬಳಿಕ ಈ ಎರಡು ರತ್ನಗಳನ್ನು ಪರ್ವೋದಿನ ಪ್ರತಿಭುಜದ ಬಟ್ಟಿಯಲ್ಲಿಡು. ಆರೋಗ್ಯನು ಯಿಹೋವನ ಮುಂದೆ ನಿಲ್ಲುವಾಗ ಈ ವಿಶೇಷ ಅಂಗಿಯನ್ನು ಧರಿಸಿಕೊಂಡಿರುವನು. ಇಸ್ತೇರಲನ ಗಂಡುಮಕ್ಕಳ ಹೆಸರುಗಳಿಳ್ಳ ಎರಡು ರತ್ನಗಳು ಪರ್ವೋದಿನ ಮೇಲಿರುತ್ತವೆ. ದೇವರು ಇಸ್ತೇರಲನ್ನು ಜ್ಞಾಪಿಸಿಕೊಳ್ಳುವಂತೆ ಈ ರತ್ನಗಳು ಮಾಡುವವು. ¹³ ಪರ್ವೋದಿನಲ್ಲಿ ಕಲ್ಲುಗಳು ಬಿಗಿಯಾಗಿ ಹಿಡಿದುಕೊಂಡಿರಲು ಉತ್ತಮ ಚಿನ್ನವನ್ನು ಉಪಯೋಗಿಸಿನು. ¹⁴ ಹಣೆಗೆಂಳಿಸದಿಂದ ಶುದ್ಧಬಂಗಾರದ ಎರಡು ಸರವರೆಗಳನ್ನು ಮಾಡಿಸಿ ಚಿನ್ನದ ಗೂಡುಗಳಿಗೆ ಬಿಗಿಯಾಗಿ ಸಿಕ್ಕಿಸಬೇಕು.

ದೈವ ನಿರ್ಣಯದ ಪದಕ

15 “ಮಹಾಯಾಜಕನಿಗೆ ದೈವ ನಿರ್ಣಯದ ಪದಕವನ್ನು ಮಾಡಿಸಿದರೆ ನಿಪುಣಿರಾದ ಕೇಲಸಗಾರರಿಂದ ಇದನ್ನು ಮಾಡಿಸಬೇಕು. ಜಿನ್ನದ ದಾರಗಳು ಉತ್ಸಾಹವಾದ ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು. 16 ಅದು ಒಚ್ಚುಕ್ಕರವಾಗಿದ್ದು ಒಂಭತ್ತು ಇಂಚು ಉದ್ದವಾಗಿಯೂ ಒಂಭತ್ತು ಇಂಚು ಅಗಲವಾಗಿಯೂ ಇರಬೇಕು. 17 ಅದರ ಮೇಲೆ ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ಹಾಕಿಸಬೇಕು. ರತ್ನಗಳ ಮೊದಲಿನ ಸಾಲಿನಲ್ಲಿ ಮಾಡಿಕ್ಕೆ, ಪ್ರವೃತ್ತಾಗ, ಸ್ಥಳಿಕಗಳಿರಬೇಕು. 18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲವಚ್ಚಿಗಳಿರಬೇಕು. 19 ಮೂಲರನೆಯ ಸಾಲಿನಲ್ಲಿ ಸುವಣಿರತ್ನ, ಗೊಮೇಧಿಕ ಮತ್ತು ಧೂಮಪ್ರಮಣಿಗಳಿರಬೇಕು. 20 ನಾಲ್ಕನೆಯ ಸಾಲಿನಲ್ಲಿ ಶಿತರತ್ನ, ಗೊಮೇಧಿಕರತ್ನ, ವೈಶ್ವಾರ್ಥಗಳಿರಬೇಕು. ಈ ಎಲ್ಲಾ ರತ್ನಗಳನ್ನು ಜಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು. 21 ಇನ್ನೇಲನ (ಯಾಕೋಬ) ಗಂಡುಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ರತ್ನದಂತೆ ದೈವ ನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿರಬೇಕು. ಪ್ರತಿಯೊಂದು ಕಲ್ಲುಗಳಲ್ಲಿ ಇನ್ನೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬರ ಹೆಸರನ್ನು ಬರಿಸಬೇಕು. ಬಬ್ಬ ಕೆಲಸಗಾರನು ಮುದ್ರಿಯನ್ನು ಕೆತ್ತುವಂತೆ ಈ ಹೆಸರುಗಳನ್ನು ಪ್ರತಿ ರತ್ನದ ಮೇಲೆ ಕೆಸ್ತಿಸಬೇಕು.

22 “ದೈವನಿರ್ಣಯ ಪದಕದಲ್ಲಿ ಶುದ್ಧಬಂಗಾರದ ಸರಪಣಿಗಳನ್ನು ಮಾಡಿಸು. ಈ ಸರಪಣಿಗಳು ಹುರಿಗಳಿಂತಿರುವ ಹಗ್ಗದಂತೆ ಇರಬೇಕು. 23 ಬಂಗಾರದ ಎರಡು ಬಳಿಗಳನ್ನು ಮಾಡಿಸಿ ಅದರ ಎರಡು ಕೊನೆಗಳಲ್ಲಿ ಸಿಕ್ಕಿಸಬೇಕು. 24 ಅದರ ಕೊನೆಯಲ್ಲಿರುವ ಎರಡು ಬಳಿಗಳ ಮೂಲಕ ಜಿನ್ನದ ಎರಡು ಸರಪಣಿಗಳನ್ನು ಸಿಕ್ಕಿಸಬೇಕು. 25 ಜಿನ್ನದ ಸರಪಣಿಗಳ ಇನ್ನೊಂದು ಕೊನೆಗಳನ್ನು ಎರಡು ಪಟ್ಟಿಗಳಿಗೆ ಬಿಗಿಯಾಗಿ ಕಟಿಸಬೇಕು. ಇದು ಮುಂದಿರುಲ್ಲಿರುವ ಪವೋದಿನ ಎರಡು ಭುಜದ ಪಟ್ಟಿಗಳಿಗೆ ಬಿಗಿಯಾಗಿ ಹಿಡಿದುಕೊಂಡಿರುವಂತೆ ಮಾಡುವುದು. 26 ಇನ್ನೊಂದು ಎರಡು ಜಿನ್ನದ ಬಳಿಗಳನ್ನು ಮಾಡಿಸಿ, ಅವುಗಳನ್ನು ದೈವನಿರ್ಣಯ ಪದಕದ ಬೇರೆ ಎರಡು ಕೊನೆಗಳಿಗೆ ಸಿಕ್ಕಿಸು. ಇದು ದೈವ ನಿರ್ಣಯದ ಪದಕದ ಒಳಗೆ ಅಂಚಿನಲ್ಲಿರುವುದು. 27 ಇನ್ನೊಂದು ಜಿನ್ನದ ಬಳಿಗಳನ್ನು ಮಾಡಿಸಿ ಅವುಗಳನ್ನು ಪವೋದಿನ ಭುಜಪಟ್ಟಿಗಳ ಮುಂಭಾಗದ ಕೆಳಗೆ ಸಿಕ್ಕಿಸು. ಈ ಜಿನ್ನದ ಬಳಿಗಳನ್ನು ಪವೋದಿನ ನಡುಕಟಿ ಕಣಿಕೆಯನ್ನು ಮೇಲುಡೆ ಇರಿಸು. 28 ದೈವನಿರ್ಣಯ ಪದಕದ ಕಣಿಕೆಯನ್ನು ಮಾಡಿಸಿ ಅವುಗಳನ್ನು ಪವೋದಿನ ಬಳಿಗಳಿಗೆ ಜೋಡಿಸಲು ನೀಲಿ ದಾರವನ್ನು ಉಪಯೋಗಿಸು. ಈ ರೀತಿಯಲ್ಲಿ ದೈವನಿರ್ಣಯದ ಪದಕವನ್ನು ಮಾಡಿಸಿದ್ದಿನು ಏರಿಯಾಗಿ ಹಾಕಿಸಿದ್ದಿನು ಅಂಬಿಕೆಯಾಗಿ ರವಾಗಿದ್ದು ಪವೋದಿಗೆ ಬಿಗಿಯಾಗಿ ಅಂಬಿಕೆಯಾಗಿ ರವಾಗಿದ್ದು.

29 “ಆರೋಣನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ತೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ನಾಯತೀರೀಸಲು ಧರಿಸಿಕೊಂಡಿರುವ ದೈವನಿರ್ಣಯ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ತೇಲನ ಹನ್ನೆರಡು ಮಂದಿಗಂಡುಮಕ್ಕಳನ್ನು ಯೆಹೋವಾನಿಗೆ ಯಾವಾಗಲೂ ಜ್ಞಾತಿಸಲಾಗುವುದು. 30 ದೈವನಿರ್ಣಯ ಪದಕದೊಳಗೆ ಉರಿರಿಮಾ ಮತ್ತು ತುಮ್ಮೀಮಾ* ಎಂಬ ಮಸ್ತಗಳನ್ನು ಇಡು. ಆರೋಣನು ಯೆಹೋವಾನ ಮುಂದೆ ಹೋಗುವಾಗ ಅವುಗಳು ಅವನ ಎದೆಯ ಮೇಲಿರುವವು. ಹೀಗೆ ಆರೋಣನು ಯೆಹೋವಾನ ಮುಂದೆ ನಿಲ್ಲುವಾಗಲೆಲ್ಲಾ, ಜನರಿಗೆ ತೀಪ್ರ ನೀಡತಕ್ಕದ್ದನ್ನು ಯಾವಾಗಲೂ ತನ್ನ ಎದೆಯ ಮೇಲೆ ಹೊತ್ತುಕೊಂಡಿರುವನು.

ಯಾಜಕರ ಇತರ ಬಟ್ಟಿಗಳು

31 “ಪವೋದಿನ ಒಳಗೆ ಹಾಕಿಕೊಳ್ಳಲು ಒಂದು ನಿಲುವಂಗಿಯನ್ನು ನೀಲಿಬಟ್ಟಿಯಿಂದ ಮಾಡಿಸಬೇಕು. 32 ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟಿಯನ್ನು ಹೊಲಿಸು. ಈ ಬಟ್ಟಿಯು ಸಂದು ಹರಿದುಹೋಗದಂತೆ ಕಾವಾಡುವುದು. 33 ಬಟ್ಟಿಯ ಅಂಚಿನ ಸುತ್ತಲೂ ದಾಳಿಂಬಿಹಣ್ಣಿಗಳನ್ನು ಮಾಡಲು ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಬೇಕು. ಆ ದಾಳಿಂಬಿಹಣ್ಣಿನ ಜಿಂಡುಗಳನ್ನು ಸುತ್ತಲೂ ನೇತಾಡುವಂತೆ ಸಿಕ್ಕಿಸಬೇಕು. ದಾಳಿಂಬಿಹಣ್ಣಿನ ಜಿಂಡುಗಳ ನಡುವೆ ಜಿನ್ನದ ಗೆಜ್ಜಿಗಳನ್ನು ಸಿಕ್ಕಿಸಬೇಕು. 34 ಹೀಗೆ ನಿಲುವಂಗಿಯ ಕೆಳಂಬಿನಲ್ಲಿ ಸುತ್ತಲೂ ಗೆಜ್ಜಿಗಳು ಮತ್ತು ದಾಳಿಂಬಿಹಣ್ಣಿಗಳನ್ನು ಇರಬೇಕು. ಪ್ರತಿ ಎರಡು ದಾಳಿಂಬಿಹಣ್ಣಿನ ನಡುವೆ ಗೆಜ್ಜಿ ಇರಬೇಕು. 35 ಆರೋಣನು ಯಾಜಕನಾರಿ ಸೇವೆಮಾಡುವಾಗ ಈ ನಿಲುವಂಗಿಯನ್ನು ಧರಿಸಿಕೊಂಡಿರುವನು. ಯೆಹೋವಾನ ಮುಂದೆ ನಿಲ್ಲುವುದಕ್ಕೆ ಆರೋಣನು ಪವಿತ್ರಸ್ಥಳವನ್ನು ಪವೇಶಿಸುವಾಗ ಗೆಜ್ಜಿಗಳು ಶಬ್ದ ಮಾಡುತ್ತಿರುತ್ತವೆ. ಅವನು ಪವಿತ್ರಸ್ಥಳವನ್ನು ಬಿಡುವಾಗಲೂ ಗೆಜ್ಜಿಗಳು ಶಬ್ದ ಮಾಡುತ್ತಿರುತ್ತವೆ. ಹೀಗಾಗೆ ಆರೋಣನು ಸಾಯುಪುದಿಲ್ಲ.

36 “ಶುದ್ಧಬಂಗಾರದ ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ “ಯೆಹೋವಾನಿಗೆ ಮೀನಲು”

ಉರಿರಿಮಾ ಮತ್ತು ತುಮ್ಮೀಮಾ ಪ್ರತಿಗಳಿಗೆ ದೇವರ ಉತ್ತರವನ್ನು ತಿಳಿಯಲು ಯಾಜಕರು ಇದನ್ನು ಉಪಯೋಗಿಸುತ್ತಿದ್ದರು.

ఎంచ మాతుగళన్న చిన్నదల్లి కెత్తిసబేశు.³⁷ చిన్నద పట్టియన్న నీలిదారచ్చే బిగియాగి కట్టిసబేశు. నీలిదారవన్న ముండూనిద సుత్తలూ అదరల్లి కెత్తిసబేశు. చిన్నద పట్టియు ముండూనిద ముంభాగదల్లి రబేశు.³⁸ ఆరోఎను ఇదన్న తన్న హణియు మేలే ధరిసికొళ్చవను. హిగే ఇస్రేలరు అహిసిద కాణికి గళల్లి దోషపేనాదరం ఇద్దరు అవను అదన్న తన్న మేలే తేగెదుకోండు తానే అదన్న వహిసి కొళ్చవను. ఇప్ప జనరు యీహోవనిగి సమహిం సువ కాణికి గళాగిపే. జనర కాణికిగళన్న యీహోవను అంగిరసివంతే ఆరోఎను ఇదన్న యావాగలూ తన్న శిరదల్లి ధరిసికొందిరువను.

³⁹ ‘హణిద అంగియన్న మత్తు ముండూనివన్న మాడలు ఉష్టవ్వాద నారిన బట్టియన్న ఉవ యోగిసు. నడుకట్టన్న బుట్టోదారి కేలసదింద మాకిసబేశు. ⁴⁰ ఆరోఎన గండుమక్కల్గిగూ అంగి గళన్న, నడుకట్టుగళన్న మత్తు తోషిగెగళన్న మాకిసు. ఇప్ప అవరిగి ఘోసతే మత్తు గౌరవగళన్న కోడత్తుపే.

⁴¹ నీన్న సహోదరనాద ఆరోఎనిగి మత్తు అవన గండుమక్కల్గి బట్టుగళన్న తోకిసు. బళిక అవరస్తు యాజకరన్నాగి మాడలు విశీష తేలదింద అభిహేకిసు. ఇదు అవరన్న ప్రతిష్ఠిసుపుదు మత్తు విప్తిరన్నాగి మాడుపుదు. అవరు యాజకరాగి న్న సేవే మాడుపరు.

⁴² “యాజకరిగి ఒళగిన ఉండుపుగళన్న మాడలు నారుబట్టియన్న ఉవయోగిసు. ఈ ఒళగిన ఉండుపుగళు అవరన్న సోంటదింద తోచేయవరిగి ముష్టుపుదు. ⁴³ ఆరోఎన మత్తు అవన గండు మక్కలు దేవదత్సన గుడారదోళగి ప్రవేశిసు వాగలీల్లా ఈ ఉండుపుగళన్న ధరిసికొళ్ళబేశు. విప్తిస్తుధల్లి యాజకరాగి సేవేమాడలు యజ్ఞ వేదికియ బళిగి బరువాగ అవరు ఈ బట్టగళన్న ధరిసికొళ్ళిద్దరే. అవరు ఈ ఉండుపుగళన్న ధరిసికొళ్ళిద్దరే, దోషిగళాగి నాయుపరు. ఇప్ప గళిల్లా ఆరోఎనిగిలో అవన నంంతర అవన కుటుంబ స్థారల్లరిగిలో శాశ్వతవాద కట్టియాగివే.”

యాజకరన్న నేమిసు ఆచారవిధి

29 బళిక యిహోవను మోలేగి హేళిద్దే నెందరి: “ఆరోఎన మత్తు అవన గండు మక్కలు అభిహేకిసల్పట్ట మత్తు ప్రతీశిసల్పట్ట

యాజకరాగి విశీషవాద రీతియల్లి న్న సేవే మాడలు అవరు మాడతక్కదీనేంబుదన్న నానీగ హేళువేను. యావ అంగదోషపిల్లద ఒందు హోరిమరియన్న మత్తు ఎరడు ఆడుమరిగళన్న తేగెదుకో. ² బళిక హుళీయిల్లద రోళిట్టియన్న ఆలివా ఎణ్ణ మిత్రవాద హుళీయిలద హోళిగి జన్న ఎణ్ణ హాశిద తేళువాద కచుబుగళన్న గోధి హిణ్ణినింద మాడిసి ఒందే బుట్టియల్లి తుంబిస చిశు. ³ బళిక ఆ బుట్టియన్న ఆరోఎనిగిలో మత్తు అవన పుత్రరిగిలో కోడు. అదే సమయదల్లి హోరియన్న మత్తు ఎరడు ఉగరుగళన్న అవరిగి కోడు.

⁴ “తరువాయ ఆరోఎనసన్న అవన పుత్రరస్తు దేవదత్సనగుకారద ద్వార్క కరెదూండు బా. అపరస్తు నీరినల్లి స్వానమాడిసు. ⁵ విశీషవాద బట్టి గళన్న ఆరోఎనిగి తోడిసు. హణిద అంగియన్న మత్తు ప్రపోదినాడెన ధరిసంక్ష ద్విప నిణయద పదకపన్న అవనిగి తోడిసు. బళిక ఆందావాద నడు కట్టన్న అవరిగి కట్టు. ⁶ అవన తలేగి ముండూనస్తే విశీషవాద కిరోటపన్న కట్టిసు. ⁷ అభిహేకట్టేలవన్న తేగెదుకోండు ఆరోఎన తలేయ మేలి సురి.

⁸ “తరువాయ ఆరోఎన పుత్రరస్తు ఆ స్థాళికే కరెదూండు బా. అవరిగి హణిద అంగియన్న తోకిసు. ⁹ బళిక అవర సోంటగళిగి నడుకట్టు గళన్న సుత్తిసు. అందినింద అవరు యాజకరాగిరువరు. విశీషవాద ఈ కట్టియు శాశ్వతవాగిరుపుదరింద అవరు యాజకరాగిరువరు. హిగే ఆరోఎనసన్న అవన పుత్రరస్తు నీను యాజకరన్నాగి మాడువే.

¹⁰ “తరువాయ నీను హోరియన్న దేవదత్సన గుడారద ఎదురిగి తరబేశు. ఆరోఎన మత్తు అవన పుత్రరు తమ్మ శేగళన్న హోరియ తలేయ మేలింబెశేశు. ¹¹ బళిక దేవదత్సనగుడారద ద్వార దల్లి హోరియన్న వధిసు. యీహోవసు ఇదన్న సోండువను. ¹² తరువాయ హోరియ రక్తదల్లి స్పల్ వన్న తేగెదుకోండు యజ్ఞవేదికియ బళిగి హోగు. వేదికియ హోంబుగళిగి నీను బెరళినింద రక్తపన్న హజ్య ఉఖిద రక్తపన్నల్లా యజ్ఞవేదికియ బుడక్కే సురిదుబిదు. ¹³ బళిక హోరియ ఒళగిన హోబ్బున్న పిత్రేలాశద సుత్తలీరువ హోబ్బున్న ఎరడు ముంత్రపిండగళన్న మత్తు అప్పగళ సుత్తలీరువ కోబ్బున్న తేగెదుబిదు. ఈ కోబ్బున్న

ಯಜ್ಞವೇದಿಕೆಯ ಮೇಲೆ ಹೋಮವಾಡು. ¹⁴ಬಳಿಕ ಹೋರಿಯ ಮಾನಸ ಚರ್ಮ, ಇತರ ಭಾಗಗಳನ್ನು ತೆಗೆದು ಕೊಂಡು ಪಾಳಿಯದ ಹೊರಿಗೆ ತೆಗೆದುಹೊಂಡು ಹೋಗಿ ಸುಟ್ಟುಬಿಡು. ಇದು ಯಾಜಕರ ವಾಪಗಳನ್ನು ಪರಿಹರಿಸುವ ಕಾಣಿಕೆಯಾಗಿದೆ.

¹⁵‘ತರುವಾಯ ಆರೋನಸಿಗೂ ಅವನ ಪ್ರತಿರಿಗೂ ತಮ್ಮ ಕೈಗಳನ್ನು ಒಂದು ಉಗರಿನ ತಲೆಯ ಮೇಲೆ ಇದೆ ಬೇಕೆಂದು ಹೇಳು. ¹⁶ಆ ಉಗರನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. ¹⁷ಬಳಿಕ ಉಗರನ್ನು ಅನೇಕ ಉಂಡುಗಳಾಗಿ ಕತ್ತಿರಿಸು. ಉಗರಿನ ಇಳಗಿನ ಎಲ್ಲಾ ಭಾಗಗಳನ್ನು ಮತ್ತು ಕಾಲುಗಳನ್ನು ತೊಳೆಯ ಬೇಕು. ಅಪಗಳನ್ನು ತಲೆಯ ಮತ್ತು ಉಗರಿನ ಇತರ ತುಂಡುಗಳೂಡನೆ ಇಡು. ¹⁸ತರುವಾಯ ಯಜ್ಞವೇದಿಕೆಯ ಮೇಲೆ ಇಡೀ ಉಗರನ್ನು ಹೋಮವಾಡು. ಇದು ವಿಶೇಷವಾದ ಸರ್ವಾಂಗ ಹೋಮವಾಗಿದೆ. ಇದು ಯಿಹೋವನಿಗೆ ಪರಿಮಳ ವಾಸನೆಯಾಗಿದ್ದ ಆತನಿಗೆ ಮೆಚ್ಚಿಕೆರವಾಗಿದೆ.

¹⁹‘ಮತ್ತೊಂದು ಉಗರಿನ ಮೇಲೆ ತಮ್ಮ ಕೈಗಳನ್ನಿಡಲು ಆರೋನಸಿಗೂ ಅವನ ಪ್ರತಿರಿಗೂ ಹೇಳು. ²⁰ಆ ಉಗರನ್ನು ವಧಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊ. ಆ ರಕ್ತವನ್ನು ಆರೋನ ಮತ್ತು ಅವನ ಪ್ರತಿರ ಬಲಗಿವಿಯ ತುದಿಗೆ ಹಷ್ಟು ಅದಲ್ಲದೆ ಅವರ ಬಲಗ್ರೀಗಳ ಹೆಚ್ಚಿರಿಂದ ಗಳಿಗೂ ಸ್ವಲ್ಪ ರಕ್ತವನ್ನು ಹಷ್ಟು ಸ್ವಲ್ಪ ರಕ್ತವನ್ನು ಅವರ ಬಲಗಾಲಿನ ಹೆಚ್ಚಿಗೂ ಹಷ್ಟು ಬಳಿಕ ಉಳಿದ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. ²¹ತರುವಾಯ ಯಜ್ಞವೇದಿಕೆಯಿಂದ ಸ್ವಲ್ಪ ರಕ್ತವನ್ನು ತೆಗೆದುಕೊ. ಅದನ್ನು ವಿಶೇಷವಾದ ಅಭಿವೇಕತ್ವದಲ್ಲಿ ಬೆರಸಿ ಆರೋನನ ಮೇಲೆಯೂ ಅವನ ಬಟ್ಟಿಗಳ ಮೇಲೆಯೂ ಚಿಮಿಕಿಸು. ಅವನ ಪ್ರತಿರ ಮತ್ತು ಅವರ ಬಟ್ಟಿಗಳ ಮೇಲೆಯೂ ಚಿಮಿಕಿಸು. ಆಗ ಅವರ ಪರಿಶುದ್ಧಿಗೊಳ್ಳುವರು, ಅವರ ಬಟ್ಟಿಗಳೂ ಪರಿಶುದ್ಧಿಗೊಳ್ಳುವವು. ಆರೋನನು ಮತ್ತು ಅವನ ಪ್ರತಿರ ವಿಶೇಷವಾದ ರೀತಿಯಲ್ಲಿ ನನ್ನ ಸೇವೆ ವಾಡುತ್ತಾ ರೆಂದು ಇದು ತೋರಿಸುವುದು.

²²‘ಬಳಿಕ ಉಗರಿನ ಕೊಬ್ಬನ್ನು ತೆಗೆದುಕೊ. (ಇದು ಆರೋನನನ್ನು ಪ್ರಥಾನಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಉಗರು.) ಬಾಲದ ಸ್ತುಲಿರುವ ಕೊಬ್ಬನ್ನು ದೇಹದ ಇಳಗಿನ ಅಂಗಗಳನ್ನು ಮುಚ್ಚಿಕೊಂಡಿರುವ ಕೊಬ್ಬನ್ನು ತಿತ್ತಕೋಶದ ಸುತ್ತಿರುವ ಕೊಬ್ಬನ್ನು ಎರಡು ಮಾತ್ರ ಹಿಂಡಗಳನ್ನು ಮತ್ತು ಬಲತೊಡೆಯನ್ನು ತೆಗೆದುಕೊ. ²³ಬಳಿಕ ನೀನು ಮಾಡಿದ ಹಾಳೆಯಲ್ಲದ ರೊಟ್ಟಿಯ ಬುಟ್ಟಿಯನ್ನು

ತೆಗೆದುಕೊ. ಇದು ಯಿಹೋವನ ಮುಂದೆ ಇಟ್ಟ ಬುಟ್ಟಿಯಾಗಿದೆ. ಒಂದು ತುಂಡು ರೊಟ್ಟಿ ಎಣ್ಣೆಯಿಂದ ಮಾಡಿದ ಒಂದು ಹೊಳಿಗೆ, ತೆಳುವಾದ ಒಂದು ಕಡುಬು ಇಪ್ಪಗಳನ್ನು ಬುಟ್ಟಿಯಿಂದ ತೆಗೆದುಕೊ. ²⁴ಇಪ್ಪಗಳನ್ನು ಆರೋನನಿಗೂ ಅವನ ಪ್ರತಿರಿಗೂ ಕೊಡು. ಯಿಹೋವನ ಮುಂದೆ ಇಪ್ಪಗಳನ್ನು ತಮ್ಮ ಕೈಯಲ್ಲಿ ಹಿಡಿದುಹೊಂಡು ನಿವಾಳಿಸಬೇಕೆಂದು ಅವರಿಗೆ ಹೇಳು. ಇದು ಯಿಹೋವನಿಗೆ ವಿಶೇಷವಾದ ಸ್ವೇಚ್ಛಾರ್ಥಕಣ ಯಾಗಿದೆ. ²⁵ಬಳಿಕ ಈ ವಸ್ತುಗಳನ್ನು ಆರೋನನ ಮತ್ತು ಅವನ ಪ್ರತಿರ ಕೈಯಿಂದ ತೆಗೆದುಹೊಂಡು ಉಗರಿನ ಜೀಳತೆಯಜ್ಞವೇದಿಕೆಯ ಮೇಲಿಡು. ಈ ಸರ್ವಾಂಗಹೋಮವ ಯಿಹೋವನಿಗೆ ಸುಗಂಧಹೋಮವಾಗಿದ್ದ ಆತನನ್ನು ಮೆಚ್ಚಿಸುವುದು.

²⁶‘ತರುವಾಯ ಉಗರಿನ ವದೆಯ ಭಾಗವನ್ನು ತೆಗೆದುಕೊ. (ಆರೋನನನ್ನು ಪ್ರಥಾನಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಉಗರು ಇಡಾಗಿದೆ.) ಉಗರಿನ ವದೆಯ ಭಾಗವನ್ನು ವಿಶೇಷ ಸಮರ್ಪಣೆಯಾಗಿ ಯಿಹೋವನ ಮುಂದೆ ನಿವಾಳಿಸಬೇಕು. ಪಶುವಿನ ಈ ಭಾಗವು ನಿನಗೆ ಸಲ್ಲತಕ್ಕ ವಾಲು. ²⁷ಬಳಿಕ ಆರೋನನನ್ನು ಮಹಾಯಾಜಕನನ್ನಾಗಿ ಮಾಡಲು ನಿವಾಳಿಸಲ್ಪಟ್ಟ ಉಗರಿನ ವದೆಯ ಭಾಗವನ್ನೂ ಯಾಜಕರ ಭಾಗವಾದ ನಿವಾಳಿಸಲ್ಪಟ್ಟ ಉಗರಿನ ತೋಡೆಯನ್ನೂ ತೆಗೆದುಕೊ. ಅಪಗಳನ್ನು ಆರೋನನಿಗೂ ಅವನ ಗಂಡುಮಕ್ಕಿಗೂ ಕೊಡು. ಇದು ಕಾಣಿಕೆಯ ವಿಶೇಷ ಭಾಗವಾಗಿದೆ. ²⁸ಇಸ್ತೇಲರು ಆರೋನನಿಗೂ ಅವನ ಪ್ರತಿರಿಗೂ ಈ ಭಾಗಗಳನ್ನು ಯಾವಾಗಲೂ ಯಾಜಕರಿಗೆ ಸೇರಿದಾಗಿವೆ. ಅವರು ಯಾಜಕರಿಗೆ ಕೊಡುವ ಈ ಭಾಗಗಳ ಯಿಹೋವನಿಗೆ ಸಮರ್ಪಿಸಲ್ಪಟ್ಟಂತಿರುತ್ತೇ.

²⁹‘ಆರೋನನಿಗೊಳ್ಳುವ ಮಾಡಿಸಿದ ವಿಶೇಷವಾದ ವಸ್ತುಗಳನ್ನು ಅವನ ತರುವಾಯ ಅವನ ವಂಶಸ್ಥರೂ ಯಾಜಕಕೋಂಡೋಗ್ಕೆ ಆರಿಸಲ್ಪಟ್ಟಿಗೆ, ಅಪಗಳನ್ನು ಧರಿಸಿಕೊಳ್ಳುವರು. ³⁰ಆರೋನನ ತರುವಾಯ ಅವನ ಮಗನು ಪ್ರಥಾನಯಾಜಕನಾಗವನು. ಅವನು ಪವಿತ್ರ, ಸ್ಥಳದಲ್ಲಿ ಸೇವೆ ಮಾಡಲು ದೇವದರ್ಶನಗುಡಾರಕ್ಕೆ ಪ್ರವೇಶಿಸಿದಂದಿನಿಂದ ಏಳು ದಿನಗಳವರೆಗೆ ಆ ವಸ್ತುಗಳನ್ನು ಧರಿಸಿಕೊಂಡಿರುವನು.

³¹‘ಆರೋನನನ್ನು ಪ್ರಥಾನ ಯಾಜಕನನ್ನಾಗಿ ಮಾಡಲು ಉಪಯೋಗಿಸಿದ ಉಗರಿನ ಮಾಂಸವನ್ನು ದೀಪದರ್ಶನಗುಡಾರದ ಪ್ರಕಾರದಲ್ಲಿ ಬೇಯಿಸು. ³²ಬಳಿಕ ಆರೋನನ ಮತ್ತು ಅವನ ಪ್ರತಿರ ದೇವದರ್ಶನ

ಗುಡಾರದ ಮುಂಭಾಗದಲ್ಲಿ ಆ ಮಾಂಸವನ್ನು ಬುಟ್ಟೆ ಯಲ್ಲಿರುವ ರೋಟಿಯನ್ನು ತಿನ್ನಬೇಕು.³³ ಅವರು ಯಾಜಕರಾಗಿ ಮಾಡಲ್ಪಟ್ಟಾಗ ಅವರ ಪಾಪ ನಿವಾರಣೆಗಾಗಿ ಇಪ್ಪಗಳನ್ನು ಸಮರ್ಪಿಸಲಾಗಿತ್ತು. ಆದ್ದರಿಂದ ಆ ಸಮರ್ಪಣೆಗಳನ್ನು ಅವರು ಮಾತ್ರ, ತಿನ್ನಬೇಕೇ ಹೊರತು ಬೇರೆಯವರು ತಿನ್ನಬಾರದು; ಯಾಕಂದರೆ ಆವು ಪರಿಶ್ರದ್ಧವಾಗಿವೆ ಮತ್ತು ಪ್ರತೀಸೆಲ್ಪಟ್ಟಪ್ಪಗಳಾಗಿವೆ.³⁴ ಉಗರಿನ ಮಾಂಸ ಅಥವಾ ರೋಟಿಯೇನಾದರೂ ಮರು ದಿನ ಮುಂಜಾನೆಯವರಿಗೆ ಉಳಿದರೆ, ಅದನ್ನು ಸುಟ್ಟು ಬಿಡುತ್ತಿರುತ್ತಾನೆನ್ನು ಅವರು ಪರಿಶ್ರದ್ಧವಾಗಿವೆ. ನೀವು ರೋಟಿಯನ್ನಾಗಲೀ ಮಾಂಸವನ್ನು ಗಲೀ ತಿನ್ನಬಾರದು. ಯಾಕಂದರೆ ಅದನ್ನು ವಿಶೇಷವಾದ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ಮಾತ್ರ, ತಿನ್ನಬೇಕು.

³⁵ “ನಾನು ನಿನಿಗೆ ಆಚ್ಚಾಹಿಸಿದ ಇಪ್ಪಗಳನ್ನೇಲ್ಲ ಆರೋನ ಮತ್ತು ಅವನ ಪ್ರತಿರೀಗೋಸ್ಕರ ಮಾಡು. ಅವರನ್ನು ಯಾಜಕರನ್ನಾಗಿ ನೇಮಿಸುವ ಸಮಾರಂಭಪ್ರವಾಣಿ ದಿನ ಗಳವರಿಗೆ ನಡೆಯಬೇಕು.³⁶ ಪಳ್ಳ ದಿನಗಳವರಿಗೆ ಪ್ರತಿ ದಿನ ಒಂದು ಹೋರಿಯನ್ನು ವರಿಸು. ಇದು ಆರೋನನ ಮತ್ತು ಅವನ ಪ್ರತಿರೀಪಾವನಿವಾರಣೆಯ ಸಮರ್ಪಣೆಯಾಗಿರುವುದು. ಅದಲ್ಲದೆ ಯಜ್ಞವೇದಿಕೆಯನ್ನು ಪರಿಶ್ರದ್ಧಗೊಳಿಸಲು ಅದರ ಮೇಲೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಿ ಅದನ್ನು ದೇವರ ಸೇವೆಗೋಸ್ಕರ ಅಭಿಜ್ಞಾತಕೆಸಬೇಕು.³⁷ ಹೀಗೆ ಪಳ್ಳ ದಿನಗಳವರಿಗೆ ಯಜ್ಞವೇದಿಕೆಯನ್ನು ಶುದ್ಧಗೊಳಿಸಿ ಪವಿತ್ರಗೊಳಿಸಬೇಕು. ಆ ಸಮಯದಲ್ಲಿ ಯಜ್ಞವೇದಿಕೆಯ ಮಹಾ ಪವಿತ್ರವಾಗಿರುವುದು. ಯಜ್ಞವೇದಿಕೆಗೆ ಸೋಂಬಿದ ವಸ್ತುಗಳೆಲ್ಲವೂ ಪವಿತ್ರವಾಗುವುದು.

³⁸ “ಯಜ್ಞವೇದಿಕೆಯ ಮೇಲೆ ಪ್ರತಿದಿನ ಯಜ್ಞವನ್ನು ಸಮರ್ಪಿಸಬೇಕು. ಒಂದು ವರ್ಷದ ಏರಡು ಕುರಿಮರಿ ಗಳನ್ನು ನೀನು ವರ್ಧಿಸಬೇಕು.³⁹ ಮುಂಜಾನೆ ಒಂದು ಕುರಿಮರಿಯನ್ನು ಸಮರ್ಪಿಸು. ⁴⁰ ನೀನು ಮೌದಲಿನ ಕುರಿಮರಿಯನ್ನು ವರಿಸುವಾಗ ಮೂರು ಸೇರು ಶ್ರೀಷ್ಟಗೋಧಿ ಹಿಂಡನ್ನು ಸಮರ್ಪಿಸು. ಆ ಹಿಂಡನ್ನು ಒಂದೂಪರಿ ಸೇರುದ್ದಾಕ್ಷರಸದೊಂದಿಗೆ ಬೆರಿಸು.⁴¹ ನೀನು ಸಾಯಂಕಾಲದಲ್ಲಿ ಮತ್ತೊಂದು ಕುರಿಮರಿಯನ್ನು ವರಿಸುವಾಗಲೂ ಮೂರು ಸೇರು ಶ್ರೀಷ್ಟಗೋಧಿಯನ್ನು ಅಥವ ಸೇರುದ್ದಾಕ್ಷರಸವನ್ನು ಸಮರ್ಪಿಸು. ಇದು ಯೆಹೋವನಿಗೆ ಸುಗಂಧಹೋಮವಾಗಿರುವುದು.

⁴² “ನೀನು ಪ್ರತಿದಿನ ಈ ಸಾಯಂಗಹೋಮವನ್ನು ಸಮರ್ಪಣೆಯಾಗಿ ಅರ್ಪಿಸಬೇಕು. ದೇವರಂತೆ ಸುಗಂಧಹೋಮವನ್ನು ಗುಡಾರದ ದ್ವಾರದಲ್ಲಿ ಯೆಹೋವನ ಮುಂದೆ ಇದನ್ನು ಮಾಡು. ನೀನು ಸಮರ್ಪಣೆಯನ್ನು ಮಾಡುವಾಗ

ಯೆಹೋವನಾದ ನಾನು ಅಲ್ಲಿ ನಿನ್ನನ್ನು ಸಂಧಿಸಿ ನಿನ್ನೊಡನ್ನು ಮಾತಾಡುವೆನು.⁴³ ಆ ಸ್ಥಳದಲ್ಲಿ ನಾನು ಇಸ್ರೇಲರನ್ನು ಸಂಧಿಸುವೆನು. ನನ್ನ ಪ್ರಭಾವದಿಂದ ಆ ಸ್ಥಳವು ಪವಿತ್ರವಾಗುವುದು.

⁴⁴ “ಅಲ್ಲದೆ ನಾನು ದೇವರಂತೆ ಸುಗಂಧವನ್ನು ಯಜ್ಞವೇದಿಕೆಯನ್ನೂ ಪವಿತ್ರಗೊಳಿಸುವೆನು. ಆರೋನನ ನನ್ನೊಡನ್ನು ಅವನ ಪ್ರತಿರೀಗೋಸ್ಕರ ಪವಿತ್ರಗೊಳಿಸುವೆನು; ಆಗ ಅವರು ಯಾಜಕರಾಗಿ ನನಗೆ ಸೇವೆ ಮಾಡ ಶಕ್ತಿರಾಗುವರು. ⁴⁵ ನಾನು ಇಸ್ರೇಲರ ಮಧ್ಯದಲ್ಲಿ ವಾಸಿಸುವೆನು ಮತ್ತು ಅವರ ದೇವರಾಗಿರುವೆನು. ⁴⁶ ನಾನು ಅವರ ದೇವರ ದಿನ ಯೆಹೋವನಾದಿನೆಂದು ಜನರು ತಿಳಿದುಕೊಳ್ಳುವರು. ಅವರ ಮಧ್ಯದಲ್ಲಿ ವಾಸಾದುವುದಕ್ಕಾಗಿ ಈಚ್ಚಿಸಿ ನಿಂದ ಅವರನ್ನು ಕೆರೆದುಕೊಂಡು ಬಂದವನು ನಾನೇ ಎಂದು ಅವರ ತಿಳಿದುಕೊಳ್ಳುವರು. ನಾನು ಅವರ ದೇವರಾಗಿರುವ ಯೆಹೋವನೇ.”

ಧೂಪವೇದಿಕೆ

30 ಯೆಹೋವನು ಹೋರಿಗೆ ಹೇಳಿದ್ದೇನೆಂದರೆ: “ಜಾಲೀಎವರದಿಂದ ಧೂಪವೇದಿಕೆಯನ್ನು ಮಾಡಿಸು. ² ಈ ಧೂಪವೇದಿಕೆಯು ಚಚ್ಚೈರವಾಗಿ ಒಂದು ಮೊಳೆ ಉದ್ದು ಒಂದು ಮೊಳೆ ಅಗಲ, ಏರಡು ಮೊಳೆ ಎತ್ತಿರುಬಬೇಕು. ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳಿರಬೇಕು. ಈ ಕೊಂಬುಗಳು ಧೂಪವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು. ³ ಧೂಪವೇದಿಕೆಯ ಮೇಲ್ಲಾಗುವನ್ನೂ ಎಲ್ಲಾ ವಾಶ್ರಾಗಳನ್ನೂ ಅದರ ಕೊಂಬುಗಳನ್ನೂ ಶುದ್ಧಿಸಿ ಒಂಗಾರದ ತಗಡಿಸಿಂದ ಹೊದಿಸಬೇಕು ಮತ್ತು ಸುತ್ತಲೂ ಜಿನ್ನದ ಕಟ್ಟಣ್ಣ ಕಟ್ಟಿಸಬೇಕು. ⁴ ಧೂಪವೇದಿಕೆಯ ಏದುರುಬದುರಾಗಿರುವ ಏರಡು ಗೋಡೆಗಳಲ್ಲಿ ಕಟ್ಟಿನ ಕೆಳಗೆ ಏರಡು ಜಿನ್ನದ ಬಳಿಗಳನ್ನು ಮಾಡಿಸು. ಧೂಪವೇದಿಕೆಯನ್ನು ಹೊರಿಯ ಕಂಬಗಳನ್ನು ಈ ಬಳಿಗಳ ಹಿಡಿದುಕೊಂಡಿರುತ್ತದೆ. ⁵ ಕಂಬಗಳನ್ನು ಜಾಲೀಮರದಿಂದ ಮಾಡಿಸು. ಜಿನ್ನದ ತಗಡಿಸಿಂದ ಕೊಂಬುಗಳನ್ನೂ ಹೊದಿಸಿ. “ವಿಶೇಷವರದೆಯ (ಒಂದಂಬಡಿಕೆಯ ವೆಟ್ಟಿಗೆಯನ್ನು ಅರ್ಪಿಸಿಕೊಂಡಿರುವ) ಮುಂಭಾಗದಲ್ಲಿ ಧೂಪವೇದಿಕೆಯನ್ನು ಇಡು. ಧೂಪವೇದಿಕೆಯು ಒಂದಂಬಡಿಕೆ ವೆಟ್ಟಿಗೆಯ ಕೃಷಾಸನದ ಮುಂಭಾಗದಲ್ಲಿರುವುದು. ಇದು ನಾನು ನಿನ್ನನ್ನು ಸಂಧಿಸುವ ಸ್ಥಳವಾಗಿದೆ.

“ಆರೋನನು ಪ್ರತಿಮುಂಜಾನೆ ಧೂಪವೇದಿಕೆಯ ಮೇಲೆ ಸುಗಂಧದ್ವಾಗಿ ಧೂಪವನ್ನು ಉರಿಸಬೇಕು. ಅವನ ದೀವಾಗಳನ್ನು ಸರಿಪಡಿಸಲು ಬರುವಾಗ ಇದನ್ನು ಮಾಡುವನು. ⁶ ತಿರುಗಿ ಸಾಯಂಕಾಲದಲ್ಲಿ ಧೂಪವನ್ನು ಉರಿಸಬೇಕು. ಇದು ಸಾಯಂಕಾಲಗಳಲ್ಲಿ ಅವನು

ದೀಪಗಳನ್ನು ಹೊತ್ತಿಸುವ ಸಮಯವಾಗಿರುತ್ತದೆ. ಹೀಗೆ ಪ್ರತಿದಿನ ಯೆಹೋವನ ಮುಂದೆ ನಿತ್ಯವಾದ ಧೂಪ ಸಮರ್ಪಣೆ ಇರುವುದು.⁹ ಈ ಧೂಪವೇದಿಕೆಯನ್ನು ಬೇರೆ ವಿಧಿ ಧೂಪಸಮರ್ಪಣೆಗಾಗಲೀ ಸರಾಂಗ ಹೋಮ ವನ್ನು ಅರ್ಥಿಸುವುದಕ್ಕಾಗಲೀ ಯಾವುದೇ ಧಾರ್ಶಾ ಸಮರ್ಪಣೆಗಾಗಲೀ ಏನಿದ್ರವ್ಯ ಸಮರ್ಪಣೆಗಾಗಲೀ ಉಪಯೋಗಿಸಬಾರದು.

¹⁰ “ಆರೋನನು ವರ್ಷಕ್ಕೊಮ್ಮೆ ಯೆಹೋವನಿಗೆ ವಿಶೇಷ ಯಜ್ಞವನ್ನು ಸಮರ್ಪಿಸಬೇಕು. ಜನರ ವಾಪಗಳ ಪ್ರಾಯ ಶಿಕ್ಷಿತಕಾಗಿ ಆರೋನನು ದೋಷವರಿಹಾರಕ ಯಜ್ಞದ ರಕ್ತವನ್ನು ಉಪಯೋಗಿಸುವನು. ಆರೋನನು ಇದನ್ನು ಈ ಯಜ್ಞವೇದಿಕೆಯ ಕೊಂಬುಗಳಲ್ಲಿ ಮಾಡುವನು. ಆ ದಿನವು ದೋಷವರಿಹಾರಕ ದಿನವೇಂದು ಕರೆಯಲ್ಪಡುವುದು. ಯೆಹೋವನಿಗೆ ಇದು ಅತೀ ಪರಿಶುದ್ಧವಾದ ವಿಶೇಷ ದಿನವಾಗಿದೆ.”

ದೇವಾಲಯದ ತರಿಗಿ

¹¹ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: ¹² “ಇಸ್ತೇಲರನ್ನಲ್ಲಿಸು ಹೀಗಾಗಿ ಎಷ್ಟು ಮಂದಿ ಜನರಿ ರುತ್ತಾರೆಂದು ನೀನು ತೋಧುಕೊಳ್ಳುವೆ. ಪ್ರತಿನಾರಿ ಇದನ್ನು ವೂಡಿದಾಗ, ಪ್ರತಿಯೊಬ್ಬನು ತನಗೋನ್ಸರವಾಗಿ ಯೆಹೋವನಿಗೆ ತೆರಿಗಿಯನ್ನು ಕೊಡಬೇಕು. ಆಗ ಜನರಿಗೆ ಯಾವ ಕೇಡುಗಳಿಂದ ಉಂಟಾಗುವುದಿಲ್ಲ.¹³ ಲೀಕ್ಸಿಸಲ್ಪಟ್ಟ ಪ್ರತಿಯೊಬ್ಬನು ಅಧಿಕೃತ ಅಳತೆಗಿನುಸಾರವಾಗಿರುವ ಅರ್ಥ ಶಿಕಲ್ ಕವ್ಯವನ್ನು ಕೊಡಬೇಕು. ಈ ಅರ್ಥಶಿಕಲ್ ಯೆಹೋವನಿಗೆ ಕಾಣಿಕೆಯಾಗಿರುತ್ತದೆ.¹⁴ ಲೀಕ್ಸಿಸಲ್ಪಟ್ಟ ಪರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೆ ಮೇಲಂಳ್ಳಪರಲೂ ಈ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು.

¹⁵ ಐಶ್ವರ್ಯವಂತರು ಅರ್ಥಶಿಕಲ್ಗಿಂತ ಹೆಚ್ಚು ಹೊಡಬಾರದು; ಬಡವರು ಅರ್ಥಶಿಕಲ್ಗಿಂತ ಕರಿಮೆ ಹೊಡಬಾರದು ಜನರೆಲ್ಲರೂ ಈ ಕಾಣಿಕೆಯನ್ನು ಯೆಹೋವನಿಗೆ ಆರ್ಥಿಸಬೇಕು. ಇದು ನಿಮ್ಮ ಪ್ರಾಣ ರಕ್ತಕ್ಕೆಯ ತೆರಿಗೆಯಾಗಿದೆ.¹⁶ ಇಸ್ತೇಲರಿಂದ ಈ ಹಣವನ್ನು ಒಟ್ಟುಗೂಡಿಸಬೇಕು. ದೇವದರ್ಶನ ಗುಡಾರದ ಸೇವೆಗಾಗಿ ಹಣವನ್ನು ಉಪಯೋಗಿಸಬೇಕು. ಯೆಹೋವನು ತನ್ನ ಜನರನ್ನು ಜ್ಞಾನಿಸಿಕೊಳ್ಳುವುದಕ್ಕಾಗಿ ಈ ಕವ್ಯವು ಒಂದು ಮಾಗಣ ವಾಗಿದೆ. ಅವರು ತಮ್ಮ ಪ್ರಾಣರಕ್ಷಣೆಗಾಗಿ ಹಣವನ್ನು ಕೊಡುತ್ತಿರುವರು.”

ಗೀಗಳು

¹⁷ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: ¹⁸ “ಅಮುದ ಗಂಗಾಳವನ್ನು ಮಾಡಿ ಅದನ್ನು ಅಮುದ

ಪೀಠದ ಮೇಲಿದು. ತೋಳಿದುಕೊಳ್ಳುವುದಕ್ಕೆ ನೀವು ಇದನ್ನು ಉಪಯೋಗಿಸುವಿರಿ. ಗಂಗಾಳವನ್ನು ದೇವದರ್ಶನ ಗುಡಾರ ಮತ್ತು ಯಜ್ಞವೇದಿಕೆಯ ನಡುವೆ ಇಡು. ಗಂಗಾಳದಲ್ಲಿ ನೀರನ್ನು ಮಂಬಿಸು.¹⁹ ಆರೋನನು ಮತ್ತು ಅವನ ಪ್ರತಿರು ಈ ಗಂಗಾಳದಲ್ಲಿರುವ ನೀರಿನಿಂದ ತಮ್ಮ ಕೌಲಾಗಳನ್ನು ತೋಳಿದುಕೊಳ್ಳಬೇಕು.²⁰ ಪ್ರತಿನಾರಿದೇವದರ್ಶನಗುಡಾರಕ್ಕೆ ಪ್ರವೇಶಿಸುವಾಗ ಅರ್ಥವಾಯಿಹೋವನಿಗಾಗಿ ಸರಾಂಗಹೋಮಗಳನ್ನು ಅರ್ಥಿಸಲು ಯಜ್ಞವೇದಿಕೆಯ ಹತ್ತಿರಕ್ಕೆ ಬರುವಾಗ ಅವರು ನೀರಿನಿಂದ ತೋಳಿದುಕೊಳ್ಳುವುದಿಲ್ಲ. ²¹ ಅವರು ತಮ್ಮ ಕೌಲಾಗಳನ್ನು ತೋಳಿದುಕೊಳ್ಳುವುದರಿಂದ ಅವರು ನಾಯುವುದಿಲ್ಲ. ಆರೋನನಿಗೂ ಅವನ ಸಂತಕಿಯವರಿಗೂ ಇದು ಶಾಶ್ವತವಾದ ನಿಯಮ. ತಲೆಮಾರುಗಳವರಿಗೆ ಆರೋನನ ಸಂತಕಿಯವರಿಗೆಲ್ಲಾ ಇದೇ ಕಟ್ಟಿಯಿರುವುದು.”

ಅಭಿವೇಕತ್ವ

²² ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: ²³ “ಶ್ರೀಷ್ಟವಾದ ಸುಗಂಧಪ್ರಯಗಳನ್ನು ಮಾಡಿಸು. ಹನ್ನೆರಡು ಪೌಂಡುಗಳಷ್ಟು ಅಳ್ಳುರಕ್ತಚೋಳ, ಅದರ ಅರ್ಥದಷ್ಟ (ಅಂದರೆ ಆರು ಪೌಂಡು) ಸುವಾಸನೆಯುಳ್ಳ ದಾಳಿನ್ನೀ ಹನ್ನೆರಡು ಪೌಂಡುಗಳಷ್ಟು ಸುವಾಸನೆಯುಳ್ಳ ಬಚಿ,²⁴ ಮತ್ತು ಅರು ಪೌಂಡುಗಳಷ್ಟು ಲವಂಗ ಚಕ್ಕೆಯನ್ನು ತೆಗೆದುಕೊಂಡು ಬಾ. ಇವುಗಳನ್ನೇಲ್ಲ ಅಧಿಕೃತ ಅಳತೆಮಾವಕದಿಂದ ಅಳತೆಮಾಡು. ಒಂದು ಗ್ರಾಲ್ ಅಲ್ವಾ ಎಣ್ಣೆಯನ್ನು ತೆಗೆದುಕೊಂಡು ಬಾ.

²⁵ “ಸುವಾಸನೆಯುಳ್ಳ ಪವಿತ್ರ ಅಭಿವೇಕತ್ವಲವನ್ನು ಮಾಡಲು ಇವುಗಳನ್ನೇಲ್ಲ ಒಟ್ಟಿಗೆ ಬರಿಸು.²⁶ ದೇವದರ್ಶನ ಗುಡಾರವನ್ನು ಮತ್ತು ಒಡಂಬಡಿಕೆಯ ವೆಟ್ಟಿಗೆಯನ್ನು ಅಳಿವೆಕಿಸಲು ಈ ತೈಲವನ್ನು ಉಪಯೋಗಿಸಿ. ²⁷ ಈ ತೈಲವನ್ನು ಮೇಜಿನ ಮೇಲಿರುವ ಎಲ್ಲಾ ಉಪಕರಣಗಳ ಮೇಲಿಸು. ಈ ತೈಲವನ್ನು ದೀಪ ಮತ್ತು ಅದರ ಉಪಕರಣಗಳಲ್ಲಿ ದರ ಮೇಲಿಸು. ಆ ಯಜ್ಞವೇದಿಕೆಯ ಮೇಲಿರು ಅದರ ಉಪಕರಣಗಳ ಮೇಲಿಯೂ ಈ ತೈಲವನ್ನು ಸು. ಈ ತೈಲವನ್ನು ಧೂಪವೇದಿಕೆಯ ಮೇಲಿಸು. ²⁸ ದೀಪರಿಗಿ ಬೆಂಕಿಯ ಮೂಲಕ ಅರ್ಥಸುವ ಹೋಮಗಳ ಮೇಲಿಯೂ ತೈಲವನ್ನು ಸು. ಈ ತೈಲವನ್ನು ಗಂಗಾಳದ ಕೆಳಗಿರುವ ಹೀರದ ಮೇಲಿಯೂ ಸು. ²⁹ ಆಗ ನೀನು ಈ ಉಪಕರಣಗಳನ್ನೇಲ್ಲ ಪವಿತ್ರಗೊಳಿಸು. ಅವುಗಳ ಯೆಹೋವನಿಗೆ ಬಹುವಿಶೇಷವಾಗಿವೆ. ಅವುಗಳಿಗೆ ಸೋಂಕಿದ್ದೆಲ್ಲವೂ ಪವಿತ್ರವಾಗುತ್ತೇವೆ.

30. ‘ఆరోఎనన్ను మత్తు అవన ప్రతిరన్ను ఈ తేలు దింద అభిషేకిసు. అపరు విశీషంవాద రీతియల్లి నన్న సేవే మాడతూ తారెందు ఇదు తొలినువదు. ఆగ అపరు అభిషేకిసలచ్చ యాజకరాగి నన్న సేవే మాడ బహుదు. 31 అభిషేకటేలపు ప్రవితువాదద్దు. అదన్ను యావాగలూ నంగాగి మాత్రాఁ ఉపయోగిస బేఁచేందు ఇస్తేలిరిగి కేళు. 32 యారూ ఇదన్ను సామాన్యవాద సుగంధావాసనేయుళ్ళ తేలవాగి ఉపయోగిసబారదు. ఈ విశీషంవాద తేలవన్ను మాడుప రీతియల్లి నామాన్యవాద సుగంధ తేలు వన్ను మాడబారదు. ఈ తేలుప ప్రవితువాదద్దు. ఇదు నిమగి బహు విశీషంవాదద్దిగిరబేఁకు. 33 యావ నాదరు సుగంధతేలవన్ను ఈ ప్రవితుతేలదంతి మాడి బేఁరోబునిగి (అధ్వా యాజకనల్లద బబునిగి) అదన్న చోట్టరే, అవనన్న అవన జనరింద బహిష్కరిస బేఁకు.”

ధూప

34 ఒళిక యీహోవను మోఎశిగి కేళిద్దేనిందరి: “నీను కాలుమడ్డి గుగుల, గంధద చిశ్చ ఎంబ సుగంధద్రవ్యగళన్ను సుమవాగి తేగెదుశో. 35 సువాస నేయుళ్ళ ధూపవన్ను మాడువుదర్కే ఈ సుగంధ ద్రవ్యగళన్ను ఒట్టుగి బిరిసు. సుగంధద్రవ్యకారను మాడుప ప్రకారపే ఇదన్ను మాడు. ఈ ధూపశ్చ ఉప్పన్ను బిరిసు. ఉప్ప అదన్ను తుద్గిలోసువదు. 36 స్ఫోల్ప ధూపవన్ను అరేదు పుడి మాడు. ఈ పుడి యున్న దేవదశన గుడూరదల్లిరువ ఒంబడికి వేట్టిగి ముందే నాను నినగి దశన కొడువస్థల్ల దల్లిదు. ఈ ధూపద పుడియున్న అదర విశీష ఉద్ధీశక్కాగి మాత్రాఁ ఉపయోగిసబేఁకు. అదు అపిపరితుధ్వాదద్దు. 37 నీను ఈ ధూపవన్ను యీహోవనిగాగి విశీషంవాద రీతియల్లి మాత్ర ఉపయోగిసబేఁకు. నీను ఈ ధూపవన్ను విశీష వాద రీతియల్లి తయారిసబేఁకు. ఈ రీతి విశీష వాగి బేఁరే యావ ధూపవన్ను మాడబారదు. 38 సువాసనేగోస్కుర బబును తనగాగి స్ఫోల్ప ధూప వన్ను ఈ రీతియల్లి మాడిదరే అవనన్న అవన జన రింద బహిష్కరిసబేఁకు.”

బెజలీలా మత్తు ఒహోలీయాబ

31 తరువాయ యీహోవను మోఎశిగి ఇంతిందను: 2² “నాను యికూడ కులదింద ఉరియ వంగనాద బెజలీలన్ను ఆరిసి

కోండిద్దేనే. ఉరియు హరం మగను. 3 నాను బెజలీలన్ను దేవరాత్మభరితన్నాగి మాడిద్దేనే. నాను ఆవనిగి ఎల్ల బగెయ కేలసగళన్ను మాడలు నిపుణ తేయన్న జ్ఞానవన్న అనుగ్రహిసిద్దేనే. 4 బెజలీలను బహు ఉత్తమ జిత్త, కారనాగిద్దానే. బెంబి బంగారగళ మత్తు తమ్ముద వస్తుగళన్న అవను మాడబల్లను. 5 అవను రత్నగళన్న కేంతి అందవాద ఆభరణగళన్న మాడబల్లను మత్తు మరగెలసవన్న మాడబల్లను. అవను ఎల్ల తరద కేలసగళన్ను మాడబల్లను.

6 అవనోందిగి కేలస మాడలు నాను ఒహోలీ యాబనన్న ఆరిసికోండిద్దేనే. ఒహోలీయాబను డానో కులద అహిసామాకన మగను. నాను నినగి ఆజ్ఞాహిసిద్దేల్లవన్న మాడువుదక్కే బేఁరే కేలస గారరిగెల్ల నిపుణియెన్న అనుగ్రహిసిద్దేనే:

- 7 దేవదశనగుడూర, ఒంబడికి వేట్టిగి, కృపాసన్, గుడారద ఎల్ల ఉపశరణగళు,
- 8 మేజు మత్తు అదర మేలిన వస్తుగళు, బంగారదిపస్టంభమత్తు అదర ఉపశరణగళు,
- 9 ధూపవేదికే, యజ్ఞవేదికే మత్తు అప్రగళ ఉపశరణగళు. గంగాళ మత్తు అదర పిఁర.
- 10 యాజకనాద ఆరోఎన ఎల్లా విశీష బట్టగళు, ఆరోఎన ప్రతిరు యాజకరాగి సేవే మాడువాగ ధరిసికోళ్ళతక్కే ఎల్ల బట్టగళు.
- 11 సువాసనేయుళ్ళ అభిషేకటేల, ప్రవితుస్తల్ల ఉపయోగిసివ సువాసనే యుళ్ళ ధ్వంశమాడు. నాను నినగి ఆజ్ఞాహిసిద రీతియల్లే ఈ కేలసగారరు ఈ వస్తుగళన్న లాల మాడతక్కుద్దు.”

సభ్యత

12 తరువాయ యీహోవను మోఎశిగి ఇంతిందను: 13 “ఇదన్న ఇస్తేలరిగి కేళు: ‘నీవు నన్న విశీష వాద సభ్యత దినవన్న బండితాగి ఆజరిసబేఁకు. యీహోవనాద నాను నిమ్మన్న నన్న విశీష జనరన్నాగి మాడిరువుదక్కే ఇదు గురుతాగిదే.

14 “సభ్యతన్న విశీష దినవేదు పరిగణిసి ఆజరిసిరి. సభ్యతన్న బేఁరే దినదంతి పరిగణిసి నడెయు వపనిగి మరణదండనేయాగబేఁకు. సభ్యత దినదల్లి

ಯಾವನಾದರೂ ಕೆಲಸಮಾಡಿದರೆ ಅವನನ್ನು ಬಹಿಷ್ಕರಿಸ ಬೇಕು.¹⁵ ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿಂದೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಒಮ್ಮೆ ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ನಾನಿ ಸಲು ಅಡೋಂದು ವಿಶೇಷ ದಿನವಾಗಿದೆ. ಸಭ್ಯತ್ವದ ಸಮಯದಲ್ಲಿ ಕೆಲಸಮಾಡುವವನು ಕೊಲಲ್ಪಡಬೇಕು.¹⁶ ಇಸ್ರೇಲರು ಸಬ್ಬತ್ತೆನ್ನು ಜ್ಞಾಪಿಸಿಕೊಂಡು ಅದನ್ನು ವಿಶೇಷ ದಿನವನ್ನಾಗಿ ಮಾಡಿಕೊಳ್ಳತಕ್ಕದ್ದು. ಅವರು ಇದನ್ನು ಎಂದೆಂದೂ ಮಾಡತಕ್ಕದ್ದು. ಇದು ಎಂದೆಂದಿಗೂ ಮುಂದುವರಿಯುವ ಒಡಂಬಿಕೆ¹⁷ ಸಬ್ಬತ್ತು ನನಗೂ ಮತ್ತು ಇಸ್ರೇಲರಿಗೂ ನಡುವೆ ಎಂದೆಂದೂ ಇರುವ ಸೊಚನೆಯಾಗಿರುವುದು. ಯೆಹೋವನು ಆರು ದಿನಗಳಲ್ಲಿ ಕೆಲಸಮಾಡಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಏಳನೆಯ ದಿನದಲ್ಲಿ ಕೆಲಸ ಮಾಡದೆ ವಿಶೇಷಿಸಿಕೊಂಡನು.”

¹⁸ ಹೀಗೆ, ಯೆಹೋವನು ಮೋಽತ್ಯೋಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡುವುದನ್ನು ಮುಗಿಸಿದನು. ಬಳಿಕ ಯೆಹೋವನು ಒಡಂಬಿಕೆ ಬರಿಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗಿಗಳನ್ನು ಮೋಽತ್ಯೆಗೆ ಕೊಟ್ಟನು. ಅವು ದೇವರ ಬೆರಳಿಸಿಂದ ಲಿಖಿತವಾಗಿತ್ತು.

ಚಿನ್ನದ ಬಂಪ

32 ಬಹಳ ಸಮಯ ದಾಟಿಕೋದರೂ ಮೋಽತ್ಯೆ ಬೆಟ್ಟದಲ್ಲಿ ಮಾಡಿದ ಕೆಳಗಿಳಿಯಲ್ಲವಾದ್ದರಿಂದ ಇಸ್ರೇಲರು ಆರೋನನ ಬೆಳಿಗೆ ಒಟ್ಟಾಗಿ ಬಂದು, “ನೋಡು, ಮೋಽತ್ಯೆಯು ನಮ್ಮನ್ನು ಈಜಿಪ್ತಿನಿಂದ ಹೊರಗೆ ಕರೆದು ಕೊಂಡು ಬಂದನ. ಆದರೆ ಅವನಿಗೆನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡಿಸಲು ಕೆಲವು ದೇವರುಗಳನ್ನು ಮಾಡಿಕೊಡು” ಎಂದು ಹೇಳಿದರು.

² ಆರೋನನ ಅವರಿಗೆ, “ನಿಮ್ಮ ಹೆಂಡಿಯ ಮತ್ತು ಗಂಡುಹೆಣ್ಣುಮಕ್ಕಳಲ್ಲಿರುವ ಚಿನ್ನದ ಓಲೆಗಳನ್ನು ತಂದು ನನಗೆ ಹೊಡಿರಿ” ಎಂದು ಹೇಳಿದನು.

³ ಆದ್ದರಿಂದ ಅವರಲ್ಲಿರೂ ತಮ್ಮ ಚಿನ್ನದ ಓಲೆಗಳನ್ನು ತಂದುಹೊಳ್ಳರು. ⁴ ಆರೋನನ ಬಸವನ ಮೂರ್ತಿಯನ್ನು ಚಿನ್ನದಿಂದ ಎರಕಹೊಯ್ದಿದನು.

ಬಳಿಕ ಅವರು, “ಇಸ್ರೇಲರೇ, ನಿಮ್ಮ ದೇವರುಗಳು ಇಲ್ಲವೇ! ನಿಮ್ಮನ್ನು ಈಜಿಪ್ತಿನಿಂದ ಕರೆದುಕೊಂಡು ಬಂದ ದೇವರುಗಳು ಇವರಿಗೆ” ಎಂದು ಹೇಳಿದರು.

⁵ ಆರೋನನ ಇವಲ್ಲವನ್ನು ನೋಡಿ, ಬಸವನ ಮಂದಿಂದ ಒಂದು ಯಜ್ಞಹೇದಿಯನ್ನು ಕಟ್ಟಿದನು. ಬಳಿಕ, “ನಾಳಿ ಯೆಹೋವನನ್ನು ಸನ್ನಾನಿಸಲು ಒಂದು ವಿಶೇಷ ಹಬ್ಬ ವಿರುವುದು” ಎಂದು ವ್ರಕಟಿಸಿದನು.

“ಮರುದಿನ ಮುಂಜಾನೆ ಜನರಲ್ಲರೂ ಬೇಗನೆ ಎದ್ದು ತಮ್ಮ ಪಶುಗಳನ್ನು ವರ್ಧಿಸಿ ಸರಾಂಗ ಹೋಮಗಳನ್ನಾಗಿಯೂ ಸಮಾಧಾನಯ್ತಜ್ಞಗಳನ್ನಾಗಿಯೂ ಅರ್ಚಿಸಿ ತಿನ್ನ ಪದಕ್ಕೂ ಕುಡಿಯುವುದಕ್ಕೂ ಕುಶೀತುಕೊಂಡರು. ಬಳಿಕ ಎದ್ದು ಕುಳಿದಾಡಿದರು ಮತ್ತು ಶಾಂತಿಗೆ ವಿಶೇಷಿಸಿಕೊಂಡನು.”

⁷ ಅದೇ ಸಮಯದಲ್ಲಿ ಯೆಹೋವನು ಮೋಽತ್ಯೆಗೆ, “ಬೆಟ್ಟದಿಂದ ಇಳಿದುಹೋಗು. ನೀನು ಈಜಿಪ್ತಿನಿಂದ ಕರೆದುಕೊಂಡು ಬಂದ ನಿನ್ನ ಜನರು ಭಯಾಂಕರವಾದ ವಾಪ ಮಾಡಿದ್ದಾರೆ. ⁸ ನಾನು ಅವರಿಗೆ ಆಜ್ಞಾಪಿಸಿದವು ಗಳಿಗೆ ಒಮ್ಮೆ ಬಹಬಿಲೆಗನೆ ಅವಿಧೀಯರಾಗಿದ್ದಾರೆ. ಇಸ್ನವನ್ನು ಕರಗಿ ಅದರಿಂದ ಬಸವನನ್ನು ಮಾಡಿಕೊಂಡು ಅದನ್ನು ಪೂರಿಸಿತ್ತಾ ಅದಕ್ಕೆ ಯಜ್ಞಗಳನ್ನು ಸಮರ್ಪಿಸುತ್ತಿದ್ದಾರೆ. ‘ಇಸ್ರೇಲರೇ ನಿಮ್ಮನ್ನು ಈಜಿಪ್ತಿನಿಂದ ಕರೆದುಕೊಂಡು ಬಂದ ದೇವರುಗಳು ಇವರು ಜನರು ಹೇಳಿ ತ್ತಿದ್ದಾರೆ’ ಎಂದನು.

⁹ ಯೆಹೋವನು ಮೋಽತ್ಯೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಅವರು ಬಹಳ ಮೋಂಡರಿಂದ ನಾನು ಬಲ್ಲಿನು. ಅವರು ಯಾವಾಗಲೂ ನನಗೆ ವಿರೋಧವಾಗಿ ದಂಗಿ ಪಳುವರು.”

¹⁰ “ಅದ್ದರಿಂದ ನಾನು ಅವರನ್ನು ಕೋವದಿಂದ ನಾಶ ಮಾಡಿಬಿಡುತ್ತೇನೆ. ನನ್ನನ್ನು ತಡೆಯಬೇಡ. ಬಳಿಕ ನಾನು ನಿನ್ನಿಂದ ಒಂದು ಮಹಾಜನಾಂಗವನ್ನು ಉಂಟು ಮಾಡುವೆನು” ಎಂದು ಹೇಳಿದನು.

¹¹ ಆದರೆ ಮೋಽತ್ಯೆಯ ತನ್ನ ದೇವರಾದ ಯೆಹೋವ ನಿಗೆ, “ಯೆಹೋವನೇ, ನಿನ್ನ ಕೋವವು ನಿನ್ನ ಜನರನ್ನು ನಾಶಮಾಡಿದಿರಲಿ. ನಿನ್ನ ಮಹಾಶಕ್ತಿಯಿಂದ ಹೊರಗೆ ಕರೆದು ಕೊಂಡು ಬಂದೆಯಲ್ಲಾ. ¹² ಆದರೆ ನೀನು ನಿನ್ನ ಜನರನ್ನು ನಾಶ ಮಾಡಿದರೆ, ಈಜಿಪ್ತನವರು, ‘ಯೆಹೋವನು ತನ್ನ ಜನರಿಗೆ ಕೊಡನ್ನು ಮಾಡುವುದಕ್ಕಾಗಿಯೇ ಈಜಿಪ್ತಿನಿಂದ ಕರೆದುಕೊಂಡು ಹೊದಿದನು. ಅತನು ಅವರನ್ನು ಬೆಟ್ಟ ಗಳಲ್ಲಿ ಕೊಲ್ಲಬೇಕೆಂದಿದ್ದನು; ತನ್ನ ಜನರನ್ನು ಭೂಮಿಯಿಂದ ನಿಮೂರಲ ಮಾಡಬೇಕೆಂದಿದ್ದನು’ ಎಂದು ಹೇಳುವರು. ಆದ್ದರಿಂದ ನಿನ್ನ ಜನರ ಮೀಲಿ ಕೋವ ಗೊಳ್ಳಬೇಡ. ನಿನ್ನ ಕೋವವನ್ನು ಬಿಟ್ಟುಬಿಡು. ನಿನ್ನ ಜನರನ್ನು ನಾಶಮಾಡಬೇಡ. ¹³ ನಿನ್ನ ಸೇವೆ ಮಾಡಿದ ಅಬುಹಾಮನನ್ನು, ಇಸಾರನನ್ನು, ಇಸ್ರೇಲನನ್ನು (ಯಾಕೋಬನನ್ನು) ಜ್ಞಾಪಿಸಿಕೊ. ನೀನು ನಿನ್ನ ಹೆಸರನ್ನು ಉಪಯೋಗಿಸಿ ಆ ಜನರಿಗೆ ವಾಗ್ದಾನವನ್ನು ಮಾಡಿದೆ. ‘ನಾನು ನಿನ್ನ ಸಂತತಿಯವರನ್ನು ಅಕಾಶದ ನಕ್ಷತ್ರಗಳಷ್ಟು ಮಾಡುವೆನು. ನಾನು ಅವರಿಗೆ ವಾಗ್ದಾನ ಮಾಡಿದಂತೆ ಈ ದೇಶವನ್ನೆಲ್ಲ ನಿನ್ನ ಸಂತತಿಗಳವರಿಗೆ ಕೊಡುವೆನು. ಈ

దేశ ఎందెందిగూ అవరదాగిరువుదు' ఎందు నీను నిన్న హేసరినల్లి వాగ్మానుమాకిదెయల్లా'' అందను.

¹⁴ఆపద్ధరింద యీహోవను జనరిగారి మయరక పట్టు తన్న మనస్సన్న మావ్స దిసికోండను; తాను హేళిద్ద కేఁడన్న మాడల్ల; తన్న జనరన్న నాత మాడలీల్.

¹⁵బళిక మోతే బెట్టబ్బిందిలీదు హోదను. మోతే యోడనే ఆజ్ఞాతాసనగళ్ ఎరచు కల్లిన కలిగిగ లీద్వు. ఈ ఆజ్ఞాతాసనగళ కల్లుగళ ముందెయూ హిందెయూ బరియల్పట్టిద్వు. ¹⁶యీహోవను తానే ఆ కల్లుగళన్న మాడి అపుగళ మోలే బరిద్దసు.

¹⁷ఇస్రేలిర గద్దలవన్నూ కొగాజవన్నూ యీహోఇవను కేళి మోతేగి, ''పాళియద కడి యింద యుద్ధద ధ్సి కేళిబరుత్తిదో'' అందను.

¹⁸అదకై మోతే, ''అద సేస్తుద జయధ్సియల్ల. అదు సోఎలినింద కూగువ స్వేశద ధ్సియూ అల్ల. నాను కేళిత్తిరువుదు గోష్యియ ధ్సిని'' ఎందు ఉత్తరిసిదను.

¹⁹మోతేయు పాళియద హత్తిరకై బందను. అపను చిన్న భధసపన్నూ జనర నట నపన్నూ సోఎకి బహు కోఎపగోంపు కల్లిన కలిగిగళన్న నెలద మోలే బిసాచిబ్బింపు; అపు జూరూజూరాగి ఒడేదు హోదపు. ²⁰బళిక మోతేయు ఆ బసపన మూతిక యున్న బెంచియల్లి కరగిసి అదర చిన్నవన్న ధూళి నంతే అరేదు నీరిగి హాకి ఆ నీరన్న ఇస్రేలరిగి కుడిసిదను.

²¹మోతేయు అరోనిగి, ''ఈ జనరు నినగేను మాడిరు? ఇంధా కేళ్ళ పాపవన్న మాడువంతే యాకి అవరన్న నడిసిదో?'' ఎందు హేళిదను.

²²ఆరోనిను, ''కోఎపగోళ్ళబేడ. ఇపరు యావాగలూ పాపమాడలు సిద్ధరాగిరువుదు నినగి గొత్తే ఇది. ²³అవరు ననగి 'మోతేయు నమ్మన్న ఈజీస్సినింద హోరగినడిసిదను. ఆదరే అవనిగే నాయితో నమగే తిళియదు. ఆద్దరింద నమ్మన్న మున్నడిసలు దేవరుగళన్న మాడికోడు' ఎందు కేళిదరు. ²⁴ఆపద్ధరింద నాను అపరిగి, ''నిన్నల్లి చిన్న భ ఆభరణగళిద్దరి ననగి కోకిరి ఎందు హేళి దేను. అవరు ఆభరణగళన్న ననగి తందుకోటచ్చరు. నాను అపుగళన్న బెంచియల్లి కరగిసి ఈ బసపన వులంతియ యున్న ఎరకకోయ్యెను'' ఎందు ఉత్తరిసిదను.

²⁵జనరు అంకెతప్పి తమ్మ ఇష్టబందంతే మాడువు దక్కే ఆరోనను అవరన్న బిట్టుబిట్టిరువుదు మోతేగి తిళియితు. జనరు క్రమవిల్లది స్వేచ్ఛియింద నడేయుత్తిద్దరు; అవర మూబికశనవు అవర విరోధిగళిగి ఎద్దు కాణుత్తిప్పు! ²⁶ఆపద్ధరింద పాళి యద ద్వారదల్ మోతేయు నింతు, ''యీహోవన పశ్చదపరు నన్న బళిగి బరబేహు'' ఎందు హేళిదను. లేఖి కులదపరెల్లా మోతేయు బళిగి బందరు.

²⁷ఆగ మోతే అపరిగి, ''ఇస్రేలర దేవరాద యీహోవను హేళ్ళపుదన్న నిమఁగి తిళిసుత్తేని! ''నిన్నుల్లి ప్రతియోబ్బను కత్తియన్న తేగుచోండు పాళియద బందు కోనేయింద ఇన్నోందు కోనేయి వారిగి హోగి జనరన్న శిథ్చిసపేశు. నిన్న సహోదరరాగిద్దరూ స్వేహితరాగిద్దరూ ఆఘా నేరియవరాగిద్దరూ సరి, కోల్లరి'' ఎందు హేళిదను.

²⁸లేఖికులదపరు మోతేయు మాతిగి విధీయ రాదరు. అందు ఇస్రేలరల్లి సుమారు మూరు సావిర మంది సత్తరు. ²⁹ఆగ మోతేయు అపరిగి, ''ఇందు నీపు యీహోవనిగి మీఎసలాద జనరాదిరి; యాకందరే నీపు నిన్న స్పృం గండు మగనిగూ సహోదరసిగూ విరోధాదిరి. ఇందు ఆతను నిన్నున్న ఆతిఏచిద్దానే'' అందను.

³⁰మరుదిన ముంజానే మోతేయు జనరిగి, ''నీపు భయంశరవాద పాపవన్న మాడిద్దిరి. ఆదరే ఈగ నాను యీహోవన బళిగి హోగి, ఆతను నిన్న పాపగళన్న క్షమిసువంతే నానేనాదరూ మాడబుదొ ఎందు విభారసుత్తేనే'' ఎందను.

³¹అంతియే మోతేయు యీహోవను బళిగి మరళి హోగి, ''దయిపిట్ట ఆలెసు! ఈ జనరు బహళ కేళ్ళ పాపవన్న మాడిదారీ. చిన్నదింద మూతిక యున్న మాడికోండిద్దారే. ³²ఆవర ఈ పాపవన్న క్షమిసు. నీను అవరన్న క్షమిసుపుదిల్లవాదరే నిన్న జీవభాద్యర పుస్తకదింద నన్న కేసరన్న ఆళిసిబిడు'' ఎందు పూర్ణిసిదను.

³³ఆదరే యీహోవను మోతేగి, ''ననగి విరోధవాగి పాపమాడువ జనర హేసరన్న మాత్రహిన్న పుస్తకదింద ఆలీసుత్తేనే. ³⁴ఆపద్ధరింద ఈగ కేళగళిదు నాను నినగి హేళువల్గి జనరన్న నడిసు. నన్న దూతను నిన్న ముంద హోగి నిన్నన్న నడిసువను. పాప మాడిద జనరన్న శిథ్చిసుప సమయ బందాగ అవరు శిథ్చిసల్చుపరు'' ఎందు హేళిదను. ³⁵ఆపద్ధరింద యీహోవను జనరిగి భయంశరవాద

ವ್ಯಾದಿಯನ್ನು ಬರಮಾಡಿದನು. ಅವರು ಆರೋನಸಿಂದ ಬಹಳವನ್ನು ಮಾಡಿಸಿಕೊಂಡದ್ದೇ ಇದಕ್ಕೇ ಕಾರಣ.

“ನಾನು ನಿಮ್ಮೊಂದಿಗಿ ಬರುವದಿಲ್ಲ.”

33 ತರುವಾಯ ಯೆಹೋವನು ಮೋಶಿಗೆ, “ನೀನು ಮತ್ತು ಈಜಿಪ್ಟಿನಿಂದ ನೀನು ಕರೆದುಕೊಂಡು ಬಂದ ಜನರು ಈ ಸ್ಥಳವನ್ನು ಬಿಡಬೇಕು. ನಾನು ಅಭಿಹಾಮ ನಿಗೆ, ಇಂತಾಕಿನಿಗೆ ಮತ್ತು ಯಾಕೋಬಿನಿಗೆ ವಾಗ್ಧನ ಮಾಡಿದ ದೇಶಕ್ಕೆ ಹೋಗಿ. ನಾನು ಅವರಿಗೆ ‘ನಿಮ್ಮ ನಂತರ ಜೀವಿಸುವ ನಿಮ್ಮ ಸಂತಕಿಯವರಿಗೆ ಆ ದೇಶವನ್ನು ಕೊಡು ವೆನೆ’ ಎಂದು ನಾನು ಅವರಿಗೆ ವಾಗ್ಧನ ಮಾಡಿದ್ದೇನೆ. ²ನಿಮ್ಮ ಮುಂದೆ ಹೋಗುವುದಕ್ಕೆ ನಾನು ಒಬ್ಬ ದೂರತನನ್ನು ಕಳುಹಿಸುವೆನು. ಕಾನಾನ್ ರನ್ನು, ಅಹೋರಿಯರನ್ನು, ಹಿತಿಯರನ್ನು, ಪ್ರೇರಿಜೀಯರನ್ನು ಹಿವ್ವಿಯರನ್ನು ಮತ್ತು ಯೆಖಾಸಿಯರನ್ನು ನಾನು ಸೋಲಿಸುವೆನು. ನಿಮ್ಮ ದೇಶ ದಿಂದ ಅವರನ್ನು ಬಲವಂತೆ ಅಟ್ಟಿಬಿಡುವೆನು. ³ಆದ್ದರಿಂದ ಸಮೃದ್ಧಿಕರವಾದ ಆ ದೇಶಕ್ಕೆ ಹೋಗಿರಿ. ಆದರೆ ನಾನು ನಿಮ್ಮೊಂದಿಗೆ ಬರುವದಿಲ್ಲ. ನೀವು ನನ್ನ ಆಜ್ಞೆಗೆ ವಿಧೇಯರಾಗದೆ ನನ್ನನ್ನು ಕೋವಗೊಳಿಸುತ್ತಿರಿ. ನಾನು ನಿಮ್ಮೊಂದಿಗೆ ಬಂದರೆ, ದಾರಿಯಲ್ಲಿ ನಿಮ್ಮನ್ನು ಸಂಹರಿಸುವೆನು” ಎಂದು ಹೇಳಿದನು.

“ಈ ದುಃಖದ ಸಮಾಭಾರವನ್ನು ಕೇಳಿ ಜನರು ಸೋಲು ಕೊಂಡುಕೊಂಡರು. ಅವರಲ್ಲಿ ಒಬ್ಬರಾದರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ. ⁵ಯೆಹೋವನು ಮೋಶಿಗೆ, “ಇಸ್ತೇಲರಿಗೆ ಹೀಗೆಂದು ಹೇಳಿ: ನೀವು ಅವಿ, ದೀರ್ಘಾಯಾದ ಜನರಾಗಿದ್ದೀರಿ. ನಾನು ನಿಮ್ಮೊಂದಿಗೆ ಕೇಳಿ ಹೊತ್ತು ಸಂಚರಿಸಿದರೆ, ನಿಮ್ಮನ್ನು ಸಂಹರಿಸುವೆನು. ಆದ್ದರಿಂದ ನಿಮ್ಮೊಂದಾ ಆಭರಣಗಳನ್ನು ತೆಗೆದುಬಿಡಿರಿ. ನೀವು ಮಾಡಬೇಕಾದದನ್ನು ನಾನೇ ತೆಗೆಂಬೆನು!” ಎಂದು ಹೇಳಿದನು. “ಇಸ್ತೇಲರು ಹೋರಿಬ್ಬ (ಸೀನಾಯಿ) ಬೆಟ್ಟದಲ್ಲಿದ್ದಾಗ ಆಭರಣಗಳನ್ನು ಧರಿಸಿಕೊಳ್ಳಲುಪುದನ್ನು ಬಿಟ್ಟು ಬಿಟ್ಟರು.

ತಾತ್ಕಾರ್ಥ ದೇವದರ್ಶನಗುಂಡಾರ

⁷ಮೋಶಿಯು ಗುಂಡಾರವನ್ನು ವಾಳಿಯದ ಹೋರಿಗೆ ಸೆಲ್ಪಿದೂರ ತೆಗೆದುಕೊಂಡು ಹೋಗುತ್ತಿದ್ದನು. ಮೋಶಿಯು ಅದನ್ನು “ದೇವದರ್ಶನದ ಗುಂಡಾರ* ಎಂದು ಕರೆದನು. ಯೆಹೋವನಿಂದ ಉತ್ತರವನ್ನು ಕೇಳಿ ಬೇಕೆಂದು ಬಯಸುವ ವ್ಯಕ್ತಿಯು ವಾಳಿಯದ ಹೋರಿಗೆ

ದೇವದರ್ಶನ ಗುಂಡಾರಕ್ಕೆ ಹೋಗುತ್ತಿದ್ದನು. ⁸ಮೋಶಿಯು ಆ ಗುಂಡಾರದೊಳಗೆ ಹೋಗುವಾಗ ಜನ ರೆಲ್ಯರೂ ಅವನನ್ನು ಗಮನಿಸುತ್ತಿದ್ದರು. ಜನರು ತಮ್ಮ ದೇರೆಗಳ ದ್ವಾರಾಗಳಲ್ಲಿ ನಿಂತುಕೊಂಡು ಮೋಶಿಯು ದೇವದರ್ಶನ ಗುಂಡಾರಕ್ಕೆ ಪ್ರವೇಶಿಸುವವರಿಗೆ ಅವನನ್ನು ಗಮನಿಸುತ್ತಿದ್ದರು. ⁹ಮೋಶಿಯು ಗುಂಡಾರದೊಳಕ್ಕೆ ಹೋದಾಗ ಎತ್ತರವಾದ ಮೇಷಸ್ತಂಭವು ಯಾವಾಗಲೂ ಕಳಿಗಳಿಯತ್ತತ್ತ. ಆ ಮೇಷಸ್ತಂಭವು ಗುಂಡಾರದ ದ್ವಾರದಲ್ಲಿ ನಿಲ್ಲತ್ತತ್ತ. ಹೀಗೆ ಯೆಹೋವನು ಮೋಶಿಯೊಡನೆ ಮಾತಾಡುತ್ತಿದ್ದನು. ¹⁰ಗುಂಡಾರದ ದ್ವಾರದಲ್ಲಿ ಮೇಷಸ್ತಂಭವಿರುವುದನ್ನು ಜನರು ನೋಡಿದಾಗ, ಅವರು ತಮ್ಮ ಸ್ವಂತ ಗುಂಡಾರಗಳ ದ್ವಾರದಲ್ಲಿ ತಲೆಬಾಗಿ ಯೆಹೋವ ನನ್ನು ಆರಾಧಿಸುತ್ತಿದ್ದರು.

¹¹ಯೆಹೋವನು ಮೋಶಿಯೊಂದಿಗೆ ಮುಖಾಮುಖಿಯಾಗಿ ಮಾತಾಡುತ್ತಿದ್ದನು. ಒಬ್ಬನು ತನ್ನ ಸ್ನೇಹಿತ ನೊಂದಿಗೆ ಮಾತಾಡುವಂತೆ ಯೆಹೋವನು ಮೋಶಿಯೊಂದಿಗೆ ಮಾತಾಡುತ್ತಿದ್ದನು. ಯೆಹೋವನೊಂದಿಗೆ ಮಾತಾಡಿದ ನಂತರ ಮೋಶಿಯು ವಾಳಿಯಕ್ಕೆ ಮರಳಿ ಹೋಗುತ್ತಿದ್ದನು. ನೂನನ ಮಗನೂ ಯಾವನಷ್ಟನೂ ಆಗಿದ್ದ ಯೆಹೋವೆನವನು ಮೋಶಿಯ ಸಹಾಯಕನಾಗಿದ್ದನು. ಮೋಶಿಯು ಗುಂಡಾರವನ್ನು ಬಿಟ್ಟುಹೋದಾಗ ಯೆಹೋವೆನವನು ಗುಂಡಾರದಲ್ಲಿಯೇ ಇರುತ್ತಿದ್ದನು.

ಮೋಶಿಯು ಯೆಹೋವನ ಮಹಿಮೆಯನ್ನು ನೋಡುವನು

¹²ಮೋಶಿಯು ಯೆಹೋವನಿಗೆ, “ಈ ಜನರನ್ನು ಮುನ್ನಡಿಸಬೇಕಂದು ನೀನು ನನಗೆ ಹೇಳಿರುವ. ಆದರೆ ನನ್ನೊಂದಿಗೆ ಯಾರನ್ನು ಕಳುಹಿಸುತ್ತೀಯಂದು ನೀನು ಹೇಳಿಲ್ಲ. ನೀನು ನನಗೆ, ‘ನಾನು ನಿನ್ನನ್ನು ಜೀನ್ನಾಗಿ ಬಿಳಿನು. ನಾನು ನಿನ್ನನ್ನು ಮೆಚ್ಚಿದ್ದೇನೆ’ ಎಂದು ಹೇಳಿದೆ. ¹³ನಾನು ನಿನ್ನನ್ನು ನಿಜವಾಗಿಯೂ ಮೆಚ್ಚಿಸಿರುವುದಾದರೆ, ನಾನು ನಿನ್ನನ್ನು ತೆಳಿದುಕೊಳ್ಳಬಂತೆ ನಿನ್ನ ಮಾರ್ಗಗಳನ್ನು ಬೋಧಿಸು. ಆಗ ನಾನು ನಿನ್ನನ್ನು ಯಾವಾಗಲೂ ಮೆಚ್ಚಿಸಲು ಸಾಧ್ಯವಾಗುವುದು. ಇವರೆಲ್ಲರೂ ನಿನ್ನ ಜನರಿಂದ ಜೊಪಕಮಾಡಿಕೊ” ಎಂದು ವಿಜಾಹಿಸಿದನು.

¹⁴ಯೆಹೋವನು “ನಾನೇ ನಿಮ್ಮೊಂದನೆ ಬರುವೆನು. ನಾನೇ ನಿಮ್ಮನ್ನು ಮುನ್ನಡಿಸುವನು”* ಎಂದು ಉತ್ತರಿಸಿದನು.

¹⁵ಆಗ ಮೋಶಿ ಯೆಹೋವನಿಗೆ, “ನೀನು ನಿಮ್ಮೊಂದಿಗೆ ಬರದಿದ್ದರೆ, ಈ ಸ್ಥಳದಿಂದ ನಿಮ್ಮನ್ನು ಕಳುಹಿಸಬೇಕೆ.

¹⁶ಮಾತ್ರವಲ್ಲದೆ ನನಗೂ ಈ ಜನರಿಗೂ ನಿನ್ನ ದಯೆ ದೊರಕಿದೆಯಂದು ನಾವು ತೆಳಿದುಕೊಳ್ಳಲುಪುದಾದರೂ

ಮುನ್ನಡಿಸುವನು ಆಧ್ಯಾತ್ಮಿಕ ಕೊಡುವೆನು.”

హేఁగే? నీను నమోదునే బందరే, ఆగ నావు ఇదన్ను ఖచితాగి తిళిదుచోళ్లవేపు. నీను నమోదునే భార దిద్దరే, ఆగ నమగూ భూమియి మేలిరువ ఇతర జనరిగూ యావ వ్యత్యసవిరువుదిల్ల” ఎందు హేళిదను.¹⁷ ఆగ యిహోవను మోశిగే, “నిన్న కోరికియన్న అనుగ్రహసుతేఁనే. నాను నిన్నన్న మేళ్లి హోండ్రిందరే ఇదన్ను మాడుతేఁనే. నాను నిన్నన్న జెన్నాగి బల్లను” అందను.

¹⁸ బళిక మోశి, “ఈగ దయవిట్ట నిన్న మహిమేయన్న ననగి తోరిసు” అందను.

¹⁹ ఆగ యిహోవను “నన్న నామద మహత్వపన్ను నిన్న ముందే దాటిహోగువంతి మాడువేను. నానే యిహోవను. నినగి కేళిసువంతి నన్న హేరన్న ప్రశంసిసువేను. నాను ఆరిసికోండ జనరిగి దయియన్న ప్రశంసిసువేను. నాను ఆరిసికోండ జనరిగి దయియన్న ప్రశంసిసువేను. ²⁰ నన్నన్న యారూ ముఖాముఖియాగి కాణలు నాధ్యిచిలి. నన్నన్న నోరిడి యావనూ బదుకలారును.

²¹ “ఇల్లి ఒందు బండి ఇదే. నీను ఆ బండియ మేలి నింతుకో. ²² నన్న మహిమియు ఆ స్ఫ్యాల్ ద మూలక దాటిహోగువుదు. నాను నిన్నన్న ఆ బండియ దొడ్డదాద బిరుకినల్లి ఇరిసువేను; నాను దాటిహోగువాగ నన్న కేయింద నిన్నన్న ముచ్చువేను. ²³ బళిక నన్న కేయిన్న తేగియువేను. ఆగ నీను నన్న హింభాగపన్న నోఁడువే; ఆదరే నన్న ముఖప నినగి కాణిసదు” ఎందు ఉత్తర కొట్టను.

హోస కల్గిన కలిగిగలు

34 తరువాయ యిహోవను మోశిగే, “ఒడిదుహోద మోదలిన ఎరదు కల్గిన హలిగిగలంతి ఇన్న రదు కల్గిన హలిగిగలన్న మాడు. మోదలిన శల్లగళల్లి బరదిద్ద మాతుగళన్నే, నాను ఈ శల్లగళ మేలి బరేయువేను.² నాళి ముంజానే సీనాయి బిట్టకేరి బా. బిట్టద మేలి నన్న దురినల్లి నింతుకో. ³ నిన్నోందిగి యారూ బరకాడదు. బిట్టద యావ స్ఫ్యాల్ ద యారూ కాణిస బారదు. నిమ్మ పతుగళాగలీ కురిమందిగళాగలీ బిట్టద బుడిదల్లి హల్లు మేయిశాడు” ఎందు హేళిదను.

⁴ ఆద్రింద మోశి మోదలిన ఎరదు శల్లగళంతి ఇన్న రదు కల్గిన గళన్న మాడిదను. బళిక మరుదిన ముంజానే బీగనే సీనాయి బిట్టవస్తేరి దను. యిహోవను ఆజ్ఞాపీశిదంతి మోశియు ప్రతి

యోందన్న మాడిదను. మోశియు ఎరదు కల్గిన హలిగిగళన్న హకిదుకోండు హోదను. ⁵ మోశియు బిట్టవస్తేరి హోదనంతర యిహోవను మేఘపద్మ అవన బళిగి ఇళిదు బందను. యిహోవను మోశియోడన అల్లి నింతను మత్త మోశియు యిహోవను హేరన్న కరిదను.*

“యిహోవను మోశియ ముందే కాదు హోగుత్తా. “దేవరాద యిహోవను దయియూ కనిశరవూ ఉళ్ల దేవరాగిద్దానే. యిహోవను కోంపగోళ్లపుదరల్లి నిధానవాగిద్దానే. యిహోవను ముహార్తిస్ప్రసరూపనాగిద్దానే. యిహోవను భరవసిగి యోగ్యాగిద్దానే.” ⁷ యిహోవను సావిరారు సంతిగిఖచరిగే తన్న దయి తోరిసుత్తానే. యిహోవను జనరు మాడువ పావగళన్న క్షేమిసుత్తానే. ఆదరే అపరాధిగళన్న తిశ్చేసు పుద్ధరే ఆతను మరయుపుదిల్ల, యిహోవను అపరాధిగళన్న తిశ్చేసువను మత్త అవర అపరాధద ఫలవు అవర ముక్కళ మేలూ మోముక్కళ మేలూ మత్త మరిమోక్కళ మేలూ బరువంతి మాడువను” ఎందు హేళిదను.

⁸ శండలీ మోశియు నెలద మేలి ఆడ్డబిట్ట యిహోవనన్న ఆరాధిసిదను. ⁹ మోశియు, “యిహోవనే, నిన్న దయి ననగి దొరకుపుదూదరే, దయివిట్ట నమోళ్లదిగి బా. ఇపరు అవిధేయరాద జనరెందు నాను బల్లను. ఆదరే నమ్మ పావగళన్న క్షేమిసు. నమ్మన్న నిన్న జనరన్నాగి స్పోరిసు” ఎందు జీవికించండను.

¹⁰ ఆగ యిహోవను, “నాను నమోళందిగి ఈ ఒడంబడికియన్న మాడుతీర్దేనే. భూలోఎడల్లి ఎల్లియే ఆగలి యావ జనంగదల్లి యే ఆగలి హిందేందూ నడేయదంత మహత్యాయిగళన్న మాడువేను. ఎల్లా జనరు మత్త నిన్నోదిగిరువ జనరు ఇపుగళన్న నోఁడి యిహోవనాద నానే మహామహిమాప్రసరువనేందు తిళిదుహోళ్లవరు.

¹¹ నాను ఈ దిన కోడువ ఆజ్ఞిగళిగి విధేయరాగిరి, నిమ్మ వేరిగళాద అమోరియరన్న, కానాస్తరన్న, హితీయరన్న, పెరిజీయరన్న, హివైయరన్న మత్త యిబాసియరన్న నాను హోగిట్టువేను. ¹² ఎజ్ఞరికియాగిరి! నీఎవు హోగుత్తిరువ దేశదల్లిరువ

యిహోవను ... కరిదను మోశి యిహోవనన్న ఆరాధిసిదను ఎందాగలీ యిహోవను తన్న హేరన్న మోశి వ్రచటిసి కోండను ఎందాగలీ ఇదు అథవాచలబల్లదు.

ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳು ಬೇಕಿರಿ. ನೀವು ಆ ಜನರೊಂದಿಗೆ ಒಪ್ಪಂದ ಮಾಡಿ ಕೊಂಡರೆ, ಅದು ನಿಮಗೆ ಕೇಡನ್ನು ಬರಮಾಡುವುದು.

¹³ ಅವರ ವೇದಿಕೆಗಳನ್ನು ನಾಶಮಾಡಿರಿ. ಅವರು ಪೂಜೆ ಸುವ ಕಲುಗಳನ್ನು ಒಡೆದುಹಾಕಿರಿ. ಅವರ ವಿಗ್ರಹಗಳನ್ನು ಕಡಿದುಹಾಕಿರಿ. ¹⁴ ಬೀರೆ ಯಾವ ದೇವರನ್ನು ಪೂಜಿಸ ಬೇಕಿರಿ. ನಾನೇ ಯಿಹೋವನು, ‘ಸ್ಥಗಿರವವನ್ನು ಕಾಣಿಕೊಳ್ಳುವವನು’ ಎಂಬುದೇ ನನ್ನ ಹೆಸರು.

¹⁵ “ಎಷ್ಟರಿಕೆಯಾಗಿರಿ, ಆ ದೇಶದಲ್ಲಿ ವಾಸಿಸಿದ್ದ ಜನ ರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳುಬೇಕಿರಿ. ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ನೀವು ಅವರೊಂದಿಗೆ ಸೇರಿಕೊಳ್ಳುವಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ನಿಮ್ಮನ್ನು ಆಕ್ರಮಿಸಿದ್ದರು; ಅವರ ಯಜ್ಞಾರ್ಥಣೆಗಳನ್ನು ತಿನ್ನುವಿರಿ.” ¹⁶ ನೀವು ಅವರ ಪ್ರತಿಯರಲ್ಲಿ ಕೆಲವರನ್ನು ನಿಮ್ಮ ಪ್ರತಿರಿಗೆ ಹೆಂಡತಿಯ ರಾಸುಪುದಕ್ಕೆ ಆರಿಸಿಕೊಳ್ಳುವಿರಿ, ಅವರ ಪ್ರತಿಯರು ಸುಳ್ಳದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪ್ರತಿರಾಸು ಅವರು ಅದೇ ಸೇವೆಗೆ ನಡೆಸುತ್ತಾರೆ.

¹⁷ “ವಿಗ್ರಹಗಳನ್ನು ಮಾಡಿಕೊಳ್ಳುಬೇಕಿರಿ.

¹⁸ “ಹುಳಿಯಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಿರಿ. ನಾನು ನಿಮಗೆ ಮೋದಲು ಆಜ್ಞಾಪ್ರಿಸಿದಂತೆ ಹುಳಿಯಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಿರಿ. ನಾನು ಆರಿಸಿಕೊಂಡ ಅಭಿಭಾ (ಮಾಝ್-ಎತ್ತಿಲ್) ಮಾಸದಲ್ಲಿ ಇದನ್ನು ಮಾಡಿರಿ. ಯಾಕಂಡರೆ ಆ ತಿಂಗಳಲ್ಲಿ ನೀವು ಈಜ್ಪಿಸ್ಟಿನಿಂದ ಬಿಡುಗಡೆ ಹೊಂದಿರಿ.

¹⁹ “ಸ್ತ್ರೀಯಲ್ಲಿ ಹುಟ್ಟಿದ ಮೊದಲಿನ ಮಗು ಯಾವಾಗಲೂ ನನಗೆ ಸೇರಿದ್ದ ನಿಮ್ಮ ದನಸುರಿಗಳಲ್ಲಿ ಹಂಟಿದ ಮೊದಲ ಮರಿಗಳು ನನಗೆ ಸೇರಿದವುಗಳಾಗಿವೆ.” ²⁰ ಚೊಚ್ಚಲಾಗಿ ಹುಟ್ಟಿದ ಕತೆಯನ್ನು ನೀವು ಇಟ್ಟುಕೊಳ್ಳಲು ಬಯಸಿದರೆ, ಆಗ ನೀವು ಕುರಿಮರಿಯನ್ನು ಕೊಟ್ಟು ಅದನ್ನು ಹೊಂಡುಕೊಳ್ಳಬಹುದು. ಆದರೆ ನೀವು ಅದನ್ನು ಕೊಂಡುಕೊಳ್ಳಬಿದ್ದರೆ, ಅದರ ಕುತ್ತಿಗೆಯನ್ನು ಮುರಿಯಬೇಕು. ನೀವು ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನನ್ನಿಂದ ಹೊಂಡುಕೊಳ್ಳಬೇಕು. ಯಾವ ವ್ಯಕ್ತಿಯೂ ಕಾಳಿಕೆಯಲ್ಲದೆ, ನನ್ನ ನನ್ನಿಧಿಗೆ ಬರಕೂಡು.

²¹ “ನೀವು ವಾರದಲ್ಲಿ ಆರುದಿನ ಕೆಲಸ ಮಾಡುವಿರಿ. ಅದರೆ ಏಳನೆಯ ದಿನದಲ್ಲಿ ನೀವು ವಿಶ್ರಮಿಸಿಕೊಳ್ಳಬೇಕು. ನೀವು ಬಿತ್ತುವ ಮತ್ತು ಕೊಯ್ಯುವ ಸಮಯದಲ್ಲಿಯೂ ವಿಶ್ರಮಿಸಿಕೊಳ್ಳಬೇಕು.” ²² “ವಾರಗಳ ಹಬ್ಬವನ್ನು * ಆಚರಿಸಿರಿ. ಈ ಹಬ್ಬಕ್ಕಿಗೆ ಗೋಧಿಬೆಳೆಯ ಪ್ರಥಮ

ಕಾಳನ್ನು ಉಪಯೋಗಿಸಿರಿ ಮತ್ತು ವರ್ಷಾಂತ್ಯದಲ್ಲಿ * ಸ್ತ್ರಿಹಬ್ಬವನ್ನು * ಆಚರಿಸಿರಿ.

²³ “ವರ್ಷದಲ್ಲಿ ಮೂರುಸಲ ನಿಮ್ಮ ಗಂಡಸರೆಲ್ಲರೂ ಇಸ್ತೇಲರ ದೇವರೂ, ಯಿಹೋವನೂ, ಬಡೆಯನೂ ಆಗಿರುವಾತನ ಸನ್ನಿಧಿಯಲ್ಲಿ ಸೇರಬೇಕು.

²⁴ “ನೀವು ದೇಶದೊಳಕ್ಕೆ ಹೋದಾಗ, ನಾನು ನಿಮ್ಮ ವೈರಿಗಳನ್ನು ಆ ದೇಶದಿಂದ ಹೊರಗಟ್ಟುವೆನು. ನಾನು ನಿಮ್ಮ ಮೇರಿಗಳನ್ನು ವಿಸ್ತರಿಸುವೆನು. ನಿಮಗೆ ಹಜ್ಜಿಬ್ಬಾಗಿ ಭೂಮಿ ದೂರೆಯುವುದು. ಪ್ರತಿ ವರ್ಷ ಮೂರುಸಲ ನೀವು ನಿಮ್ಮ ದೇವರಾದ ಯಿಹೋವನ ಸನ್ನಿಧಿಗೆ ಹೋಗುವಿರಿ. ಆ ಸಮಯದಲ್ಲಿ ಯಾರೂ ನಿಮ್ಮಿಂದ ಭೂಮಿಯನ್ನು ಅಪಹರಿಸಲು ಪ್ರಯತ್ನಿಸುವುದಿಲ್ಲ.

²⁵ “ನೀವು ಯಜ್ಞಮಾಡುವಾಗ ಆ ಯಜ್ಞ ಪ್ರತಿವಿನಿರ್ತದೆಂದನೆ ಹುಳಿಹಬ್ಬನ್ನು ಸಮರ್ಪಿಸಬಾರದು;

“ಪಸ್ತ ಖೋಜನದ ಮಾಂಸದಲ್ಲಿ ವನಸ್ಪತಿ ಮರು ದಿನದ ಮುಂಜಾನೆಯವರೆಗೆ ಉಳಿಸಬಾರದು.

²⁶ “ನೀವು ಕೊಯ್ಯುವ ಪ್ರಥಮವಾದ ಬೆಳಿಗಳನ್ನು ಯಿಹೋವನಿಗೆ ಕೊಡಿರಿ. ಅಪಗಳನ್ನು ನಿಮ್ಮ ದೇವರಾದ ಯಿಹೋವನ ಆಲಯಕ್ಕೆ * ತನ್ನಿರಿ.

“ಹೋತಮರಿಯನ್ನು ಅದರ ತಾಯಿಯ ಹಾಲೆನಲ್ಲಿ ಎಂದಿಗೂ ಬೇಯಿಸಬಾರದು.”

²⁷ ಬಿಳಿಕ ಯಿಹೋವನ ಮೋಜಿಗೆ, “ನಾನು ನಿನಗೆ ಹೇಳಿದ ಸಂಗಿಗಳನ್ನೆಲ್ಲ ಬರೆ. ಆ ಸಂಗಿಗಳು ನಾನು ನಿನ್ನುಂದಿಗೆ ಮತ್ತು ಇಸ್ತೇಲರೊಂದಿಗೆ ಮಾಡಿದ ಬಡಂ ಬಹಿಕೆಯಾಗಿದೆ” ಎಂದು ಹೇಳಿದನು.

²⁸ ಮೋಜಿಯು ಅಲ್ಲಿ ಯಿಹೋವನೋಂದಿಗೆ ಹಗಲಿರುಳು ನಲಪತ್ತು ದಿನಗಳಿದ್ದನು. ಆ ದಿನಗಳಲ್ಲಿ ಅವನು ಆಹಾರವನ್ನಾಗಲೀ ನೀರನ್ನಾಗಲೀ ಸೇವಿಸಲಿಲ್ಲ. ಮೋಜಿಯು ಒಡಂಬಿಕೆಯ ವಾಕ್ಯಗಳನ್ನು ಅಂದರೆ ದಶಾಜ್ಞಗಳನ್ನು ಎರಡು ಕಲ್ಲಿನ ಹಲೀಗಳ ಮೇಲೆ ಬರೆದನು.

ಮೋಜಿಯ ಹೋಜಿಯವ ಮುಖ

²⁹ ತರುವಾಯ ಮೋಜಿಯ ಸೀನಾಯಿ ಬೆಳ್ಟಿದಿಂದ ಇಳಿದುಬಂದನು. ಒಡಂಬಿಕೆಯ ವಾಕ್ಯಗಳು ಬರೆಯಲ್ಲಿ ಟ್ರೈದ್ ಎರಡು ಕಲ್ಲಿನ ಹಲೀಗಳನ್ನು ಅವನು ಹಿಡಿದು ಕೊಂಡಿದ್ದನು. ಯಿಹೋವನು ಅವನೊಡನೆ ಮಾತಾಡಿದ್ದರಿಂದ ಅವನ ಮುಖವ ಹೋಜಿಯತ್ತಿತ್ತು. ಆದರೆ ಮೋಜಿಗೆ ಇದು ತಿಳಿದಿರಲಿಲ್ಲ. ³⁰ ಮೋಜಿಯ ಮುಖವು

ವರ್ಷಾಂತ್ಯ ಅಂದರೆ ಬಳಿಗಾಲದಲ್ಲಿ.

ಸ್ತ್ರಿಹಬ್ಬ ಇದನ್ನು “ಸುಕ್ಕೋತ್ತೋ” ಎಂದೂ ಕರೆಯುತ್ತಾರೆ.

ಅಲಯ ದೇವದತ್ತನಗುಂಡಾರ.

శుభ్రవాగి హోళయుత్తిరుపుదన్న ఆరోణనొ ఇస్రేలరేల్రూ నోఎిడిరు. ఆద్రింద అవన బళిగీ హోగలు అవరు భయపడ్డరు.³¹ ఆదరే మోశీ అవరన్న కరేదను. ఆద్రింద ఆరోణనొ జన నాయకరేల్రూ మోశీయ బళిగీ హోదరు. మోశీయు అవరోడనే మాతాడిదను.³² అదాద నంతర, ఇస్రేలరేల్రూ మోశీయ బళిగీ బందరు. యీహోవను సినాయి బెట్టడల్లి తనగే కోట్ట అప్పోణిగళన్న మోశీయు అవరిగీ కోట్టను.

³³ మోశీయు జనరోడనే మాతాడి ముగిసిదాగ, తన్న ముబడ మేలే ముసుకన్న కాకిశోండను. ³⁴ మోశీయు యీహోవనోడనే మాతాడలు ఆతన సన్నిధిగీ హోదగాలీలూ మోశీయు ముసుకన్న తేగి దిడుక్కిద్దను. బళిక మోశీ కోరగే బందు యీహోవను అజ్ఞాతిసిద సంగతిగళన్న ఇస్రేలరిగీ తీళిసుక్కిద్దను. ³⁵ మోశీయు ముబపు శుభ్రవాగి హోళయుత్తిద్దుదన్న జనరు నోఎిడిరు. ఆద్రింద మోశీ తన్న ముబ్బే ముసుకుహాకిశోళ్ళుక్కిద్దను. మోశీయు ముందిన నారి యీహోవనోడనే మాతాడలు హోగువవరేగే ముసుకు కాకి కోండిరువను.

సభ్యున బగ్గె నియమగళు

35 మోశీయు ఇస్రేలర్ను బట్టాగీ సేరి సిదను. మోశీ అవరిగీ, “నీపు అనుసరిస బేసేందు యీహోవను నిమగీ అజ్ఞాతిసిద సంగతి గళన్న నాను హేళువేను.

²“కేలన మాడువుదక్కే ఆరు దినగళివే. ఆదరే పళనేయ దినపు నిమగీ బహు విశేషవాద విశ్లాంతి దినవాగిరువుదు. ఆ విశేష దినదల్లి విత్రమిసు పుదర మూలక నీపు యీహోవన్న సన్న్యానిసు విరి. ఏళనేయ దినదల్లి కేలనమాడువ వ్యక్తియు సంకరిసల్పడబేంకు. ³నీపు వాసిసుప యావ సభ దల్లియూ సభ్యుడినదందు బించియన్న హోత్తిస బారదు” ఎందు హేళిదను.

విత్రగుడురక్త మస్తుగళు

⁴ మోశీయు ఇస్రేలరిగీ, “యీహోవను అజ్ఞాతి సిద్ధు ఇదువే. ⁵ యీహోవనిగాగి కాటిశేగళన్న కండిసి. నిమ్మల్లి ప్రతియోబ్సును తాను కోడువంధ ద్దన్న తన్న కృదయదల్లి తేమాం నిసికోళ్ళబేంకు. బళిక ఆ కాటిశేయన్న యీహోవన సన్నిధిగీ తర

బేంకు. చెన్న బెళ్ళి తాము, ⁶ నీల, నేరళి, కేంపుదార, మతు శ్రేష్ఠారుబట్టే ఆకిన శూదలు, ⁷ కొంపు బట్టుద శురిదొగలు, కడలుకందియ తోగలు, జాలీమర, ⁸ దిఎపగళిగీ బేకాద ఎణ్ణీ, అభిషేక తీలమతు పరిమళధూపవన్న తయారిసలు బేకాద సుగంధద్వప్ప ఇపుగళన్న తన్నిరి. ⁹ పహోందినలీ మతు ద్వేషిణియద పదశదల్లి కాకబేంకాగిరువ గొంపోందిక రత్నగళు మతు ఇతర రత్నగళన్న తన్నిరి.

¹⁰“యీహోవను అజ్ఞాతిసిద మస్తుగళన్న నిమ్మల్లి నిపుణరాద కేలసగారరేల్లరూ మాడబేంకు. అపు యావువెందరే, ¹¹ పవిత్రగుడార, అదర హోరిన దేరే, అదర మేల్లిల్లి దిక్కిగళు, కోండిగళు, చౌక ట్టుగళు, అగుళిగళు, కంబగళు, గద్దిగేకలుగళు, ¹² పవిత్రవెట్టిగీ మతు అదర కోఱలుగళు, కృపాను మతు పేట్టిగే ఇరువ స్తోలవన్న ముచ్చుప వరదే, ¹³ మేజు మతు అదర కోఱలుగళు, మేజిన మేలి రువ ఎల్లా ఉపకరణగళు, మేజిన మేలిరువ స్తోవేద్య రోట్టి ¹⁴ దిఎపస్తంభ మతు అదర ఉపకరణగళు, దిఎపగళు, దిఎపక్కే బేకాద ఎణ్ణీ ¹⁵ ధూపవేంది మతు అదర కోఱలుగళు, అభిషేక తీల, పరిమళధూప, పవిత్ర గుడారద బాగిలిన పరదే, ¹⁶ సపాంగహోమ మాడలు యజ్ఞవేదిక మతు అదర తాముద జాలిగీ, కోఱలుగళు, యజ్ఞవేదికగీ బేకాగవ ఎల్లా ఉపకరణగళు, గంగాళ మతు అదర హింగ ¹⁷ అంగళద సుత్తలెన పరదేగళు, కంబగళు గద్దిగేకలుగళు, అంగళద బాగిలిన పరదే, ¹⁸ గుడారద గూటగళు, అంగళద గూటగళు మతు హగగళు, ¹⁹ మతు పవిత్ర స్తోలదల్లి యాజకరు ధరిసంక్రమ విశేషవాద హిండె బట్టేగళు. ఈ బట్టేగళన్న యాజకరనాద ఆరోణను మతు అవన పుత్రరు యాజకసేవే మాడువాగ ధరిసి కోళ్ళపరు” ఎందు హేళిదను.

జనరింద మకాణికే

²⁰ బళిక ఇస్రేలరేల్లరూ మోశీయ బళియింద కోరటుకోఁదరు. ²¹ కాణికే కోడువుదక్కే యార్థారు బయిసిదరోఁ అవరేల్లరూ బందు యిహోవిగి కాటిశేయన్న అఫిసిదరు. ఈ కాటిశేగళు దేవదత్సనగుడార, అదర ఎల్లా వస్తుగళు మతు విశేష బట్టేగళన్న మాడలు ఉపయోగిస ల్పట్టపు. ²² కాటిశే కోడువుదక్కే బయిసిద ఎల్లా గండసరు, హంగసరు ఎల్లా విధద చిన్నద

ಅಭರಣಗಳನ್ನು ತಂದರು. ಅವರ ಕಡಗ, ಮುರುವು (ಬೆಲೆ) ಉಂಗುರ ಮತ್ತು ಇತರ ಬೆಳ್ಳದ ಅಭರಣಗಳನ್ನು ತಂದರು. ಅವರೆಲ್ಲರು ತಮ್ಮ ಎಲ್ಲಾ ಕೊಡುಗಳನ್ನು ಯೆಹೋವನಿಗೆ ಕೊಟ್ಟರು. ಇದು ಯೆಹೋವನಿಗೆ ಕೊಟ್ಟ ವಿಶೇಷವಾದ ಕಾಣಿಕೆಯಾಗಿತ್ತು.

²³ ಪ್ರತಿಯೊಬ್ಬನು ತನ್ನ ಲೀಡ್ ಶೈಫ್ಟ್ ನಾರುಬಟ್ಟೆಯನ್ನು ನೀಲಿ, ನೇರಳೆ ಮತ್ತು ಕೆಂಪು ದಾರಗಳನ್ನು ಯೆಹೋವನಿಗಾಗಿ ತಂದನು. ಯಾರಲ್ಲಿ ಕೆಂಪುಬಣ್ಣದ ಕುರಿದೊಗಲಾಗಲೀ ನೀರೆಮೈ ತೊಗಲಾಗಲೀ ಇದ್ದವೋ ಅವರು ಅವಗಳನ್ನು ಯೆಹೋವನಿಗಾಗಿ ತಂದು ಕೊಟ್ಟರು. ²⁴ ಬೆಳ್ಳಿಯನ್ನಾಗಲೀ ತಾಮ್ರವನ್ನಾಗಲೀ ಕೊಡಲು ಬಯಸಿದವರು ಅದನ್ನು ಕೆಲಸಕೋತ್ತಣ್ಣರ ಯೆಹೋವನಿಗೆ ಕಾಣಿಕೆಯಾಗಿ ತಂದರು. ಜಾಲೀಮರವನ್ನು ಹೊಂದಿದ್ದವರು ಅದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟರು. ²⁵ ನಿಪುಣರಾದ ಸ್ತೀಯರು ಶೈಫ್ಟ್ ನಾರುಬಟ್ಟೆಯನ್ನು ನೀಲಿ, ನೇರಳೆ, ಕೆಂಪು ದಾರಗಳೀಂದ ಮತ್ತು ಶೈಫ್ಟ್ ನಾರುಬಟ್ಟೆಯನ್ನು ಮಾಡಿದರು. ²⁶ ನಿಪುಣರಾಗಿದ್ದ ಇತರ ಸ್ತೀಯರು ಅಡುಕಾದಲೀನಿಂದ ಬಟ್ಟೆಯನ್ನು ತಯಾರಿಸಿದರು.

²⁷ ನಾಯಕರು ಗೋಮೇಧಿಕರತ್ವಗಳನ್ನು ಮತ್ತು ಇತರ ರಂತ್ರಗಳನ್ನು ತಂದುಕೊಟ್ಟರು. ಅವಗಳನ್ನು ಯಾಜಕನ ಪರೋದಿಗೂ ಮತ್ತು ದೈವನಿಣಿ ಯಾವಡಕರ್ತು ಉಪಯೋಗಿಸಲಾಯಿತು. ²⁸ ಜನರು ಸುಗಂಥದ್ರವ್ಯಗಳನ್ನು ಅಲೋವಿ ಎಣ್ಣೆಯನ್ನೂ ತಂದುಕೊಟ್ಟರು. ಈ ವಸ್ತುಗಳ ಪರಿಮಳಧಾರವೆ, ಅಭಿವೇಕತ್ವಲ ಮತ್ತು ದೀಪಗಳಿಗೆ ಬೇಕಾದ ಎಣ್ಣೆ ಇವಗಳನ್ನು ಮಾಡಲು ಉಪಯೋಗಿಸಲ್ಪಟ್ಟವು.

²⁹ ಸಹಾಯ ಮಾಡುವುದಕ್ಕೆ ಬಯಸಿದ ಇಸ್ರೇಲರೆಲ್ಲರೂ ಯೆಹೋವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಈ ಕಾಣಿಕೆಗಳನ್ನು ಗಂಡಸರು ಮತ್ತು ಹೆಂಗಸರು ಕೊಡುವುದಕ್ಕೆ ಬಯಸಿದ್ದರಿಂದ ಉದಾರವಾಗಿ ಕೊಟ್ಟರು. ಯೆಹೋವನು ಮೋಶಿಗೆ ಮತ್ತು ಜನರಿಗೆ ಆಜ್ಞಾಪ್ರಿಸಿದ ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಈ ಕಾಣಿಕೆಗಳು ಉಪಯೋಗಿಸಲಬ್ಬವು.

ಬೆಳೀಲ ಮತ್ತು ಒಹೋಲೀಯಾಬ

³⁰ ಬಳಿಕ ಮೋಶಿಯು ಇಸ್ರೇಲರಿಗೆ ಹೀಗಂದನು: “ನೋಡಿರಿ, ಯೆಹೋವನು ಯೆಹೋದಕುಲದಿಂದ ಉಂಟಾಗಿದೆಯನ್ನನ್ನು ಮಾಡಿ ಅರಿಸಿಕೊಂಡಿದ್ದಾನೆ. ಉರಿಯು ಹೂರನ ಮಗ. ³¹ ಯೆಹೋವನು ಬೆಳೆಲೀಲನನ್ನು ದೇವರಾತ್ಮಭರಿತನನ್ನಾಗಿ ಮಾಡಿ, ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದಾನೆ. ³² ಅವನು

ಅಂದವಾಗಿ ನಕ್ಷೆಮಾಡಿ, ಚಿನ್ನ, ಬೆಳ್ಳಿಮತ್ತು ತಾಮ್ರಗಳಿಂದ ವಸ್ತುಗಳನ್ನು ಮಾಡಬಲ್ಲನು. ³³ ಅವನು ಕಲ್ಲುಗಳನ್ನು, ರಂತ್ರಗಳನ್ನು ಕತ್ತರಿಸಿ ಜೋಡಿಸಬಲ್ಲನು. ಬೆಳೆಲೀಲನು ಮಾರಗೆಲಸವನ್ನು ಮಾಡಿ ಎಲ್ಲಾ ವಿಧದ ಕುಶಲ ವಸ್ತುಗಳನ್ನು ತಯಾರಿಸಬಲ್ಲನು. ³⁴ ಇತರರಿಗೆ ಕಲೆನುಪುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನು ಯೆಹೋವನು ಬೆಳೆಲೀಲನಿಗೂ ಒಹೋಲೀಯಾಬನಿಗೂ ಅನುಗ್ರಹಿಸಿದ್ದಾನೆ. ಒಹೋಲೀಯಾಬನು ದಾನ್ಯಕುಲದ ಅಹೀಸಾಮಾಕನ ಮಗನು. ³⁵ ಯೆಹೋವನು ಇವರಿಬ್ಬರಿಗೆ ಎಲ್ಲಾ ವಿಧದ ಕೆಲಸಗಳನ್ನು ಮಾಡಲು ವಿಶೇಷ ನಿಪುಣತೆಯನ್ನು ಅನುಗ್ರಹಿಸಿದ್ದಾನೆ. ಅವರು ಮರಗೆಲಸವನ್ನೂ ಲೋಕದ ಕೆಲಸವನ್ನೂ ಮಾಡಬಲ್ಲರು. ಅವರು ನೀಲಿ, ನೇರಳೆ ಕೆಂಪು ದಾರಗಳೀಂದ ಮತ್ತು ಶೈಫ್ಟ್ ನಾರುಬಟ್ಟೆಯಿಂದ ಅಲಂಕೃತವಾದ ಬಟ್ಟೆಗಳನ್ನು ನೇಯಿಗೆ ಮಾಡಬಲ್ಲರು; ಅವರು ಉಣಿ ಬಟ್ಟೆಗಳನ್ನು ನೇಯಿಲು ತಕ್ತರಾಗಿದ್ದಾರೆ.

36 “ಆದ್ದರಿಂದ ಬೆಳೆಲೀಲನೂ ಒಹೋಲೀ ಯಾಬನೂ ಮತ್ತು ಇತರ ಎಲ್ಲಾ ನಿಪುಣರೂ ಯೆಹೋವನು ಆಜ್ಞಾಪ್ರಿಸಿದ ಕೆಲಸವನ್ನು ಮಾಡಬೇಕು. ಈ ಪವಿತ್ರಸ್ಥಳವನ್ನು ಕಟ್ಟುಪುದಕ್ಕಾಗಿ ಅವಶ್ಯಕಿರುವ ಎಲ್ಲಾ ಸಂಕ್ಷಿಪ್ತವಾದ ಕೆಲಸವನ್ನು ಮಾಡುವುದಕ್ಕೆ ಯೆಹೋವನು ಈ ಜನರಿಗೆ ಜ್ಞಾನವನ್ನೂ ತಿಳಿವಳಿಕೆಯನ್ನೂ ಅನುಗ್ರಹಿಸಿದ್ದಾನೆ.”

² ಬಳಿಕ ಮೋಶಿಯು ಬೆಳೆಲೀಲನನ್ನೂ ಒಹೋಲೀಯಾಬನನ್ನು ಮತ್ತು ಯೆಹೋವನಿಂದ ವಿಶೇಷ ಜ್ಞಾನ ಹೊಂದಿದ ಇತರ ಎಲ್ಲಾ ನಿಪುಣರನ್ನು ಕರೆದನು. ಕೆಲಸದಲ್ಲಿ ಸಹಾಯಮಾಡಲು ಇವರು ಬಯಸಿದ್ದರಿಂದ ಬಂದರು. ³ ಇಸ್ರೇಲರು ಕಾಣಿಕೆಗಳಾಗಿ ತಂದ ವಸ್ತುಗಳನ್ನೆಲ್ಲಾ ಮೋಶಿಯು ಅವರಿಗೆ ಕೊಟ್ಟನು. ಅವರು ದೇವರ ಪವಿತ್ರಸ್ಥಳವನ್ನು ಕಟ್ಟುಪುದಕ್ಕಾಗಿ ಈ ವಸ್ತುಗಳನ್ನು ಉಪಯೋಗಿಸಿದರು. ಪ್ರತಿ ಮುಂಜನೆ ಜನರು ಕಾಣಿಕೆಗಳನ್ನು ತರುತ್ತೇ ಇದ್ದರು. ⁴ ಆಗ ಆ ನಿಪುಣಲ್ಲಾ ತಾವು ಮಾಡುತ್ತಿದ್ದ ಪವಿತ್ರ ಸ್ಥಳದ ಕೆಲಸವನ್ನು ಬಿಟ್ಟು ಮೋಶಿಯೋಡನೆ ಮಾತಾಡಲು ಹೋದರು. ಅವರು, ⁵ “ಜನರು ಬಹಳ ಹೆಚ್ಚಾಗಿ ತಂದಿದ್ದಾರೆ! ಗುಡಾರದ ಕೆಲಸವನ್ನು ವುಗಿಸುವುದಕ್ಕೆ ನವಗಿ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ನಮ್ಮೆಲ್ಲಿ ಇವೆ!” ಎಂದು ಹೇಳಿದರು.

“ಆಗ ಮೋಶಿಯು, “ಪವಿತ್ರಸ್ಥಳದ ಕೆಲಸಕ್ಕಾಗಿ ಯಾವ ಪುರುಷನಾಗಲೀ ಸ್ತೀಯಾಗಲೀ ಇನ್ನು ಮುಂದೆ ಯಾವ ದಂಡನ್ನೂ ಕಾಣಿಕೆಯಾಗಿ ಸಿದ್ಧಮಾಡಬಾರದು” ಎಂಬ ಸಂದೇಶವನ್ನು ವಾಳಿಯದಲ್ಲಿಲ್ಲ ಕಳುಹಿಸಿದನು. ಆದ್ದರಿಂದ ಜನರು ಹೆಚ್ಚಾಗಿ ಕೊಡುವುದನ್ನೂ ನೀಲಿಸ-

ಬೇಕಾಯಿತು.⁷ ದೇವರ ಪವಿತ್ರಸ್ಥಳವನ್ನು ಕಟ್ಟುವ ಕೆಲಸ ವನ್ನು ಮುಗಿಸುವುದಕ್ಕೆ ಬೇಕಾಗಿರುವುದಕ್ಕೊಂತಲೂ ಹಚ್ಚಾಗಿ ಜನರು ತಂದಿದ್ದರು.

ಪವಿತ್ರಗುಡಾರ

⁸ತರುವಾಯ ನಿಪುಣರು ಪವಿತ್ರ, ಗುಡಾರವನ್ನು ಮಾಡಲು ಪ್ರಾರಂಭಿಸಿದರು. ಅವರು ಶೈಷ್ವ ನಾರು ಬಟ್ಟೆ ಯಿಂದಲೂ ನೀಲಿ, ನೇರಳಿ, ಕೆಂಪು ದಾರಗಳಿಂದಲೂ ಹತ್ತು ಪರದೆಗಳನ್ನು ಮಾಡಿದರು. ಅವರು ಕೆರೂಬಿಗಳ ಚಿತ್ರ, ಗಳನ್ನು ಪರದೆಗಳಲ್ಲಿ ಕೆಸಾತಿ ಹಾಕಿದರು. ⁹ಪ್ರತಿ ಪರದೆಯೂ ಒಂದೇ ಅಳತೆಯಾಳ್ಳದ್ದಾಗಿ ಇವ್ವತ್ತೊಂಟು ಮೊಳೆ ಉದ್ದವಾಗಿಯೂ ನಾಲ್ಕು ಮೊಳೆ ಅಗಲವಾಗಿಯೂ ಇತ್ತು.¹⁰ಕೆಲಸಗಾರರು ಪರದೆಗಳನ್ನು ಒಟ್ಟಾಗಿ ಜೋಡಿಸಿ ಪರದೆಗಳ ಎರಡು ಭಾಗಗಳನ್ನಾಗಿ ಮಾಡಿದರು. ಒಂದು ಭಾಗದಲ್ಲಿ ಇದು ಪರದೆಗಳನ್ನು ಇನ್ನೊಂದು ಭಾಗದಲ್ಲಿ ಇದು ಪರದೆಗಳನ್ನು ಒಟ್ಟಾಗಿ ಜೋಡಿಸಿದರು.¹¹ಬಳಿಕ ಅವರು ಒಂದು ಗುಂಪಿನ ಕೋನೆಯ ಪರದೆಯ ಅಂಚಿನಲ್ಲಿ ಕುಳಿಕೆಗಳನ್ನು ಮಾಡಲು ನೀಲಿಬಟ್ಟೆಯನ್ನು ಉಪಯೋಗಿಸಿದರು. ಇನ್ನೊಂದು ಗುಂಪಿನಲ್ಲಿ ಕೋನೆಯ ಪರದೆಯಲ್ಲಿ ಇವತ್ತು ಕುಳಿಕೆಗಳನ್ನು ಮಾಡಿದರು.¹² ಒಂದು ಗುಂಪಿನ ಕೋನೆಯ ಪರದೆಯಲ್ಲಿ ಇವತ್ತು ಕುಳಿಕೆಗಳನ್ನು ಮಾಡಿದರು. ಇನ್ನೊಂದು ಗುಂಪಿನ ಕೋನೆಯ ಪರದೆಯಲ್ಲಿ ಇವತ್ತು ಕುಳಿಕೆಗಳನ್ನು ಮಾಡಿದರು.¹³ಬಳಿಕ ಅವರು ಇವತ್ತು ಚಿನ್ನದ ಬಳಿಗಳನ್ನು ಮಾಡಿ ಎರಡು ಪರದೆಗಳನ್ನು ಒಟ್ಟಾಗಿ ಸೇರಿಸಿದರು. ¹⁴ಹೀಗೆ ಪವಿತ್ರ, ಗುಡಾರವು ಜೋಡಿಸಿಲ್ಲವ್ತು ಒಂದೇ ಗುಡಾರವಾಯಿತು.

¹⁴ಬಳಿಕ ಕೆಲಸಗಾರರು ಪವಿತ್ರಗುಡಾರವನ್ನು ಹೊದಿಸುವುದಕ್ಕೆ ಇನ್ನೊಂದು ಗುಡಾರವನ್ನು ಮಾಡಿದರು. ಈ ಗುಡಾರವನ್ನು ಮಾಡಲು ಹನ್ನೊಂದು ಪರದೆಗಳನ್ನು ಉಪಯೋಗಿಸಿದರು. ಅವರು ಆದುಕೂದಲಿನಿಂದ ಈ ಪರದೆಗಳನ್ನು ಮಾಡಿದರು.¹⁵ಈ ಎಲ್ಲಾ ಪರದೆಗಳು ಒಂದೇ ಅಳತೆಯಾಳ್ಳದ್ದಾಗಿ ಮೂಲವತ್ತು ಮೊಳೆ ಉದ್ದವಾಗಿಯೂ ನಾಲ್ಕು ಮೊಳೆ ಅಗಲವಾಗಿಯೂ ಇದ್ದವು. ¹⁶ಕೆಲಸಗಾರರು ಇದು ಪರದೆಗಳನ್ನು ಒಟ್ಟಾಗಿ ಸೇರಿಸಿ ಒಂದು ಭಾಗವನ್ನಾಗಿ ಮಾಡಿದರು. ಬಳಿಕ ಅವರು ಇತರ ಆರು ಪರದೆಗಳನ್ನು ಒಟ್ಟಾಗಿ ಸೇರಿಸಿ ಇನ್ನೊಂದು ಭಾಗವನ್ನಾಗಿ ಮಾಡಿದರು.¹⁷ಅವರು ಒಂದು ಭಾಗದ ಕೋನೆಯ ಪರದೆಯ ಅಂಚಿನಲ್ಲಿ ಇವತ್ತು ಕುಳಿಕೆಗಳನ್ನು ಇಟ್ಟರು. ಇನ್ನೊಂದು ಭಾಗದ ಕೋನೆಯ ಪರದೆಯಲ್ಲಿಯೂ ಅದೇ ರೀತಿಯಾಗಿ ಮಾಡಿದರು.¹⁸ಕೆಲಸಗಾರರು ಎರಡು ಪರದೆಗಳನ್ನು ಒಟ್ಟಾಗಿ ಜೋಡಿಸಲು ಇವತ್ತು ಅಮೃದ

ಬಳಿಗಳನ್ನು ಮಾಡಿದರು. ಇದು ಸಮಸ್ತವನ್ನು ಒಂದೇ ಗುಡಾರವಾಗುವಂತೆ ಮಾಡಿತು.¹⁹ಬಳಿಕ ಅವರು ಪವಿತ್ರಗುಡಾರಕ್ಕೆ ಎರಡು ಮೇಲೊಳ್ಳದಿಕೆಗಳನ್ನು ಮಾಡಿದರು. ಒಂದು ಮೇಲೊಳ್ಳದಿಕೆಯನ್ನು ಕೆಂಪು ಬಣ್ಣದ ಕುರಿತೋಗಲುಗಳಿಂದ ಮಾಡಿದರು.

²⁰ಬಳಿಕ ಕೆಲಸಗಾರರು ಪವಿತ್ರಗುಡಾರದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿದರು.²¹ಪ್ರತಿಯೊಂದು ಚೌಕಟ್ಟು ಹತ್ತು ಮೊಳೆ ಉದ್ದವಾಗಿಯೂ ಒಂದು ಮೊಳೆ ಅಗಲವಾಗಿಯೂ ಇತ್ತು.²²ಎರಡು ಕಂಬಗಳಿಗೆ ಎರಡು ಅಡ್ಡಕಂಬಗಳನ್ನು ಜೋಡಿಸಿ ಚೌಕಟ್ಟನ್ನು ಮಾಡಲಾಗಿತ್ತು. ಪವಿತ್ರ, ಗುಡಾರದ ಪ್ರತಿ ಚೌಕಟ್ಟನ್ನು ಅದೇ ರೀತಿಯಲ್ಲಿ ಮಾಡಲಾಗಿತ್ತು.²³ಪವಿತ್ರ, ಗುಡಾರದ ದಕ್ಷಿಣ ಭಾಗದಲ್ಲಿ ಇವತ್ತು ಚೌಕಟ್ಟಗಳನ್ನು ಮಾಡಿದರು.²⁴ಬಳಿಕ ಅವರು ಚೌಕಟ್ಟಗಳಿಗೆ ನಲವತ್ತು ಬೆಳ್ಳಿಯ ಗದ್ದಿಗೇರಲಲ್ಲಿಗಳನ್ನು ಮಾಡಿದರು. ಒಂದು ನಿಲುವು ಪಟ್ಟಿಗೆ ಒಂದರಂತೆ ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇರಲಲ್ಲಿಗಳಿದ್ದವು.²⁵ಅವರು ಪವಿತ್ರಗುಡಾರದ ಇನ್ನೊಂದು ಕಡೆಯಲ್ಲಿ (ಉತ್ತರಭಾಗ) ಇವತ್ತು ಚೌಕಟ್ಟಗಳನ್ನು ಮಾಡಿದರು.²⁶ಅವರು ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇರಲಲ್ಲಿಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇರಲಲ್ಲಿಗಳಿದ್ದವು. ²⁷ಅವರು ಪವಿತ್ರ, ಗುಡಾರದ ಹಿಂಫಾಗಕ್ಕೆ (ಪಶ್ಚಿಮಭಾಗ) ಇನ್ನೂ ಅರು ಚೌಕಟ್ಟಗಳನ್ನು ಮಾಡಿದರು.²⁸ಪವಿತ್ರಗುಡಾರದ ಹಿಂಭಾಗದಲ್ಲಿನ ಮೂಲೆಗಳಿಗೂ ಎರಡು ಚೌಕಟ್ಟಗಳನ್ನು ಮಾಡಿದರು.²⁹ಈ ಚೌಕಟ್ಟಗಳಿಗೆ ಒಟ್ಟಾಗಿ ಸೇರಿಸಲಿದ್ದವು; ಪುರಿಯಲ್ಲಿ ಒಂದು ಬೆಳ್ಳಿಯ ಮೂಲೆ ಚೌಕಟ್ಟಗಳನ್ನು ಒಟ್ಟಾಗಿ ಹಿಡಿದುಕೊಂಡಿದ್ದವು. ಅವರು ಎರಡೂ ಮೂಲೆಗಳಿಗೆ ಹಾಗೆಯೇ ಮಾಡಿದರು.³⁰ಪವಿತ್ರ, ಗುಡಾರದ ಪಶ್ಚಿಮದಿಕ್ಕಿನಲ್ಲಿ ಒಟ್ಟು ಎಂಟು ಚೌಕಟ್ಟಗಳಿದ್ದವು. ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇರಲಲ್ಲಿಗಳಂತೆ ಹಡಿನಾರು ಬೆಳ್ಳಿಯ ಗದ್ದಿಗೇರಲಲ್ಲಿಗಳಿದ್ದವು.

³¹ಬಳಿಕ ಕೆಲಸಗಾರರು ಚೌಕಟ್ಟಗಳಿಗೆ ಅಗುಳಿಗಳನ್ನು ಮಾಡಲು ಜಾಲೀಮರವನ್ನು ಉಪಯೋಗಿಸಿದರು. ಪವಿತ್ರ, ಗುಡಾರದ ಮೊದಲಿನ ಕಡೆಯಲ್ಲಿ ಇದು ಅಗುಳಿಗಳೂ³²ಇನ್ನೊಂದು ಕಡೆಯಲ್ಲಿ ಇದು ಅಗುಳಿಗಳೂ ಪವಿತ್ರಗುಡಾರದ ಹಿಂಭಾಗದಲ್ಲಿ (ಅಂದರೆ ಪಶ್ಚಿಮ ಭಾಗದಲ್ಲಿ) ಇದು ಅಗುಳಿಗಳೂ ಇದ್ದವು.³³ಚೌಕಟ್ಟಗಳನ್ನು ಒಂದು ಕೋನೆಯಲ್ಲಿನ ಕಾದುಹೋಗವಂತೆ ಅವರು ಮಧ್ಯದ ಅಗುಳಿಯನ್ನು ಮಾಡಿದರು.³⁴ಅವರು ಈ ಚೌಕಟ್ಟಗಳನ್ನು ಚಿನ್ನದಿಂದ ಹೊಡಿಸಿದರು. ಅಗುಳಿಗಳಿಗಾಗಿ

ಬಿನ್ನದ ಕೊಂಡಿಗಳನ್ನು ಮಾಡಿದರು; ಅಗುಳಿಗಳನ್ನು ಬಿನ್ನದಿಂದ ಹೊಡಿಸಿದರು.

³⁵ ಅತಿವೈಶ್ವತ, ಸ್ಥಳದ ದ್ವಾರಕ್ಕೆ ವಿಶೇಷ ಪರದೆಯನ್ನು ಮಾಡಲು ಅವರು ಶ್ರೀಪ್ತ ನಾರುಬಟ್ಟೆಯನ್ನು ನೀಲಿ, ನೇರಳೆ, ಕೆಂಪು ದಾರಗಳನ್ನು ಉಪಯೋಗಿಸಿದರು. ಅವರು ಕೇರಬಿಗಳ ಚಿತ್ರ, ಗಳಿನ್ನು ಪರದೆಯಲ್ಲಿ ಕಸೂತಿ ಹಾಕಿದರು. ³⁶ ಅವರು ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿದರು ಮತ್ತು ಕಂಬಗಳನ್ನು ಬಿನ್ನದಿಂದ ಹೊಡಿಸಿದರು. ಬಳಿಕ ಅವರು ಕಂಬಗಳಿಗೆ ಬಿನ್ನದ ಕೊಂಡಿಗಳನ್ನು ಮಾಡಿದರು. ಅವರು ಕಂಬಗಳಿಗೆ ನಾಲ್ಕು ಬಿಳಿಯ ಗದ್ದಿಗೇರೆಕಲ್ಲುಗಳನ್ನು ಮಾಡಿದರು. ³⁷ ಬಳಿಕ ಗುಡಾರದ ಬಾಗಿಲಿಗೆ ಪರದೆಯನ್ನು ಮಾಡಿದರು. ಅವರು ಈ ಪರದೆಯನ್ನು ನೀಲಿ, ನೇರಳೆ, ಕೆಂಪು ದಾರವನ್ನು ಶ್ರೀಪ್ತ ನಾರುಬಟ್ಟೆಯನ್ನು ಉಪಯೋಗಿಸಿದರು. ಮತ್ತು ಅವರು ಚಿತ್ರಗಳನ್ನು ಅದರಲ್ಲಿ ಹೇಳಿದರು.

³⁸ ಬಳಿಕ ಅವರು ಐದು ಕಂಬಗಳನ್ನೂ ಬಾಗಿಲಿನ ಪರದೆಗೆ ಕೊಂಡಿಗಳನ್ನೂ ಮಾಡಿದರು. ಅವರು ಕಂಬಗಳ ತುದಿಗಳನ್ನು ಮತ್ತು ಪರದೆಯ ಕೊಲುಗಳನ್ನು ಬಿನ್ನದಿಂದ ಹೊಡಿಸಿದರು. ಅವರು ಕಂಬಗಳಿಗೆ ಐದು ತಾವುದ ಗದ್ದಿಗೇರೆಕಲ್ಲುಗಳನ್ನು ಮಾಡಿದರು.

ಒಡಂಬಡಿಕೆ ವಟ್ಟಿಗೆ *

37 ಬಿಂಳೀಲನು ಜಾಲೀಮರದಿಂದ ಪವಿತ್ರ ವಟ್ಟಿಗೆಯನ್ನು ಮಾಡಿದನು. ವಟ್ಟಿಗೆಯು ಎರಡುವರೆ ಮೊಳೆ ಉದ್ದ ಒಂದೂವರೆ ಮೊಳೆ ಅಗಲ ಮತ್ತು ಒಂದೂ ವರೆ ಮೊಳೆ ಎತ್ತರವಿತ್ತ. ² ವಟ್ಟಿಗೆಯು ಹೊರಿಗಿನ ಮತ್ತು ಒಳಗಿನ ಭಾಗವನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಬಳಿಕ ವಟ್ಟಿಗೆಯ ಸುತ್ತಲೂ ಬಿನ್ನದ ಗೋಟು ಕಟ್ಟಿದನು. ³ ಅವನು ಬಿನ್ನದ ನಾಲ್ಕು ಬಳಿಗಳನ್ನು ಮಾಡಿ ವಟ್ಟಿಗೆಯ ನಾಲ್ಕು ಮೂಲಗಳಲ್ಲಿ ಇರಿಸಿದನು. ಈ ಬಳಿಗಳ ವಟ್ಟಿಗೆಯನ್ನು ಹೊಮುಕೊಂಡು ಹೋಗಲು ಉಪಯೋಗಿಸಲ್ಪಡುತ್ತಿದ್ದ ಕೊಲುಗಳನ್ನೂ ಜಾಲೀಮರದಿಂದ ಮಾಡಿದನು. ಕೊಲುಗಳನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ⁴ ಬಳಿಕ ವಟ್ಟಿಗೆಯನ್ನು ಹೊರುವ ಏಲಾಲ್ಲಿ ವಸ್ತುಗಳನ್ನು ಮಾಡಿದನು. ಅದನ್ನು ಅಪ್ಪಟ ಬಂಗಾರದ ತಟ್ಟಿ ಚಮಚ, ಬೋಗುಣಿ ಮತ್ತು ಹೂಜಿಗಳನ್ನು ಮಾಡಿದನು. ಬೋಗುಣಿ ಮತ್ತು ಹೂಜಿಗಳು ವಾನದ್ವಾರೆ ಸಮರ್ಪಣೆಗಳನ್ನು ಅರ್ಹಸುವುದಕ್ಕೆ ಉಪಯುಕ್ತವಾಗಿದ್ದವು.

ಒಡಂಬಡಿಕೆ ವಟ್ಟಿಗೆ ಅಥವಾ ಒಡಂಬಡಿಕೆಯ ಮಂಜೂಹ.

ಕೇರಬಿದೂತರನ್ನು ಕೃಪಾಸನದ ಕೊನೆಗಳಲ್ಲಿ ಇಟ್ಟನು. ⁸ ಒಂದು ಕೇರಬಿಯನ್ನು ಕೃಪಾಸನದ ಒಂದು ಕೊನೆಯಲ್ಲಾ ಇನ್ನೊಂದನ್ನು ಮತ್ತೊಂದು ಕೊನೆಯಲ್ಲಾ ಇಟ್ಟನು. ಅವಗಳನ್ನು ಒಟ್ಟಾಗಿ ಕೃಪಾಸನಕ್ಕೆ ಬೋಡಿಸಿ ಒಂದೇ ವಸ್ತುವನ್ನಾಗಿ ಮಾಡಿದನು. ⁹ ಕೇರಬಿಗಳ ರಕ್ತೆಗಳು ಆಕಾಶದ ಕಡೆಗೆ ಬಾಚಿದ್ದವು. ಅವಗಳು ವಟ್ಟಿಗೆಯನ್ನು ತಮ್ಮ ರಕ್ತೆಗಳಿಂದ ಮುಚ್ಚಿದ್ದವು. ಅವಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.

ವಿಶೇಷ ಮೇಜು

¹⁰ ತರುವಾಯ, ಅವನು ಜಾಲೀಮರದಿಂದ ಮೇಜನ್ನು ಮಾಡಿದನು. ಮೇಜು ಎರಡು ಮೊಳೆ ಉದ್ದ ಒಂದು ಮೊಳೆ ಅಗಲ ಮತ್ತು ಒಂದೂವರೆ ಮೊಳೆ ಎತ್ತರ ಇತ್ತು. ¹¹ ಅವನು ಮೇಜನ್ನು ಅಪ್ಪಟ ಬಂಗಾರದಿಂದ ಹೊದಿಸಿದನು; ಮೇಜಿನ ಸುತ್ತಲೂ ಬಿನ್ನದ ಗೋಟನ್ನು ಕಟ್ಟಿಸಿದನು. ¹² ಬಳಿಕ ಅವನು ಮೇಜಿಗೆ ಮೂರು ಇಂಚು ಅಗಲದ ಚೌಕಟ್ಟನ್ನು ಮಾಡಿದನು; ಆ ಚೌಕಟ್ಟಿಗೆ ಬಿನ್ನದ ಗೋಟನ್ನು ಕಟ್ಟಿಸಿದನು. ¹³ ಬಳಿಕ ಅವನು ನಾಲ್ಕು ಬಿನ್ನದ ಬಳಿಗಳನ್ನು ಮಾಡಿ ಮೇಜಿನ ನಾಲ್ಕು ಕಾಲುಗಳಿರುವ ನಾಲ್ಕು ಮೂಲಗಳಲ್ಲಿ ಅವಗಳನ್ನು ಇರಿಸಿದನು. ¹⁴ ಅವನು ಬಳಿಗಳನ್ನು ಮೇಜಿನ ತುದಿಯಲ್ಲಿರುವ ಚೌಕಟ್ಟಿಗೆ ಹತ್ತಿರವಾಗಿ ಇರಿಸಿದನು. ಕೊಲುಗಳಿಂದ ಮೇಜನ್ನು ಹೊರುವುದಕ್ಕಾಗಿ ಈ ಬಳಿಗಳು ಇದ್ದವು. ¹⁵ ಬಳಿಕ ಮೇಜನ್ನು ಹೊರುವುದಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಕೊಲುಗಳನ್ನೂ ಜಾಲೀಮರದಿಂದ ಮಾಡಿದನು. ಕೊಲುಗಳನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ¹⁶ ಬಳಿಕ ಅವನು ಮೇಜಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ಏಲಾಲ್ಲಿ ವಸ್ತುಗಳನ್ನು ಮಾಡಿದನು. ಅವನು ಅಪ್ಪಟ ಬಂಗಾರದ ತಟ್ಟಿ ಚಮಚ, ಬೋಗುಣಿ ಮತ್ತು ಹೂಜಿಗಳು ಗಳನ್ನು ಮಾಡಿದನು. ಬೋಗುಣಿ ಮತ್ತು ಹೂಜಿಗಳು ವಾನದ್ವಾರೆ ಸಮರ್ಪಣೆಗಳನ್ನು ಅರ್ಹಸುವುದಕ್ಕೆ ಉಪಯುಕ್ತವಾಗಿದ್ದವು.

ದೀಪಸ್ತಂಧ

¹⁷ ಬಳಿಕ ಅವನು ದೀಪಸ್ತಂಭವನ್ನು ಮಾಡಿದನು. ಅವನು ಅಪ್ಪಟ ಬಂಗಾರದಿಂದ ಕಂಬವನ್ನು ಮಾಡಿದನು. ತರುವಾಯ ಹೂವು, ಮೊಗ್ಗ, ಮತ್ತು ದಳಗಳನ್ನು ಮಾಡಿ ಬೋಡಿಸಿದನು. ಹೀಗೆ ಅವು ಪ್ರವೃತ್ತಾಲಂಕಾರವಾದ ಒಂದೇ ವಸ್ತುವಾಯಿತು. ¹⁸ ದೀಪಸ್ತಂಭಕ್ಕೆ ಆರು ಕೊಂಬಿಗಳಿದ್ದವು. ಮೂರು ಕೊಂಬಿಗಳು ಒಂದು ಕಡೆಯಲ್ಲಾ

ఇన్న మూరు కొంబిగళు ఇన్నోందు కడేయ లీయూ ఇద్దపు.¹⁹ ప్రతియోందు కొంబిగళల్లి మూరు మూరు హంపుగళిద్దపు. ఈ హంపుగళు మోగ్గు దళగళింద కూడిద బాదామిహంపుగళంతే మాడల్పుట్టపు.²⁰ దీపస్తంభద కంబదల్లి ఇన్నో నాల్చ హంపుగళిద్దపు. అప్పగళు సక మోగ్గు, దళగళింద కూడిద బాదామియ హంపుగళంతే మాడల్పుట్టపు.²¹ కంబద ప్రతియోందు కడేయల్లి మూరు మూరు కొంబిగళంతే ఆరు కొంబిగళిద్దపు. కొంబిగళు కవలోడిరువ మూరు స్థలగళల్లు ఒండోందు హంప ఇత్తు. ఆ హౌవిగే మోగ్గగళు మత్తు దళగళు ఇద్దపు.²² హంప మత్తు కొంబిగ ళింద కూడిద ఇక్కి దీపస్తంభపు అప్పుట బంగార దింద అఖండమాగి మాడల్పుట్టపు.²³ అవను ఈ దీపస్తంభశ్రేష్ఠు పటు హణతేగళన్న మాకిదను; బిళిక ఆప్షట బంగారదింద బతిగళన్న సరిపడిసువ తక్తిగళన్నూ కరివాణిగళన్నూ మాకిదను.²⁴ దీపస్తంభవన్న మత్తు అదర ఉపశరణగళన్న మాడలు ఎప్పటిద్దు పౌండు ఆప్షట బంగారవన్న ఉపయోగిసిదను.

ధూపవేదికే

²⁵ అవను ధూపవేదికేయన్న జాలీమరదింద మాకిదను. ధూపవేదికేయు చబ్బోక్కవాగిత్తు. ఆదు ఒందు మోళ ఉద్ద ఒందు మోళ ఆగల మత్తు ఎరదు మోళ ఎత్తర ఇత్తు. ధూపవేదికేయల్లి నాల్చ కొంబుగళు ఒండోందు కొంబిగళిద్దపు. ప్రతి మూలెయల్లియూ ఒండోందు కొంబుగళిద్దపు. ఈ కొంబుగళు ఒట్టుగ్గి ధూపవేదికేగి జోఎసినల్పుట్టు అవిభాజ్ఞ వాగిత్తు.²⁶ అవను ఆప్షట బంగారదింద మేలాగ్గ వన్ను ఎల్లా వాత్సగళన్న కొంబుగళన్నూ హోదిసిదను. బిళిక అవను ధూపవేదికేయ సుత్తలూ చిన్నద గోటన్న కెట్టిసిదను.²⁷ అవను ధూపవేదికేగి ఎరదు చిన్నద బతిగళన్న మాడిసి గోటని కెళగి వేదికేయ ప్రతియోందు బదియల్లి ఇరిసిదను. ఈ చిన్నద బతిగళు వేదికేయన్న కోఱుగళ మూలక హోరుపుదక్కే ఉపయుక్త వాగిద్దపు. అవను బతిగళన్న జాలీగేయ నాల్చ మూలిగళల్లి ఇట్టును.²⁸ బిళిక అవను జాలీ మరదింద కోఱుగళన్న మాకి అపుగళన్న తాముదింద హోదిసిదను.²⁹ అవను వేదికేయ వాత్సగళల్లిద్ద బతిగళల్లి కోఱుగళన్న సేరిసిదను. కోఱుగళు వేదికేయన్న హోరుపుదక్కాగి ఉపయుక్తవాగిద్దపు. అవను వేదికేయన్న పెట్టిగేయతే మాడలు హలగిగళన్న ఉపయోగిసిదను. ఆదు జోళ్ళగిత్తు.

²⁹ తరువాయ అవను వపిత్రవాద అభివేక తేల వన్న మాకిదను. అవను శుద్ధవాద పరిమళ ధూప వన్న మాకిదను. సుగంధద్రవ్యకారర విద్యేయ మేరేగి ఈ వస్తుగళన్న మాడలాయతు.

యజ్ఞవేదికే

38 యన్న జాలీమరదింద మాకిదను. ఈ వేదికేయ సపాంగమోమగళన్న అఫీసుపుదక్కే కట్టల్పుట్టిత్తు. వేదికేయు చబ్బోక్కవాగిత్తు. ఆదు ఐదు మోళ ఉద్ద ఐదు మోళ ఆగల మత్తు మూరు మోళ ఎత్తర ఇత్తు.² అవను యజ్ఞవేదికేయ నాల్చ మూలిగళల్లి ఒండోందు కొంబుగళన్న ఇట్టుప్రతి యోందు కొంబన్న అదర మూలిగి సేరిసిదను.

హిగాకి ప్రతియోందూ అఖండవాద ఒండోం వస్తువి నంతాయితు. అవను యజ్ఞవేదికేయన్న తాము దింద హోదిసిదను.³ బిళిక వేదికేయల్లి ఉవ యోగిసువ ఎల్లా ఉవపురణిగళన్న అందరే మికీగళు, సలికేగళు, బోగుజీగళు, ముళ్ళగళు మత్తు అగ్గిస్తేగళన్న తాపు దింద మాకిదను.⁴ బిళిక అవను వేదికేగి తాముద జాలీగేయన్న మాకిదను. జాలీగేయు హేణిగి కేలసదింద మాడలాగిత్తు. జాలీగేయు వేది కేయ కెళభాగదల్లిరువ కట్టియ కెళగి ఇక్కిల్పుట్టిత్తు. ఆదు కెళగినింద వేదికేయ అధః భాగదమ్మ మేలక్కే హోయితు.⁵ బిళిక అవను తాముద బతిగళన్న మాకిదను. ఈ బతిగళు వేదికేయన్న కోఱుగళింద హోరుపుదక్కే ఉపయుక్త వాగిద్దపు. అవను బతిగళన్న జాలీగేయ నాల్చ మూలిగళల్లి ఇట్టును.⁶ బిళిక అవను జాలీ మరదింద కోఱుగళన్న మాకి అపుగళన్న తాముదింద హోదిసిదను.⁷ అవను వేదికేయ వాత్సగళల్లిద్ద బతిగళల్లి కోఱుగళన్న సేరిసిదను. కోఱుగళు వేదికేయన్న హోరుపుదక్కాగి ఉపయుక్తవాగిద్దపు. అవను వేదికేయన్న పెట్టిగేయతే మాడలు హలగిగళన్న ఉపయోగిసిదను. ఆదు జోళ్ళగిత్తు.

⁸ అవను తాముదింద గంగాళవన్న అదర హిర వన్న మాకిదను. దేవదత్సనగుడారద బాగిలల్లి సేవమాయిత్తిద స్తీయర కెట్టుతాముద దప్పణ గళన్న అదక్కే ఉపయోగిసిదను.

వపిత్రగుడారదసుత్తలీన అంగళ

⁹ బిళిక అవను అంగళవన్న మాకిదను. దస్తిణ భాగదల్లి నారు మోళ ఉద్దద పరదెయ గోడే యన్న మాకిదను. పరదెగళు శ్రేష్ఠ నారుబట్టి యింద మాడలాగిద్దపు.¹⁰ దస్తిణ భాగదల్లిద్ద పరదెగళగిగి ఇప్పట్టు కంబగళిగి ఇప్పట్టు తాముద గద్దిగేకల్లుగళిద్దపు. కంబగళ కొండిగళు

ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.¹¹ ಅಂಗಳದ ಉತ್ತರಭಾಗದಲ್ಲಿಯೂ ಮೂರು ಮೊಳೆ ಉದ್ದದ ಪರದೆಗಳ ಗೋಡೆಯಿತ್ತು. ಅವಗಳಿಗೆ ಇವೆತ್ತು ಕಂಬಗಳು, ಇವೆತ್ತು ತಾಮ್ರದ ಗದ್ದಿಗೇಕಲ್ಲುಗಳು ಇದ್ದವು. ಕಂಬಗಳ ಕೋಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.

¹² ಅಂಗಳದ ಪಶ್ಚಿಮಭಾಗದಲ್ಲಿ ಪರದೆಗಳ ಗೋಡೆಯು ಇವತ್ತು ಮೊಳೆ ಉದ್ದವಾಗಿತ್ತು. ಅಲ್ಲಿ ಹತ್ತು ಕಂಬಗಳೂ ಹತ್ತು ಗದ್ದಿಗೇಕಲ್ಲುಗಳೂ ಇದ್ದವು. ಕಂಬಗಳ ಕೋಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.

¹³ ಅಂಗಳದ ಪೂರ್ವ ಭಾಗವು ಇವತ್ತು ಮೊಳೆ ಅಗಲವಾಗಿತ್ತು. ಅಂಗಳದ ಪ್ರವೇಶದ್ವಾರವು ಈ ಭಾಗದಲ್ಲಿತ್ತು.¹⁴ ಬಾಗಿಲಿನ ಒಂದು ಕಡೆಯಲ್ಲಿ ಪರದೆಗಳ ಗೋಡೆಯು ಹದಿನೆಂದು ಮೊಳೆ ಉದ್ದವಾಗಿತ್ತು. ಈ ಕಡೆಯಲ್ಲಿ ಮೂರು ಕಂಬಗಳೂ ಮೂರು ಗದ್ದಿಗೇಕಲ್ಲುಗಳೂ ಇದ್ದವು.¹⁵ ಬಾಗಿಲಿನ ಇನ್ನೊಂದು ಕಡೆಯಲ್ಲಿ ಪರದೆಗಳ ಗೋಡೆಯು ಹದಿನೆಂದು ಮೊಳೆ ಉದ್ದವಾಗಿತ್ತು. ಆ ಕಡೆಯಲ್ಲಿ ಮೂರು ಕಂಬಗಳೂ ಮೂರು ಗದ್ದಿಗೇಕಲ್ಲುಗಳೂ ಇದ್ದವು.¹⁶ ಅಂಗಳದ ಸುತ್ತಲೀದ್ದ ಪರದೆಗಳೆಲ್ಲಾ ಶೈಷ್ವ ನಾರುಬಟ್ಟೆಯಿಂದ ವಾಡಲ್ಪಟ್ಟಿದ್ದವು.¹⁷ ಕಂಬಗಳ ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ವಾಡಲಾಗಿತ್ತು. ಕೋಂಡಿಗಳನ್ನು ಮತ್ತು ಪರದೆಯ ಕೋಲುಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಕಂಬಗಳ ತುದಿಗಳನ್ನೂ ಬೆಳ್ಳಿಯಿಂದ ಮಾಡಲಾಗಿತ್ತು. ಅಂಗಳದಲ್ಲಿದ್ದ ಕಂಬಗಳಿಗೆಲ್ಲಾ ಬೆಳ್ಳಿಯಿಂದ ಮಾಡಿದ ಪರದೆಯ ಕೋಲು ಗಳಿದ್ದವು.

¹⁸ ಅಂಗಳದ ಬಾಗಿಲಿನ ಪರದೆಯು ಶೈಷ್ವ ನಾರುಬಟ್ಟೆಯಿಂದಲೂ, ನೀಲಿ, ನೇರಳೆ, ಕೆಂಪು ದಾರಗಳಿಂದಲೂ ಮಾಡಲಾಗಿತ್ತು. ಪರದೆಯಲ್ಲಿ ನಕಾಸಿ ಕೆಲಸ ಮಾಡಲಾಗಿತ್ತು. ಪರದೆಯು ಇವೆತ್ತು ಮೊಳೆ ಉದ್ದ ಮತ್ತು ಇದು ಮೊಳೆ ಆಗಲವಾಗಿತ್ತು. ಅಂಗಳದ ಸುತ್ತಲೀದ್ದ ಎಲ್ಲಾ ಪರದೆಗಳ ಎತರ ಒಂದೇ ಆಗಿತ್ತು.¹⁹ ಪರದೆಗಳಿಗೆ ನಾಲ್ಕು ಕಂಬಗಳು ಮತ್ತು ನಾಲ್ಕು ತಾಮ್ರದ ಗದ್ದಿಗೇಕಲ್ಲುಗಳು ಇದ್ದವು. ಕಂಬಗಳ ಕೋಂಡಿಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಕಂಬಗಳ ತುದಿಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.²⁰ ಪವಿತ್ರಗುಡಾರದ ಎಲ್ಲಾ ಗೂಟಗಳು ಮತ್ತು ಅಂಗಳದ ಸುತ್ತಲೀದ್ದ ಪರದೆಗಳ ಗೂಟಗಳು ತಾಮ್ರದಿಂದ ಮಾಡಲ್ಪಟ್ಟಿದ್ದವು.

²¹ ಒಂಬಳಕಿರೆಯ ಗುಡಾರವಾದ ಪವಿತ್ರ, ಗುಡಾರವನ್ನು ಮಾಡಲು ಉಪಯೋಗಿಸಿದ ಎಲ್ಲಾ ವಸ್ತುಗಳನ್ನು ಬರೆದಿಡಬೇಕೆಂದು ಮೋಡಿಯು ಲೇವಿಯಿರಿಗೆ

ಅಜ್ಞಾತಿಸಿದನು. ಈ ಪಟ್ಟಿಯು ಆರೋನನ ಮಗನಾದ ಈತಮಾರನ ಪಶ್ಚಿದಲ್ಲಿ ಇತ್ತು.

²² ಯೆಹೋವನು ಮೋಡಿಗೆ ಅಜ್ಞಾತಿಸಿದ ಪ್ರತಿಯೊಂದನ್ನೂ ಯೆಹೋದಿನಲ್ಲಿ ಹೂರನ ಮೊಮ್ಮೆಗನೂ ಉರಿಯನ್ನು ಮಾಡಿದನು.

²³ ರಾನ್ ಕುಲದ ಅಹೀನಾಮಾಕಣ ಮಗನಾದ ಒಹೋ ಲೀಯಾಬನು ಅವನಿಗೆ ಸಹಾಯ ಮಾಡಿದನು. ಒಹೋ ಲೀಯಾಬನು ನಿಪುಣನಾದ ಕೆಲಸಗಾರನೂ ನಕಾಸಿ ಕೆಲಸ ಮಾಡುವವನೂ ಆಗಿದ್ದನು. ಅವನು ಶೈಷ್ವ ನಾರುಬಟ್ಟೆಯಲ್ಲಿ ನೀಲಿ, ನೇರಳೆ, ಕೆಂಪು ದಾರಗಳಿಂದ ಬುಟ್ಟೆದಾರಿ ಕೆಲಸ ಮಾಡಲು ನಿಪುಣನಾಗಿದ್ದನು.

²⁴ ಪವಿತ್ರ, ಸ್ಥಳಕ್ಕಾಗಿ ಎರಡು ಉನ್ನಾಗಿಂತ ಹೆಚ್ಚು ಬಂಗಾರವು ಯೆಹೋವನಿಗೆ ಕಾಣಿಸಿಯಾಗಿ ಕೊಡಲ್ಪಟ್ಟಿತು. (ಅಧಿಕೃತ ಅಳತೆಯನ್ನು ಉಪಯೋಗಿಸಿ ಇದನ್ನು ತೂಕ ಮಾಡಲಾಗಿತ್ತು.)²⁵ ಇವೆತ್ತು ಪರಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ಗಂಡಸರನ್ನು ಲೇಕ್ಕಿಸಲಾಯಿತು. ಅಲ್ಲಿ ಆರು ಲಕ್ಷದ ಮೂರು ಸಾವಿರದ ಬಂಸಾರ್ಯಪತ್ತಿ ಮಂದಿ ಗಂಡಸರಿದ್ದರು ಮತ್ತು ಪ್ರತಿಯೊಬ್ಬನು ತಲಾ ಒಂದು ಬೆಕಾ* ಬೆಳ್ಳಿಯನ್ನು ತೆಗಿಸಿಯಾಗಿ ಕೊಡಬೇಕಾಯಿತು. (ಅಧಿಕೃತ ಅಳತೆಯ ಪ್ರಕಾರ ಒಂದು ಬೆಕಾ ಅಂದರೆ ಆರ್ಥ ಶೇಲ್.)²⁶ ಯೆಹೋವನ ಪವಿತ್ರ ಸ್ಥಳ ಮತ್ತು ಪರದೆಗಳಿಗೆ ಬೇಕಾದ ಸಂರು ಗದ್ದಿಗೇಕಲ್ಲುಗಳನ್ನು ಮಾಡಲು ಅವರು ಮೂರು ಮುಕ್ಕಾಲು ಉನ್ನಾಗಿ ಬೆಳ್ಳಿಯನ್ನು ಉಪಯೋಗಿಸಿದರು. ಅವರು ಪ್ರತಿ ಗದ್ದಿಗೇಕಲ್ಲಿಗೆ ಇವೆತ್ತೆದ್ದು ಪೌಂಡು ಬೆಳ್ಳಿಯನ್ನು ಉಪಯೋಗಿಸಿದರು.²⁷ ಉಳಿದ ಇವತ್ತು ಪೌಂಡು ಬೆಳ್ಳಿಯನ್ನು ಕೋಂಡಿಗಳನ್ನೂ ಪರದೆಯ ಕೋಲುಗಳನ್ನು ಮಾಡುವದಕ್ಕೂ ಕಂಬಗಳಿಗೆ ಹೊದಿಸಿ ಪುಡಕ್ಕೂ ಉಪಯೋಗಿಸಿದರು.

²⁸ ಇವೆತ್ತಾರು ಪರದೆ ಉನ್ನಾಗಿಂತ ಹೆಚ್ಚು ತಾಮ್ರವನ್ನು ಯೆಹೋವನಿಗಾಗಿ ಕೊಡಲಾಯಿತು.³⁰ ಆ ತಾಮ್ರವನ್ನು ದೇವದರ್ಶನ ಗುಡಾರದ ಬಾಗಿಲಿನ ಗದ್ದಿಗೇಕಲ್ಲುಗಳನ್ನು ಮಾಡಲು ಉಪಯೋಗಿಸಲಾಯಿತು. ಯಜ್ಞವೇದಿಯನ್ನು ಮತ್ತು ತಾಮ್ರದ ಜಾಳಿಗೆಯನ್ನು ಮಾಡಲು ಅವರು ತಾಮ್ರವನ್ನು ಉಪಯೋಗಿಸಿದರು. ಯಜ್ಞವೇದಿಕೆಯ ಎಲ್ಲಾ ಉಪಕರಣಗಳನ್ನು ಮತ್ತು ಬಟ್ಟಲುಗಳನ್ನು ಮಾಡಲು ತಾಮ್ರವನ್ನು ಉಪಯೋಗಿಸಲಾಯಿತು.³¹ ಅದನ್ನು ಅಂಗಳದ ಸುತ್ತಲಿರುವ ಪರದೆಗಳ ಮತ್ತು

ಬಾಗಿಲಿನ ಪರದೆಗಳ ಗದ್ದಿಗೀಕಲ್ಲು ಗಳಿಗೂ ಉಪಯೋಗಿ ಸಲಾಯಿತು. ತಾವುವನ್ನು ವಹಿತ್ತು ಗುಡಾರದ ಮತ್ತು ಅಂಗಳದ ಸುತ್ತಲೀರುವ ಪರದೆಗಳ ಗೂಟಗಳನ್ನು ಮಾಡಲು ಉಪಯೋಗಿಸಲಾಯಿತು.

ಯಾಜಕರ ವಿಶೇಷ ಬಟ್ಟೆಗಳು

39 ಯಾಜಕರು ಯೆಹೋವನ ವಹಿತ್ತು ಸ್ಥಳದಲ್ಲಿ ನೇವಮಾಡುವಾಗ ಧರಿಸಿಕೊಳ್ಳತಕ್ಕ ವಿಶೇಷ ಬಟ್ಟೆಗಳನ್ನು ಮಾಡುವುದಕ್ಕೆ ಕೆಲಸಗಾರರು ನೀಲಿ, ನೇರಳೆ ಕೆಂಪು ದಾರ್ಗಳನ್ನು ಉಪಯೋಗಿಸಿದರು. ಯೆಹೋವನು ಹೋತೆಗೆ ಆಜ್ಞಾಪ್ರಸಿದಂತೆ ಅವರು ಅರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿದರು.

ಪರ್ವೋದು

²ಅವರು ಪರ್ವೋದನ್ನು ಚಿನ್ನುದ ದಾರದಿಂದಲೂ ಶೈಫ್ತಲ್ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪು ದಾರಗಳಿಂದಲೂ ಮಾಡಿದರು. ³(ಅವರು ಚಿನ್ನವನ್ನು ಸುತ್ತಿಗೆ ಯಿಂದ ಹೋಡೆದು ತೆಳುವಾದ ತಗಡುಗಳನ್ನು ಮಾಡಿದರು. ಬಳಿಕ ಅವರು ಅದನ್ನು ಕತ್ತರಿಸಿ ಉದ್ದ್ವಾದ ದಾರಗಳನ್ನಾಗಿ ಮಾಡಿದರು. ಅವರು ಚಿನ್ನವನ್ನು ನೀಲಿ, ನೇರಳೆ, ಕೆಂಪು ದಾರಗಳಿಗೂ ಮತ್ತು ಶೈಫ್ತಲ್ ನಾರುಬಟ್ಟೆಗೂ ಹೋಡೆದರು. ಇದು ಬಹಳ ನಿಪುಣನಾದ ಕೆಲಸಗಾರನು ಮಾಡಿದ ಕೆಲಸವಾಗಿತ್ತು.) ⁴ಅವರು ಪರ್ವೋದಿನ ಭುಜದ ಪಟ್ಟೆಗಳನ್ನು ಮಾಡಿದರು. ಅವರು ಈ ಭುಜದ ಪಟ್ಟೆಗಳನ್ನು ಪರ್ವೋದಿನ ಎರಡು ಮೂಲಿಗಳಿಗೆ ಕಟ್ಟಿದರು. ⁵ಅವರು ನಡುಕಟ್ಟನ್ನು ಹೋಡೆದು ಪರ್ವೋದಿಗೆ ಬಿಗಿಯಾಗಿ ಕಟ್ಟಿದರು. ಪರ್ವೋದನ್ನು ಮಾಡಿದಂತೆಯೇ ಇದನ್ನು ಮಾಡಲಾಯಿತು. ಯೆಹೋವನು ಹೋತೆಗೆ ಆಜ್ಞಾಪ್ರಸಿದಂತೆಯೇ ಅವರು ಇದನ್ನು ಮಾಡುವುದಕ್ಕೆ ಚಿನ್ನದ ದಾರ, ಶೈಫ್ತಲಾರು ಬಟ್ಟೆಯನ್ನು ನೀಲಿ, ನೇರಳೆ, ಕೆಂಪು ದಾರಗಳನ್ನು ಉಪಯೋಗಿಸಿದರು.

⁶ಕೆಲಸಗಾರರು ಗೋಮೇಧಿಕ ರತ್ನಗಳನ್ನು ಪರ್ವೋದಿನೊಳಗೆ ಚಿನ್ನದ ಕುಂದಣದಲ್ಲಿ ಇಟ್ಟರು. ಈ ರತ್ನಗಳಲ್ಲಿ ಇಸ್ರೇಲನ ಪ್ರತ್ಯೇಕ ಹೋಸರುಗಳನ್ನು ಬರೆದರು. ⁷ಬಳಿಕ ಅವರು ಈ ರತ್ನಗಳನ್ನು ಪರ್ವೋದಿನ ಭುಜದ ಪಟ್ಟೆಯಲ್ಲಿ ಇಟ್ಟರು. ಇಸ್ರೇಲರನ್ನು ದೇವರ ಜ್ಞಾಪರಕ್ಕೆ ತರುವಂತೆ ಈ ರತ್ನಗಳು ಇಡಲ್ಪಟ್ಟವು. ಯೆಹೋವನು ಹೋತೆಗೆ ಆಜ್ಞಾಪ್ರಸಿದಂತೆಯೇ ಇದನ್ನು ಮಾಡಲಾಯಿತು.

ದ್ವಿವಿಣಿಯದ ಪದಕ

⁸ಬಳಿಕ ಅವರು ದ್ವಿವಿಣಿಯ ಪದಕವನ್ನು ಮಾಡಿದರು. ಪರ್ವೋದಿನಂತೆಯೇ ಇದು ಸಹ ಬಟ್ಟೆದಾರಿಯ

ಕೆಲಸವಾಗಿತ್ತು. ಅದನ್ನು ಚಿನ್ನದ ದಾರಗಳಿಂದಲೂ ಶೈಫ್ತಲ್ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪು ದಾರಗಳಿಂದಲೂ ಮಾಡಲಾಯಿತು. ⁹ದ್ವಿವಿಣಿಯದ ಪದಕವನ್ನು ಅಧರ ಮಡಚಿ ಚಚ್ಚೆಕ್ಕವಾದ ಜೀವಲವನ್ನಾಗಿ ಮಾಡಲಾಗಿತ್ತು. ಅದು ಒಂಭತ್ತು ಇಂಚು ಉದ್ದು ಮತ್ತು ಒಂಭತ್ತು ಇಂಚು ಅಗಲ ಇತ್ತು. ¹⁰ಬಳಿಕ ಕೆಲಸಗಾರರು ಅಂದವಾದ ರತ್ನಗಳನ್ನು ನಾಲ್ಕು ನಾಲ್ಕುಗಳಾಗಿ ದೇವ ನಿಣಿಯದ ಪದಕದಲ್ಲಿ ಇಟ್ಟರು. ಮೊದಲನೆಯ ನಾಲ್ಕಿನಲ್ಲಿ ಮಾರ್ಕೆಕ್ಕೆ, ಪ್ರಷ್ಟಾರಗ, ಸ್ಥಳಿಕಗಳು ಇದ್ದವು. ¹¹ಎರಡು ನೆಯ ನಾಲ್ಕಿನಲ್ಲಿ ಕೆಂಪರಲು, ನೀಲಪಟ್ಟೆಗಳು ಇದ್ದವು. ¹²ಮೂರನೆಯ ನಾಲ್ಕಿನಲ್ಲಿ ಸುವರಣರತ್ನ ಗೋಮೇಧಿಕ ಧಾಮುಮಣಿಗಳು ಇದ್ದವು. ¹³ನಾಲ್ಕಿನೆಯ ನಾಲ್ಕಿನಲ್ಲಿ ಹೀತರತ್ನ, ಬೆರಲ್ಲು ವೈಕೂರ್ಯ ಗಳು ಇದ್ದವು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲಿಗಳಲ್ಲಿ ಇಟ್ಟರು. ¹⁴ಇಸ್ರೇಲನ (ಯಾಕೋಬಿ) ಗಂಡುಮಕ್ಕಳಲ್ಲಿ ಬಚ್ಚೊಬ್ಬಿ ರಿಗಿ ಒಂದೊಂದು ರತ್ನದಂತೆ ದ್ವಿವಿಣಿಯ ಪದಕದಲ್ಲಿ ಹನ್ನಿರಡು ರತ್ನಗಳಿದ್ದವು. ಪ್ರತಿ ರತ್ನದಲ್ಲಿಯೂ ಇಸ್ರೇಲನ ಗಂಡುಮಕ್ಕಳಲ್ಲಿ ಬಚ್ಚೊಬ್ಬಿನ ಹೆಸರು ಬರೆಯಲ್ಪಟ್ಟಿತ್ತು. ಮುದ್ರಾರತ್ನವನ್ನು ಕೆತ್ತುವಂತೆ ಕಲ್ಲಿನಲ್ಲಿ ಹೆಸರುಗಳನ್ನು ಕೆತ್ತಿದರು.

¹⁵ಅವರು ದ್ವಿವಿಣಿಯ ಪದಕಕ್ಕೆ ಅವೃಟ ಬಂಗಾರದ ಸರವಳಿಗಳನ್ನು ಹುರಿಗಳಂತಿರುವ ಹಗ್ಗಿದಂತೆ ಮಾಡಿದರು. ¹⁶ಕೆಲಸಗಾರರು ಎರಡು ಚಿನ್ನದ ಕುಂದಣಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿದರು. ಅವರು ಎರಡು ಚಿನ್ನದ ಉಂಗುರಗಳನ್ನು ದ್ವಿವಿಣಿಯ ಪದಕದ ಎರಡು ಹೊನೆಗಳಲ್ಲಿ ಇರಿಸಿದರು. ¹⁷ಬಳಿಕ ಅವರು ದೇವ ನಿಣಿಯ ಪದಕದ ಕೊನೆಗಳಲ್ಲಿ ಇರಿಸಿದರು. ¹⁸ಬಳಿಕ ಅವರು ಇನ್ನಿರಡು ಹೊನೆಗಳನ್ನೂ ಎರಡು ಹುಂದಣಗಳಿಗೆ ಕಟ್ಟಿದರು. ಇದು ಅಪುಗಳನ್ನು ಪರ್ವೋದಿನ ಎರಡು ಭುಜದ ಪಟ್ಟಿಗಳಿಗೆ ಮುಂಭಾಗದಲ್ಲಿ ಬಿಗಿಯಾಗಿ ಹಿಡಿದುಕೊಂಡಿತು. ¹⁹ಬಳಿಕ ಅವರು ಇನ್ನಿರಡು ಚಿನ್ನದ ಉಂಗುರಗಳನ್ನು ಮಾಡಿ, ದ್ವಿವಿಣಿಯ ಪದಕದ ಇನ್ನಿರಡು ಹೊನೆಗಳಿಗೆ ಸಿಕ್ಕಿಸಿದರು. ಅವರು ಉಂಗುರಗಳನ್ನು ಪರ್ವೋದಿನ ಹತ್ತಿರವಿರುವ ದ್ವಿವಿಣಿಯ ಪದಕದ ಒಳಗಿನ ಅಂಚಿನಲ್ಲಿ ಇರಿಸಿದರು. ²⁰ಅವರು ಎರಡು ಚಿನ್ನದ ಉಂಗುರಗಳನ್ನು ಪರ್ವೋದಿನ ಮುಂಭಾಗದಲ್ಲಿ ಭುಜದ ಪಟ್ಟಿಗಳ ಕೆಳಭಾಗದಲ್ಲಿ ಇರಿಸಿದರು. ಈ ಉಂಗುರಳು ನಡುಕಟ್ಟಿನ ಮೇಲುಡೆಯಲ್ಲಿರುವ ಕಟ್ಟಿನ ಹತ್ತಿರ ಇದ್ದವು. ²¹ಬಳಿಕ ಅವರು ನೀಲಿ ದಾರದಿಂದ ದ್ವಿವಿಣಿಯ ಪದಕದ ಉಂಗುರಗಳನ್ನು ಪರ್ವೋದಿನ ಉಂಗುರಗಳಿಗೆ ಕಟ್ಟಿದರು. ಈ ರೀತಿಯಾಗಿ ದ್ವೇ

ನಿಣಂಯ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋ ದಿಗೆ ಬಿರಿಯಾಗಿ ಅಂಟಿಕೊಂಡಿತ್ತು. ಯೆಹೋವನು ಅಜ್ಞಾಪಿಸಿದಂತೆಯೇ ಅವರು ಎಲ್ಲವನ್ನೂ ಮಾಡಿದರು.

ಯಾಜಕರಿಗೆ ಇತರ ಬಟ್ಟಿಗಳು

²²ಬಳಿಕ ಅವರು ಏಫೋದಿನೊಂದಿಗೆ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ಮಾಡಿದರು. ಅದು ನಿಪುಣವಾದ ಕೆಲಸಗಾರನಿಂದ ಹೆಚ್ಚೆಯಲ್ಲಿಟ್ಟಿತ್ತು. ಅವರು ಅದನ್ನು ನೀಲಿ ಬಟ್ಟಿಯಿಂದ ಮಾಡಿದರು.²³ ಅವರು ನಿಲುವಂಗಿಯ ಮಧ್ಯದಲ್ಲಿ ಒಂದು ಸಂದನ್ನು ಮಾಡಿ ಆ ಸಂದಿನ ಅಂಚಿನ ಸುತ್ತಲೂ ಬಟ್ಟಿಯನ್ನಿಟ್ಟು ಹೊಲಿದರು. ಈ ಬಟ್ಟಿಯ ಸಂದು ಹರಿದುಹೋಗಂಡಿ ಮಾಡಿತು.

²⁴ತರುವಾಯ ಅವರು ಬಟ್ಟಿಯ ದಾಳಿಂಬಿ ಹಣ್ಣಿನ ಚೆಂಡುಗಳನ್ನು ಮಾಡಲು ಶ್ರೀಷ್ಟ ನಾರುಬಟ್ಟಿಯನ್ನು ನೀಲಿ, ನೇರಳೆ, ಕೆಂಪು ದಾರಗಳನ್ನು ಉಪಯೋಗಿಸಿದರು. ಅವರು ಈ ದಾಳಿಂಬಿ ಹಣ್ಣಿನಂತಿರುವ ಚೆಂಡುಗಳನ್ನು ನಿಲುವಂಗಿಯ ಕೆಳಾಂಚಿನಲ್ಲಿ ತೂಗುಹಾಕಿದರು.²⁵ಬಳಿಕ ಅವರು ಅಪ್ಪಟ ಬಂಗಾರದ ಗೆಜ್ಜಿಗಳನ್ನು ಮಾಡಿದರು. ಅವರು ಈ ಗೆಜ್ಜಿಗಳನ್ನು ನಿಲುವಂಗಿಯ ಕೆಳಾಂಚಿನ ಸುತ್ತಲೂ ದಾಳಿಂಬಿಹಣ್ಣುಗಳ ನಡುವೆ ತೂಗುಹಾಕಿದರು.

²⁶ಹೀಗೆ ನಿಲುವಂಗಿಯ ಕೆಳಾಂಚಿನ ಸುತ್ತಲೀಲ್ಲ ದಾಳಿಂಬಿ ಹಣ್ಣುಗಳೂ, ಗೆಜ್ಜಿಗಳೂ, ಇದ್ದವು. ವ್ರತಿ ದಾಳಿಂಬಿಹಣ್ಣಿನ ನಡುವೆ ಒಂದೊಂದು ಗೆಜ್ಜಿ ಇತ್ತು. ಯೆಹೋವನು ಮೋಳಿಗೆ ಅಜ್ಞಾಪಿಸಿದಂತೆಯೇ ಯಾಜಕರು ಯೆಹೋವನ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ನಿಲುವಂಗಿ ಇಡಾಗಿತ್ತು.

²⁷ನಿಪುಣರಾದ ಕೆಲಸಗಾರರು ಆರೋನಿಸಿಗೂ ಅವನ ಮಕ್ಕಳಿಗೂ ಅಂಗಿಗಳನ್ನು ಹೊಲಿದರು. ಈ ಅಂಗಿಗಳು ಶ್ರೀಷ್ಟವಾದ ನಾರುಬಟ್ಟಿಯಿಂದ ವಾಡಲ್ಪಡ್ಟಿವೆ. ²⁸ಶ್ರೀಷ್ಟವಾದ ನಾರುಬಟ್ಟಿಯಿಂದ ಕೆಲಸಗಾರರು ಒಂದು ಮುಂಡಾಸವನ್ನು ಮಾಡಿದರು. ಅವರು ತೆಲಿಪಟ್ಟಿಗಳನ್ನು ಮತ್ತು ಒಳಾಂಗಿಗಳನ್ನು ಮಾಡುಪುಡಕೆ ಶ್ರೀಷ್ಟವಾದ ನಾರುಬಟ್ಟಿಯನ್ನು ಉಪಯೋಗಿಸಿದರು. ²⁹ಬಳಿಕ ಅವರು ಶ್ರೀಷ್ಟವಾದ ನಾರುಬಟ್ಟಿಯಿಂದಲೂ ಮತ್ತು ನೀಲಿ, ನೇರಳೆ, ಕೆಂಪು ದಾರಗಳಿಂದಲೂ ನಡುಕಟ್ಟನ್ನು ಮಾಡಿದರು. ಈ ಬಟ್ಟಿಗೆ ಕಸೊತಿ ಹಾಕಲಾಯಿತು. ಯೆಹೋವನು ಮೋಳಿಗೆ ಅಜ್ಞಾಪಿಸಿದಂತೆಯೇ ಈ ವಸ್ತುಗಳನ್ನು ಮಾಡಲಾಯಿತು.

³⁰ತರುವಾಯ ಅವರು ವರಿತ್ತಕಿರೀಟವನ್ನೂ ಅಪ್ಪಟ ಬಂಗಾರದಿಂದ ಮಾಡಿದರು. ಅವರು ಬಂಗಾರದಲ್ಲಿ ಅಕ್ಕರಗಳನ್ನು ಕೆತ್ತಿದರು. ಅವರು, “ಯೆಹೋವನಿಗೆ ವರಿತ್ತವಾದದ್ದು” ಎಂಬ ಮಾತುಗಳನ್ನು ಬರೆದರು.

³¹ಅವರು ಚೆನ್ನದ ಪಟ್ಟಿಯನ್ನು ದಾರಕ್ಕೆ ಬಿಗಿದರು. ಯೆಹೋವನು ಮೋಳಿಗೆ ಅಜ್ಞಾಪಿಸಿದಂತೆಯೇ ಅವರು ಈ ನೀಲಿ ದಾರವನ್ನು ಮುಂಡಾಸಕ್ಕೆ ಕಟ್ಟಿದರು.

ಮೋಳಿಯ ವರಿತ್ತಗುಡಾರವನ್ನು ಪರೀಕ್ಷಿಸಿದ್ದು

³²ಹೀಗೆ ವರಿತ್ತಗುಡಾರವಾದ ದೇವದರ್ಶನ ಗುಡಾರದ ಕೆಲಸವೆಲ್ಲವೂ ಮುಗಿಯಿತು. ಯೆಹೋವನು ಮೋಳಿಗೆ ಅಜ್ಞಾಪಿಸಿದಂತೆಯೇ ಇಸ್ನೇಲರು ವ್ರತಿಯೊಂದನ್ನೂ ಮಾಡಿದರು. ³³ಬಳಿಕ ಅವರು ವರಿತ್ತಗುಡಾರವನ್ನು ಮೋಳಿಗೆ ತೋರಿಸಿದರು. ಅವರು ಗುಡಾರವನ್ನೂ ಅದರಲ್ಲಿರುವ ವಸ್ತುಗಳನ್ನೇಲ್ಲಾ ಅವನಿಗೆ ತೋರಿಸಿದರು. ಬಳಿಗಳು, ಭೌಕಟ್ಟಿಗಳು, ಅಗ್ನಿಗಳು, ಕಂಬಗಳು, ಗದ್ದಿಗೇರಲ್ಲುಗಳನ್ನೇಲ್ಲಾ ಅವನಿಗೆ ತೋರಿಸಿದರು. ³⁴ಅವರು ಕೆಂಪು ಬಳ್ಳಿದ ಕುರಿತೋಗಲಿನಿಂದ ಮಾಡಿದ ಗುಡಾರದ ಮೇಲೊಲ್ಲೂದಿಕೆಯನ್ನು ಅವನಿಗೆ ತೋರಿಸಿದರು; ಶ್ರೀಷ್ಟವಾದ ತೋಗಲಿನಿಂದ ಮಾಡಿದ ಹೊದಿಯನ್ನೂ ಅವನಿಗೆ ತೋರಿಸಿದರು. ಮಹಾ ವರಿತ್ತ ಸ್ಥಳವನ್ನು ಮುಚ್ಚುವೆ ಪರದೆಯನ್ನೂ ಅವನಿಗೆ ತೋರಿಸಿದರು.

³⁵ಅವರು ಮೋಳಿಗೆ ಒಡಂಬಡಿಕೆಯ ಪಟ್ಟಿಗೆಯನ್ನೂ ಆ ಪಟ್ಟಿಗೆಯನ್ನು ಹೊರುಪುಡಕ್ಕಾಗಿ ಉಪಯೋಗಿಸುವ ಕೋಲುಗಳನ್ನೂ ಪಟ್ಟಿಗೆಯ ಕೃಷಾಸನವನ್ನೂ ಮೋಳಿಗೆ ತೋರಿಸಿದರು. ³⁶ಅವರು ಮೇಜನ್ನೂ ಅದರಲ್ಲಿರುವ ವ್ರತಿಯೊಂದನ್ನೂ ಸ್ನೇಹಿತ್ಯದ ರೋಟ್ಟಿಯನ್ನೂ ಅವನಿಗೆ ತೋರಿಸಿದರು. ³⁷ಅವರು ಅಪ್ಪಟ ಬಂಗಾರದ ದೀಪ ಸ್ಥಂಭವನ್ನೂ ಅದರಲ್ಲಿರುವ ಹಣತೆಗಳನ್ನೂ ಎಣ್ಣೆಯನ್ನೂ ಹಣತೆಗಳೊಂದಿಗೆ ಉಪಯೋಗಿಸುವ ಇತರ ವಸ್ತುಗಳನ್ನೂ ತೋರಿಸಿದರು. ³⁸ಅವರು ಚೆನ್ನದ ವೇದಿಕೆಯನ್ನೂ ಅಭಿಹೋರಕ್ಕೆಲವನ್ನೂ ಪರಿಮಳ ಧರುವವನ್ನೂ ಗುಡಾರದ ಪ್ರವೇಶದಲ್ಲಿರುವ ಪರದೆಯನ್ನೂ ಮೋಳಿಗೆ ತೋರಿಸಿದರು. ³⁹ಅವರು ಅವನಿಗೆ ತಾಮ್ರದ ವೇದಿಕೆಯನ್ನೂ ತಾಮ್ರದ ಜಾಳಿಗೆಯನ್ನೂ ವೇದಿಕೆಯನ್ನೂ ಹೊರುಪುಡಕ್ಕೆ ಉಪಯೋಗಿಸುವ ಕೋಲುಗಳನ್ನೂ ವೇದಿಕೆಯ ಎಲ್ಲಾ ಉಪಕರಣಗಳನ್ನೂ ಗಂಗಾಳವನ್ನೂ ಮತ್ತು ಅದರ ಕೆಳಗಿರುವ ಗದ್ದಿಗೇರಲ್ಲನ್ನೂ ಅವನಿಗೆ ತೋರಿಸಿದರು.

⁴⁰ಅವರು ಅಂಗಳದ ಸುತ್ತಲಿರುವ ಪರದೆಗಳ ಗೋಡೆಯನ್ನೂ ಅದರ ಕಂಬಗಳನ್ನೂ ಗದ್ದಿಗೇರಲ್ಲುಗಳನ್ನೂ ಅಂಗಳದ ಪ್ರವೇಶವನ್ನು ಮುಚ್ಚುವ ಪರದೆಯನ್ನೂ ಹಗ್ಗಗಳನ್ನೂ ಗುಡಾರದ ಗೂಟಗಳನ್ನೂ ದೇವದರ್ಶನದ ವರಿತ್ತ ಗುಡಾರದ ಎಲ್ಲಾ ವಸ್ತುಗಳನ್ನೂ ಅವನಿಗೆ ತೋರಿಸಿದರು.

⁴¹ తరువాయ మోశేగి పవిత్ర స్తుతిదల్లి సేవే మాడువుదకే యాజకరిగారి మాడిద బట్టిగళన్న అందరే యాజకనాద ఆరోఎనిగి మత్తు అవన మక్కలీగారి మాడిద వితేష బట్టిగళన్న అవరు తోరిసిదరు. అవరు యాజకరాగి సేవే మాడు వాగ ధరిసికొళ్ళతక్క బట్టిగళు ఇప్పగళిం.

⁴² యిహోవను మోశేగి ఆజ్ఞాపిసిదంతియీ ఇస్రేలరు ఇవుగళన్నల్లా మాడిదరు.⁴³ మోశేయు ఎల్లు కేలసవన్న సూక్ష్మవాగి పరీక్షిసిదను. యిహోవను ఆజ్ఞాపిసిదంతియీ ఎల్లపూ మాడల్లి ట్రైడ్రిం మోశే అవరన్న ఆతీవ దిసిదను.

పవిత్రగుడారద స్కాఫే

40 ²⁴ మోదలనేయ తింగళిన మోదలనేయ దినదల్లి దేవదశనగుడారావాద పవిత్ర గుడార వన్న ఎత్తి నిల్చిను. ³ పవిత్రగుడారదల్లి ఒడంబడి కేయ పెట్టిగెయిన్న ఇదు. పెట్టిగెయిన్న పరదెయింద ముఖ్యిసు. ⁴ బళిక మేజన్న ఒళగి తరిసి మేజిన మేలరబేకాద వస్తుగళన్న అదర మేలరిను. దిపస్తుంభవన్న గుడారదల్లి ఇరిసు. దిపస్తుంభ దల్లి సరియాద జాగగళల్లి కణిగళన్న ఇరిసు. ⁵ గుడారదోళగి ధూపవన్న అహిసలు బంగారద వేదికెయిన్న ఇదు. వేదికెయిన్న ఒడంబడికేయ పెట్టిగెయ ముందిరిను. బళిక పవిత్రగుడారద పేవేళదల్లి పరదెయిన్న ఇరిసు.

⁶ “ దేవదశనగుడారావాద పవిత్రగుడారద ప్రవేళద్వారద ముందే యజ్ఞావేదికెయిన్న ఇరిసు. ⁷ గంగాళవన్న దేవదశనగుడార మత్తు వేదికెయ నటువే ఇరిసు. గంగాళదల్లి నిఱరన్న కాకిసు. ⁸ అంగ జదసుత్తలూ పరదెగళ గోదేయిన్న నిల్చిను. బళిక అంగాళ బాగిలిగి పరదెయిన్న కాకిసు.

⁹ “ అభిపేక్తేలవన్న ఉపయోగిసి పవిత్రగుడారవన్న అదరల్లిరువ ప్రతియోందన్న అభిపేకిసు. నిఱు తేలవన్న ఈ వస్తుగళ మేలి కాకువాగ, అపుగళన్న పవిత్రగొళిసువి. ¹⁰ యజ్ఞావేదికెయిన్న అభిపేకిసు. వేదికెయ మేలిరువ ప్రతియోందన్న అభిపేకిసి ప్రతిష్టిసు. ఆగ ఆదు బము పవిత్రవాగువుదు. ¹¹ బళిక గంగాళవన్న అదర కేళిరువ పింఠవన్న అభిపేకిసి పవిత్రగొళిసు.

¹² “ ఆరోఎననన్న అవన ప్రతరన్న దేవదశనగుడారద బాగిలిగి కరేసు. అవరిగి నిఱినింద స్నాన

మాడిను. ¹³ బళిక ఆరోఎననిగి వితేష బట్టియన్న తోడిను. తేలింద అవనన్న అభిపేకిసి పవిత్రగొళిసు. ఆగ అవన యాజకనాగి నన్న సేవే మాడ బముదు.

¹⁴ బళిక అవన ప్రతరిగి బట్టిగళన్న తోడిను. ¹⁵ అవర తందేయన్న అభిపేకిసిదంతి ప్రతరన్న అభిపేకిసు. ఆగ అవరు యాజకరాగి తలితలి మారుగళవరీగి నన్న సేవే మాడబముదు. నిఱు అవరన్న అభిపేకిసిదాగి, అవరు యాజకరాగువరు. ఇన్న ముందే ఆ కుటుంబపు యాజకరాగి ముందపరియువుదు” ఎందు హేళిదను.

¹⁶ యిహోవను ఆజ్ఞాపిసిదంతియీ ప్రతియోందన్న మోశేయు మాడిదను. ¹⁷ ఆద్ధ్రింద పవిత్రగుడారపు అవరు ఈజిష్టున్న బిట్టకాలదింద ఎరడనేయ వణంద మోదలనేయ తింగళిన మోదలనేయ దినదల్లి స్తాపిసంప్రటితు. ¹⁸ యిహోవను హేళిదంతియీ మోశేయు పవిత్రగుడారవన్న నిల్చిసిదను. అవను మోదలు గద్దిగే కల్లుగళన్న కెళగి ఇరిసిదను. బళిక అవను గద్దిగే కల్లుగళ మేలి చౌకట్టగళన్న ఇరిసిదను. బళిక అవను అగుళిగళన్న రిసి కంబగళన్న నిల్చిసిదను. ¹⁹ నంతర, మోశేయు పవిత్రగుడారద మేలి హోరగణ డేరియన్న కాకిసిదను. బళిక అవను హోరగిన డేరిగి హోదికెయిన్న కాకిసిదను. యిహోవను ఆజ్ఞాపిసిదంతియీ అవను ఈ కాయింగళన్న మాడిదను.

²⁰ మోశేయు ఒడంబడికెయ ఆజ్ఞాశాసనగళన్న తేగుశోండు పవిత్ర పెట్టిగెయల్లిట్టును. మోశేయు పెట్టిగెయ ఎరడు కాగెళల్లి కోఱలుగళన్న ఇరిసిదను. బళిక అవను పెట్టిగెయ మేలి శ్వాసనవన్న ఇట్టును. ²¹ బళిక మోశేయు పవిత్ర పెట్టిగెయన్న పవిత్రగుడారదోళగి తందను. అదన్న సంరక్షిసువుదక్కాగి సరియాద స్తుతిదల్లి పరదెయిన్న తూగు కాకిచదను. హీగి ఒడంబడికెపెట్టిగెయన్న పరదెయ హింభాగదల్లిరిసి సంరక్షిసిదను. యిహోవను ఆజ్ఞాపిసిదంతియీ ఇదన్న మాడిదను. ²² తరువాయ మోశేయు దేవదశనగుడారదల్లి మేజన్న ఇరిసిదను. పవిత్రగుడారద ఉత్సాహాగదల్లి అదన్న ఇరిసిదను. అవను అదన్న (పవిత్రగుడారదల్లి) పరదెయ ముంబాగదల్లి ఇరిసిదను. ²³ బళిక అవను యిహోవను స్విధియల్లి మేజిని మేలి స్వేచ్ఛదరొట్టియన్న రిసిదను. యిహోవను ఆజ్ఞాపిసిదంతియీ అవను ఇదన్న మాడిదను. ²⁴ బళిక

ಮೋಶೆಯು ದೀಪಸ್ತಂಭವನ್ನು ಪವಿತ್ರ, ಗುಡಾರದೊಳಗೆ ಇರಿಸಿದನು. ಮೋಜೆಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ರಿಸಿದನು. ²⁵ ತರುವಾಯ ಮೋಶೆಯು ಯೆಹೋವನ ಮುಂದಿರುವ ದೀಪಸ್ತಂಭ ದಲ್ಲಿ ಹಣತೆಗಳನ್ನು ಇರಿಸಿದನು. ಯೆಹೋವನು ಅಚ್ಚಾ ಹಿಸಿದಂತೆಯೇ ಅವನು ಇದನ್ನು ಮಾಡಿದನು.

²⁶ ಬಳಿಕ ಮೋಶೆಯು ಚಿನ್ನದ ವೇದಿಕೆಯನ್ನು ದೇವ ದರ್ಶನ ಗುಡಾರದೊಳಗೆ ಇರಿಸಿದನು. ಅವನು ವೇದಿಕೆಯನ್ನು ಪರದೆಯ ಮುಂಭಾಗದಲ್ಲಿ ಇರಿಸಿದನು. ²⁷ ಬಳಿಕ ಅವನು ವೇದಿಕೆಯ ಮೇಲೆ ಸುಗಂಧವಾಸನೆಯುಳ್ಳ ಧಾರವ ವನ್ನು ಉರಿಸಿದನು. ಯೆಹೋವನು ಅವನಿಗೆ ಅಚ್ಚಾ ಹಿಸಿದಂತೆಯೇ ಇದನ್ನು ಮಾಡಿದನು. ²⁸ ಬಳಿಕ ಮೋಶೆಯು ಪವಿತ್ರ, ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿಸಿದನು.

²⁹ ಪವಿತ್ರ, ಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಯಜ್ಞವೇದಿಕೆಯನ್ನು ಇರಿಸಿದನು. ಅವನು ಯೆಹೋವನಿಗೆ ಆಗಿ ಆ ವೇದಿಕೆಯ ಮೇಲೆ ಸರಣಂಗಹೋಮವನ್ನೂ ಧಾನ್ಯಸಮರ್ಪಕ ಯನ್ನು ಮಾಡಿದನು. ಯೆಹೋವನು ಅಚ್ಚಾ ಹಿಸಿದಂತೆ ಅವನು ಇದನ್ನು ಮಾಡಿದನು.

³⁰ ತರುವಾಯ ಮೋಶೆಯು ಗಂಗಾಳವನ್ನು ದೇವ ದರ್ಶನಗುಡಾರ ಮತ್ತು ವೇದಿಕೆಯ ನಡುವೆ ಇಟ್ಟನು. ತೊಳೆದುಕೊಳ್ಳುವದಕ್ಕಾಗಿ ನೀರನ್ನು ಗಂಗಾಳದಲ್ಲಿ ಹಾಕಿಸಿದನು. ³¹ ಮೋಶೆ ಆರೋನ ಮತ್ತು ಆರೋನನ ಪ್ರತ್ಯರು ತಮ್ಮ ಕೈಗಳಿನ್ನು ತೊಳೆದುಕೊಳ್ಳುವದಕ್ಕಾಗಿ ಈ ಗಂಗಾಳವನ್ನು ಉಪಯೋಗಿಸಿದರು. ³² ಅವರು ದೇವದರ್ಶನ ಗುಡಾರವನ್ನು ಪ್ರವೇಶಿಸುವಾಗಲೀಲ್ಲಾ ಮತ್ತು ಯಜ್ಞವೇದಿಕೆಯ ಸಮೀವ ಹೋಗುವಾಗಲೀಲ್ಲಾ ತಮ್ಮನ್ನು ತೊಳೆದು ಕೊಳ್ಳುತ್ತಿದ್ದರು. ಯೆಹೋವನು

ಮೋಶೆಗೆ ಆಚ್ಚಾ ಹಿಸಿದಂತೆಯೇ ಅವರು ಇದನ್ನು ಮಾಡಿದರು.

³³ ತರುವಾಯ ಮೋಶೆಯು ಪವಿತ್ರ, ಗುಡಾರದ ಅಂಗ ಇದ ಸುತ್ತಲೂ ಪರದೆಗಳನ್ನು ನಿಲ್ಲಿಸಿದನು. ಮೋಶೆಯು ವೇದಿಕೆಯನ್ನು ಅಂಗಳದಲ್ಲಿ ರಿಸಿದನು. ಬಳಿಕ ಅವನು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿಸಿದನು. ³⁴ ಹೀಗೆ ಮೋಶೆಯು ಯೆಹೋವನು ತನಗೆ ಕೊಟ್ಟ ಎಲ್ಲಾ ಕೆಲಸ ವನ್ನು ಮಾಡಿ ಮುಗಿಸಿದನು.

ಯೆಹೋವನ ಮಹಿಮೆ

³⁴ ತರುವಾಯ ಮೋಡಪು ದೇವದರ್ಶನಗುಡಾರವನ್ನು ಕವಿಯಿತು. ಯೆಹೋವನ ಮಹಿಮೆಯು ಪವಿತ್ರ, ಗುಡಾರವನ್ನು ತುಂಬಿಕೊಂಡಿತು. ³⁵ ಮೋಡಪು ದೇವದರ್ಶನ ಗುಡಾರದ ಮೇಲೆ ನಿಂತಿತು. ಯೆಹೋವನ ಮಹಿಮೆಯು ಪವಿತ್ರ, ಗುಡಾರವನ್ನು ತುಂಬಿಕೊಂಡಿದ್ದರಿಂದ ಮೋಶೆಯು ಒಳಗೆ ಪ್ರವೇಶಿಸಲಾಗಿಲ್ಲ.

³⁶ ಜನರು ಯಾವಾಗ ಜಲಿಸಬೇಕೆಂದು ಮೋಡಪು ತೋರಿಸುತ್ತಿತ್ತು. ಮೋಡಪು ಪವಿತ್ರ, ಗುಡಾರವನ್ನು ಬಿಟ್ಟು ಮೇಲೆದ್ದಾಗಿ, ಜನರು ಪ್ರಯಾಣ ಮಾಡತೋಡಗುತ್ತಿದ್ದರು. ³⁷ ಆದರೆ ಮೋಡಪು ಪವಿತ್ರ, ಗುಡಾರದ ಮೇಲೆ ದ್ದಾಗಿ ಜನರು ಪ್ರಯಾಣ ಮಾಡತ್ತಿರಲ್ಲ. ಮೋಡಪು ಮೇಲೀಳಿಂಬಿವರಿಗೆ ಅವರು ಅಲ್ಲೇ ಇರುತ್ತಿದ್ದರು. ³⁸ ಹೀಗೆ ಯೆಹೋವನ ಮೋಡಪು ಹಗಲಿನಲ್ಲಿ ಪವಿತ್ರ, ಗುಡಾರದ ಮೇಲೆ ನಿಂತಿತು. ರಾತ್ರಿಯಲ್ಲಿ ಮೋಡದಲ್ಲಿ ಅಗ್ನಿಯು ಪ್ರಕಾಶಿಸುತ್ತಿತ್ತು. ಆದ್ದರಿಂದ ಇಸ್ತೇಲ್ಲಾ ಜನರೆಲ್ಲರೂ ತಾವು ಪ್ರಯಾಣ ಮಾಡುವಾಗ, ಮೋಡವನ್ನು ನೋಡ ಬಹುದಾಗಿತ್ತು.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>